

DAMAGE BOOK

**THE BOOK WAS
DRENCHED**

UNIVERSAL
LIBRARY

OU_198114

UNIVERSAL
LIBRARY

ದೇಶಾಂತರದ ಕಥೆಗಳು



ದೇವ್ಯಾದು

ದೇಶಾಂತರದ ಕಥೆಗಳು

ಸಂಗ್ರಹ

ದೇ ೧ ಪು ದು

ಸ್ವರೂಪರೂ

ನಮ್ಮ ಪುಸ್ತಕ ಭಂಡಾರ
ಬೆಂಗಳೂರು ಸಿಟಿ

ಸ್ಟ್ರೋ ಪಜೆಂಟರು.

ಎಸ್. ಎಸ್. ಎಡ. ಬುಕ್ ಡಿಪ್ಲೋ
ಬೆಂಗಳೂರು ಸಿಟಿ

1942

[ಬೆಲೆ ೧೨ ಅಣೆಗಳು

ಖಾಯನೊಚಿಕೆ

ಸಂಖ್ಯೆ	ಕದೆ	ಪ್ರಮಾಣ
೧	ಬಲಿದಾನ	೧
೨.	ಅಕ್ಕತಂಗಿಯರು	೧೧
೩.	ಎತ್ತನ ಕೆಳಂಬು	೭೬
೪	ಪತಿವೃತ್ತಿ	೭೮
೫.	ಹಳ್ಳಿಯ ಗಂಡ	೨೪
೬.	ಹಳ್ಳಿಯ ಬರೆಕ	೨೯
೭.	ಹಿರಿಯ ಮಗ	೪೨
೮.	ಅಕ್ಕಯಿಸಾತ್ತ	೫೨
೯.	ಮುದುಕಿಯ ಮಕ್ಕಳು	೫೮
೧೦.	ಮನಸ್ಸಿದ್ದರೆ ಮಹಾದೇವ	೬೭
೧೧	ಗ್ರಘರಾಜ	೨೮
೧೨	ಅದ್ವಿಷ್ಟ ಬಲಿದರೆ	೫೭
೧೩	ವೇಳಿಸವಾಯಿತು	೮೯
೧೪	ಅಂಜಿಸಿದವರು ಯಾರು	೧೦೨
೧೫	ವಿವರಪಂಡಿತ	೧೧೨
೧೬	ಮುಹರು ಪ್ರತ್ಯೇಗಳು	೧೧೮

ಪೀಠಿಕೆ

ಇದೊಂದು ಸಂಗ್ರಹ ಹಲವು ತೋರ್ಪಳಿಂಬ ಅಯ್ಯನ್ನು ತಂದ ಹಾವುಗಳ ಮಾತ್ರ ಹಾವುಗಳೂ ಜಾತಿಜಾತಿಯವು. ಒಂದೇ ಜಾತಿಯಲ್ಲ. ಅದರಿಂದ ಅವುಗಳ ಬಳ್ಳಾವೂ ಪರಿಮಳವೂ ಒಂದೇ ರೀತಿಯವಲ್ಲ. ಈಗ್ರಂಥವನ್ನು ಹೊಡ್ಡಿ ನರಹಿ ಓದಬಹುದು. ಆನಂದ ಪದಬಹುದು. ಆದರೂ ಇದನ್ನು ಬರೆದಿರುವುದು 10-15 ವಯಸ್ಸಿನ ಯಾವುಗಳಾಗಿ.

ಹಿಂದೆ ಬುದ್ಧಿಯ ಕಥೆಗಳನ್ನು ಬರೆದಾಗ ನಡೆದ ಸಂಗೀತಯನ್ನು ಇಲ್ಲಿ ನೀನೆಯ ಚೇಕಾಗಿದೆ. ಆ ಇದಿನಾಲ್ಲೂ ಕಥೆಗಳನ್ನು ಬರೆದಾಗ ನನಗೆಂದು ಯೋಚನೆ ಬಂತು. ಇವುಗಳನ್ನು ಬಾಲಕರಿಗಾಗಿ ಬರೆದಿದ್ದೇನೆ. ಆವಾಗೆ ಇದು ಹೃಡಿಯುವುದೂ ಇಲ್ಲಿನೇ ಎನ್ನಿಸಿತು. ಅದಕ್ಕಾಗಿ ಪರಿಕ್ರಮೆ ಮಾಡಿ ಸೋಽಪೆಚೆಂಪು ಆಗ ನವ್ಯ ಮನೆಯು ಮಕ್ಕಳನ್ನೇ ಕೂರಿಸಿಕೊಂಡು ಅವರಿಗೆ ಹೇಳಿದೆ. ಒಂದು ಮಗುವಿಗೆ ಪದು ವರ್ಣ. ಇನ್ನೊಂದು ಮಗುವಿಗೆ ಮೂರುವರ್ಣ ಆ ಕಥೆಗಳನ್ನು ಓದುರಾಗ ಆ ಮಕ್ಕಳ ಮುಖಭಾವದಿಂದ, ಹೀನೆಗಳಿಂದ ಆ ಕಥೆಗಳು ಅವರ ಮನಸ್ಸಿಗೆ ಬುಡಿಯಲ್ಲವೆಂದು ತೋರುವುದೂ ಅಲ್ಲಿ ಗುರುತು ಮಾಡಿಕೊಂಡು, ಆ ಭಾಗವನ್ನೋ, ಆ ನಾಕ್ರನನ್ನೋ ಆ ಪದವನ್ನೋ ತಿದ್ದುತ್ತಾತ್, ಕೂಸಿಗೆ ಇದಿನಾಲ್ಲೂ ಸಲ ಹೀಗೆ ಸಂಶಾರ ಮಾಡಿ. ಆ ಕಥೆಗಳನ್ನು 1926 ರಲ್ಲಿ ಪ್ರಕಟಿಸಿದೆ ಅಂದಿನಿಂದ ಈಗೆ ಹಲವಾರು ಚಿಕ್ಕ ಮಕ್ಕಳ ಕಥೆಗಳನ್ನು ಬರೆಯುತ್ತಿದ್ದಾರೆ ಬರೆದಿದ್ದಾರೆ. ಈಗಲೂ ಈ ಸಂಗ್ರಹವನ್ನು ಹಂಸೆರದು ಹಡಿಮಾರು ವರ್ಣದವರಿಗೆ ಅಸೇಕರಿಗೆ ಓದಿ ಹೇಳಿದ್ದೇನೆ. ಓದಿಸ್ತೇನೆ. ಆ ವಯಸ್ಸಿನವರು ಬಸ್ತಿರುವರು ನಂಬಿ ಸಂಬಿಕೆ ಬಂದ ಮೇಲೆ ಇವುಗಳನ್ನು ಈಗ ಒಂದು ಪ್ರಸ್ತುತವಾಗಿ ಹೂರಿಗೆ ಹಾಕಿದ್ದೇನೆ.

ಕುಮಾರ ಶಾಹಿತ್ಯ ಎಂದರೆ 10-15 ವಯಸ್ಸಿನವರೆಗಿನ ಹುಮುಗಿಗೆ ಚೇಕಾದ ಸಾಹಿತ್ಯವು ನಮ್ಮೆಲ್ಲ ಇಲ್ಲವೆನ್ನು ನಷ್ಟಿಸಿ ಆಗಿದೆ. ಈ ಲೋಪವು ಇಲ್ಲದಂತಾಗಿ ಲೀಂದು ನನ್ನ ಆತ. ಬುದ್ಧಿಯ ಕಥೆಗಳು ಬಂದ ಮೇಲೆ ಆದಂತ ಈಗಲೂ ಕುಮಾರ ಶಾಹಿತ್ಯವು ಬೆಳೆಯಬೇಕೆಂಬ ಆರಾಯಿಂದ ಈ ಸಂಗ್ರಹವನ್ನು ಪ್ರಕಟಿಸಲಾಗಿದೆ. ಈ ಕಾರ್ಯಕ್ರಾಂತಿಗೆ ನೀರವಾದ ಶ್ರೀ ಮಂಜುಲಿಯರೆ ರಾಮಾರ್ಯಾರಿಗೆ ನಾನು ಈತಜ್ಞನಾಗಿದ್ದೇನೆ.

ಇನ್ನು ಈ ಕಥೆಗಳನ್ನು ಓದುವರಿಗೆಂದು ನಾಶ. ಇಂತಹ ಕಥೆಗಳು, ನಮ್ಮ ದೇಶದಲ್ಲಿ ಅಪಾರವಾಗಿವೆ. ಅಷ್ಟ ಓದುಬರೆಯ ಬರದ ಹಿರಿಯರ ಬಾಯಲ್ಲಿ ಮಾತ್ರ ಇವೆ.

ನೀವು ದಯಮಾಡಿ ಅವುಗಳನ್ನು ಸಂಗೃಹಿಸಿ. ಆವನ್ನು ನಿಮ್ಮ ಹಿರಿಯರು, ಗುರುಗಳು, ಇವರ ಸಹಾಯದಿಂದ ನೀವೇ ಪ್ರಕಟಿಸಿದರೆ ಸಂತೋಷ. ಇಲ್ಲದಿದ್ದರೆ ನನಗೆ ಕಳುಹಿಸಿ. ಇಂಥವರ ಸಂಗ್ರಹದಿಂದ ಎಂದೇ ಅಪ್ರಾಗಿತನ್ನು ಯಥೋಚಕವಾಗಿ ಪ್ರಕಾಶ ಮಾಡೊಣ. ದಯವಿಟ್ಟು ಇದನ್ನು ಮರೆಯಬೇಡ. ನಿಮಗೆ ಸಂತೋಷವಾಗಲೀಂದು ಕಢಿಗಳನ್ನು ಸಂಗೃಹಿಸಿದ ಹಿರಿಯರ ಸಾಲ ನಿಮ್ಮ ಮೇಲಿದೆ. ಅದನ್ನು ನೀವು ತೇರಿಸುವುದು ಎರಡುರಜಪವಾಗಿ. ಒಂದು ಅಪ್ರಾಗಿತನ್ನು ಓದಿ ಆನಂದಪಡುವುದು. ಇನ್ನೊಂದು ಅಂತಹ ಕಢಿಗಳು ಇನ್ನೊಂದ್ದೂ ಅಪ್ರಾಗಿತನ್ನು ತೆಂದು ಓದುವವರಿಗೆ ಕೊಡುವುದು. ಈ ಎರಡು ಕಾರ್ಯಗಾರಾರೆ ಈ ಪ್ರಕಟನೆಯ ಪೂರ್ಣಲಾಭವು ದೊರೆತತಾಯಾಗಿ. ಅದು ಅದವ್ಯು ಹೀಗ ಆಗಲ.

ದೇವೆಡು.

ಒಂದಿಸಂದ.—ಕಢಿಯೊಂದೊಂದಕ್ಕೂ ಒಂದೊಂದು ಉತ್ತರವನ್ನು ಹಾಶಮೇಣಂಬ ಆದೆಯು ಇಗನ ಪರಿಧಿಯಲ್ಲಿ ಸಾಧ್ಯವಾಗಲಿಲ್ಲ ಅದಕ್ಕಾಗಿ ದಯವಿಟ್ಟು ಹುಸ್ಸಿಸುವುದು.

ఒలిదాన

మేళ ఆగి ఎష్ట్రో తింగళాగి చ్చోగిత్తు. సేలవేల్ బొగి బింజెద్దు బెరుకు బింమ్మ యోగిత్తు. భాషగళ్లును సీర్లు, వ్యక్తి కోణ్ణగళ్లంతన ఇల్లవే ఇల్ల. ఒందు గరి కుల్లు, సిక్కోకే ఎందు దసగళు బిఖింద సంజీవివరెగూ ఆలిధలేదు; మూడు చక్కల ఆంద్రువు. అవస్థ సోది ఆత్మా ఆత్మా, దసకాయువ హుడుగర కొన్న గ్రహ శాధియోగిద్దవు.

దిన దినవై ఎల్లరూ ఆకాశసోదువరు.. సేలియ ఆకాశవు ఎల్లెల్లూ తానే తానాగి కాణివుదు.. కరుచు మోడవిలి, ఒలియ పోడద జలరూ కాణిసెను విక్కు పరిక్కుగాందేల్ల ఆవగోంద ఒరువకాగి కాద గాళియు సోసువుదు.. ఎల్లెల్లు చుడుకిదరూ క్రటి ఒదెయాగువష్టు సీరు ఇల్ల

బసరిగి సుసుచంతోణ ఎస్సువుదర కేసరన వుట్టితు.. యారస్సు కుపరూ, ఆకాశద కటె సోణిటి సింప్రుస్టిరు జీట్లు కలే చ్యాసిక్కోవడు సష్టు సోరేయాకిక్కణండు క్షూరమ్మిమోగువరు రుడుగరూ మచ్చల్లు కూడ జీల్లల్ల జాటద కూగాంతాగిద్దరు..

కెట్టయువుదక్కే సీర్లుద వేర్లె లూరసల్లి ఇస్తేసు.. తాసే ఇద్దికు? సంజీవాదరే, ఎల్లప్పూ తాంతవాగి సిత్తబ్బావాగువుదు. తాయియర ఒళి మోలేకుడియులు యోగి, వాలు సిక్కల్లుపెందు అణువ మచ్చల ఆణుపస దని అష్ట యోక్కు ఆ సిత్తబ్బియస్సు భేదిసు వుదు. అదూ అష్ట యోక్కే! నుక్కే అదూ తాంతవాగి ఎల్లప్పు మౌనవాగువుదు.

ಇಂತಹ ಭಯಂಕರವಾದ ವರ್ಣನವನ್ನು ವಹಿಸಿದ ಪ್ರಕೃತಿಗಿಂತಲೂ ತೀವ್ರವಾದ ವರ್ಣನವನ್ನು ಅವಲಂಬಿಸಿ ರಾಸೇ ಕೊಡುತ್ತಿದ್ದಾಗುಂಟು ಉರಬಾಗಿ ಲಲ್ಲಿ ಕುಳಿತ್ತಿದ್ದನು. “ಅರಸಾಗಾ ನನ್ನ ಪ್ರಚೀಗಳ ದುಃಖವನ್ನು ಸ್ವಾರಿಸಲು ಅಶ್ವತ್ಥನಾದೆನಲ್ಲ !” ಎಂಬ ಚಿಂತೆಯು ಆತಸ ಹೃದಯವನ್ನು ಕೂರೆಯು ತ್ವರಿತವಾಗಿ.

ದಿನದಿನವೂ ಅರಸನ ಪುರೋಹಿತನು ಬೆಳ್ಳಿದ ಮೇಲಕ್ಕೆ ಹೊಗಿ ತನ್ನ ಮಂತ್ರಶಕ್ತಿಯನ್ನೆಲ್ಲ ಪ್ರಯೋಗಿಸಿ ಮಳಿಯ ದೇವರನ್ನು ಕರೆಯುತ್ತಾ ಸಂಜೀವವರೆಗೂ ಬೆಳ್ಳಿ ಬೇಯುತ್ತ ನಿಂತಿರುವನು. ಅರಸನು ಬೆಳ್ಳಿದ ಬುಡದಲ್ಲಿ ಮಳಿ ಬಂದಿತೆ ! ಮಾದಿ ಉಳಿದಾರೆ ! ಎಂದು ಒಪ್ಪಾಡುತ್ತಾ ನಿಂತಿರುವನು. ದಿನವೂ ಸಂಜೀವಾಗುತ್ತಲ್ಲ ಪುರೋಹಿತನು ಬೆಳ್ಳಿ ಪಳ್ಳಿಯುವನು. ಅರಸನೂ ಇವನ ಹೀಗೆ ಹೊರಡುವನು. ಇಬ್ಬರೂ ವರ್ಣನವಾಗಿ ಉರಿಗೆ ಹಿಂತಿರುಗುವರು.

ತಮ್ಮ ಪ್ರಯುತ್ತಾಗಳು ಯಾವುದೂ ಸದ್ಯುಲ್ಲವೆಂಬುದು ಅರಸನಿಗೆ ವಂದಟಾಯಿತು. ನೀರು ಇರುವ ಎಡಯಾಗ್ನಿ ಮಡುಕಿಕೊಂಡು ವಲಸೆ ಹೊಗಬೇಕು, ಅಥವಾ ಇದ್ದುಳ್ಳಿಯೇ ಇದ್ದು ಪ್ರಾಣವನ್ನು ಬಡಬೇಕು.. ಏನು ಮಾಡುವುದು ಎಂದು ಅರಸನು ಅನ್ನಾತೀವರಾಗಾ ಯೋಚಿಸುತ್ತಿದ್ದುದು..

“ ಎಲಾ ! ನೋಡಿದೆಯಾ ! ಮಳಿಯ ದೇವರು ಬಾಲೀಸಿಸುವ ಏನು ಮಾಡಿದರೂ ಒಲಿಯಲ್ಲ. ಇನ್ನು ಇಲ್ಲಿಯೇ ಇದ್ದ ಫಲವಲ್ಲ. ಎಲ್ಲಿ ಯಾದರೂ ಸೀರಿ- ಸಮೃದ್ಧಿಯಾಗಿರುವ ದೇಶವನ್ನು ಮಡುಕಿಕೊಂಡು ಬಾ ಎಂದು ಸಮ್ಮು ಹಾಡುಗ ವೋಫಾಫೋಂಸನ್ನು ಕಳುಹಿಸಬೇಕು. ಯತ್ತ ಎಲ್ಲ ” ಎಂದು ಸಿಕ್ಕಿ ಯಿಸಿದನು. ಮರುಗಳಿಗೆಯಲ್ಲಿಯೇ ಯುವರಾಜನನ್ನು ಕರೆಸಿ ಅವ್ಯಾಸೆಮಾಡಿದುದೂ ಆಯಿತು.

ಮೋಫಾಫೋ ಮರುದಿನ ಬೆಳಗಾಗುತ್ತಿದ್ದು ಹಾಗೆಯೇ ತನ್ನ ಸಮು ವಯಸ್ಕರು ಕೆಲವರನ್ನು ಕರೆದುಕೊಂಡು ಹೊರಟಿಸು “ ತುಂಬಿ ಹರಿಯುವ

ಹೊಳೆಗಳು, ತುಂಬಿತುಣುಕುವ ಕೆರೆಕಟ್ಟಿಗಳು ಇರುವ ಭಾಗ್ಯವಂತ ದೇಶವನ್ನು ಸೋಡಿಕೊಂಡು ಬಾ ” ಎಂದು ತಂದೆಯ ಅಪ್ಪಣಿಯಾಗಿತ್ತು. ಅದರಂತೆಯೇ ಹುಡುಕಿದನು.

ಬೆಳಗಿಂದ ಸಂಚೆಯವರೆಗೂ ಹುಡುಕಿ ಹುಡುಕಿ ಅಲೆದನು. ಕೊನೆಗೆ ಇನ್ನೇನು ಸೂರ್ಯನು ಅಸ್ತಮಾಯಾಗುವನು ಎಂಬ ವೇಳಿಗೆ ದಿಗಂತದ ಕೊಸೆಮಲ್ಲಿ ಎಲ್ಲಿಯೋ ನೀರು ಪಳಪಳ ಎಂದಂತಾಯಿತು. ಅವನ ಜೊತೆಯವರೆಲ್ಲರೂ ಆಯಾಸದಿಂದ ಒಳಿಂಜೋಗಿದ್ದರು. ಅವರನ್ನು ಅಲ್ಲಿಯೇ ಚಿಟ್ಟು ಸೋತುಕೊಡ ಕಾಲುಗಳನ್ನು ಎಳಿದು ಹಾಕುತ್ತ ಅದನ್ನು ಬೋಗ ಅಲ್ಲಿಗೆ ಹೋದನು. ಕೊಳ. ತಿಳಿನೀರು ತುಂಬಿದೆ.

ಯುವರಾಜನಿಗೆ ಹೋಗಿದ್ದ ಪಾರ್ಜಿ ವ.ರಳಿ ಒಂದಂತಾಯಿತು. ಆತೆಯಿಂದ ಒಂದು ಬೋಗನೆ ಸೀರು ಎತ್ತಿದನು. ಅದರೆ ಆ ಬೋಗನೆಯು ಬಾಯಿ ಹತ್ತರಕ್ಕೆ ಬರುವುದರೊಳಗಳಾಗಿ ಯಾರೋ ಕಳ್ಳಿಗೆ ಕಾಣಿಸದವರು ಕೈಮೇರ್ಲೆ ಹೊಡಿದರು; ಸೀರು ಚೆನ್ನಿ ಹೋಯಿತು. ವ.ತೀರ್ಥಂದು ಸಲವೂ ಹೀಗೆಯೇ ಆಯಿತು.

ಮೋಫಾಫೋಗ ಆಶ್ಚರ್ಯವಾಯಿತು: “ ಸೀರನೊಡಿಯಾ ! ಈ ಕೊಳದಲ್ಲಿ ನೀರು ಕುಡಿದು ಬಾಯಾರಿಕೆಯನ್ನು ಕಳೆದುಕೊಳ್ಳಬಾರದೆ ? ಇದೇಕೆ ಹೀಗೆ ವೊಡುತ್ತಿದ್ದೀರೆಯಿ ? ” ಎಂದು ಘಕ್ಕಿಯಂದ ಕೇಳಿ ಕೊಂಡನು.

ಒಲ್ಲಾಫಿತಾದ ಬುಲ್ಲೆನನ್ನು ಅಡ್ಡತ್ತನಾರೋಯೇ ಇದ್ದು ಉತ್ತರ ಯೇಳಿದನು: “ ಸಿಮ್ಮ ತಂದೆಗೆ ಹೇಳು. ರಾಜವುತ್ತಿ ಸ್ಕಾಕ್ಕಾಪ್ಪೆಗಾಳನ್ನು ಕಳುಹಿಸಿಕೊಟ್ಟರೆ ಸರಿ. ಇಲ್ಲವಾದರೆ ಕುಡಿಯುವುದಕ್ಕೆ ಒಂದು ತೊಟ್ಟೆ ಸೀರಿಳ್ಳದೇ ಹೋಗುವುದು ; ಒನರೂ ದಸಕರುಗಳೂ ಎಲ್ಲರೂ ಧ್ವಂಸವಾಗಿ ಹೋಗುವರು ” ಎಂದು ಅಭ್ಯರಿಸಿದನು.

ತಂಗಿಯಂದರೆ ಮೋಫಾಫೋಗ ಪಂಚಪಾರ್ಜಿ. ಅಂಥ ತಂಗಿಯನ್ನು

ಕಳುಹಿಸಬೇಕೆಂದು ತಂದೆಯೊಡನೆ ಯಾವ ಮೊಕದಿಂದ ಹೇಳಬೇಕು? ಅಲ್ಲ, ತಂದೆಯೂ ಕೂಡ ಮಗಳನ್ನು ಎಪ್ಪು ಪ್ರೀತಿಸುವನು ಎಂಬುದೂ ಅವನಿಗೆ ಗೊತ್ತು. ಆದರೂ ದೇವರ ಅಪ್ಪಣಿ! ಯತ್ತು ಪಲ್ಲದೆ “ದೇವಾ! ಸಿನ್ನ ಅಪ್ಪಣಿಯನ್ನು ನಾನೇನೇ ನೆರವೇರಿಸುವೇನು. ಆದರೆ ನಮ್ಮ ತಂದೆಯು ತನ್ನ ಪ್ರೀತಿಯ ಮಗಳನ್ನು ಒಪ್ಪಿಸುವನೋ, ದೇಶದ ಜಸರಣ್ಣಲ್ಲ ಒಂದು ಗೊಡುವನೋ, ನಾನು ಹೇಳಲಾರೆ. ಸಸಗೆ ತಿಳಿದವಾಟಿಗೂ ನಮ್ಮ ತಂದೆಯೂ ಪ್ರಪಂಚವನ್ನೇ ಬೇಕಾದರೂ ಕೂಟ್ಯಾನು, ಮಗಳನ್ನು ಕೂಡಲಾರ. ಆಗಲೀ, ಸಿನ್ನ ಅಪ್ಪಣಿ” ಎಂದು ಕ್ಯಾಮ್ಯಾದು ಚಿಂತಾಭಾರದಿಂದ ಕಾಗ್ಗತ್ತು ಹಿಂತಿರುಗಿದನು.

ಅರಸನು ಮಗನ ಹಾಡಿಯನ್ನೇ ಕಾಯುತ್ತಿದ್ದನು. ಉರಿಸ ಯಂತ ಮಾನರೂ ಅರಸನ ಜೊತೆಯಲ್ಲಿಯೇ ಇದ್ದರು. ಅರಸನು ಮಗನು ತಂದ ದೇವರ ಅಪ್ಪಣಿಯನ್ನು ಕೇಳಿದನು. ಆತನಿಗೆ ನಾಲಗೆಯು ಆದದೆಯೇಯಿತೆ. ಇತರರು “ನಾಡಿಗೆ ನಾಡೇ ಮಧಂಬಿಲ್ಲದೆ ಕಂಗಟ್ಟಿದೆ. ರಾಬಷ್ಟ್ರಿಯನ್ನು ಕರಿಸಿ; ಆಕೆಯೇ ಇತ್ಯಾಧಿ ವಾಡಲು” ಎಂದರು.

ರಾಬಷ್ಟ್ರಿಯು ಬಂದಳು : “ ಅಪ್ಪಾ ! ನನ್ನ ಸ್ನಾನ ಕಳುಹಿಸಿಕೊಡು, ನಮ್ಮ ಪ್ರಜೀಗಳು ಬದುಕಲಿ. ನಾನು ಬುಲೇನನ ಒಳಿಗೆ ಹೊಗುತ್ತೇನೆ ” ಎಂದಳು. ಅರಸನು ಯತ್ತು ಪಲ್ಲದೆ ಒಪ್ಪಿದನು.

ವರುದಿನ ಬೆಳಿಗ್ಗೆ ಬೆಳ್ಳಿದ ಗಾಳಿಯು ಒಂಸುವ ಹೊತ್ತಿಗೆ, ಇನ್ನೊಮ್ಮೆ ಸೂರ್ಯನ ಕಿರಣವ್ರ ಘಾಳಿಯನ್ನು ಮುಟ್ಟುವೇಳಿಗಾಗಲೇ, ಮಫಾ ಹೈಂನ ತಂಗಿಯನ್ನು ಕರೆದುಕೊಂಡು ಹೊರಟನು. ಮದುಮಗ್ಗ ಜೊತೆಯಲ್ಲಿ ಹೇಗೆ ವಿಭಿನ್ನದಂತೆ ಉರಿಸ ಹಡೆಯದ ಗಂಡು ಹಣ್ಣು ಎಲ್ಲಾ ಹಿಂದೆಯೇ ಹೊರಟಿತು. ತಾಯಿಯು “ ಮಗಳೇ ! ಮತ್ತೆ ಸಿನ್ನ ನನ್ನ ನೇರಿಡು ವೆನೋ ಇಲ್ಲವೋ ” ಎಂದು ಕಣ್ಣೇರಿಟ್ಟು ಕೊಂಡಳು. ತಂದೆಯು “ ಮಗಳೇ ! ಸುಖವಾಗಿರು. ಬೆಳಗಿನ ಸೂರ್ಯನಹಾಗೆ ನಿನ್ನ ಮುಖವ ಯಾವಾಗಲೂ

ಕಂಗೊಳಿಸುತ್ತಿರಲ್ಲ” ಎಂದು ಹರೆಸಿದನು. ರಾಜಪುತ್ರಿಯು ಮಾತ್ರ ಕಣ್ಣೀರು ಕರೆಯಲ್ಲ. ಅವಳಿಗೆ ಪನೋ ಸಮಾಧಾನ.

ಎಲ್ಲರೂ ರಾಜಪುತ್ರಿಯನ್ನು ಕರೆದುಕೊಂಡು ಬುಲ್ಲೆಸಸು ರಾಜಪುತ್ರ ನೆನಿಡನೆ ವೂತನಾಡಿದ್ದ ಕೊಳ್ಳದ ಬಳಿಗೆ ಒಂದರು. ಅಲ್ಲಿ ಆಕೆಯನ್ನು ಒಷ್ಟು ಇನ್ನೇ ಚಂಪಣ್ಣ ಎಲ್ಲರೂ ಹಿಂತಿರುಗಿದರು. ಯಾರಿಗೂ ಹಿಂತಿರುಗುವುದು ಬೇಡ, ಆದರೂ ಹೊರಿದರು.

ಇತ್ತೀಚ್ಚು ಮೂರ್ಖನು ಮುಖಾಗಿದನು. ಚೆನ್ನದ ಕಿರಣಗಳು ತಾಮ್ರದ ಕಿರಣಗಳಾಗಿ, ಅವೂ ಹೊರಿಗಿ ನಸುಕಾಗಿ, ಕೊನೆಗೆ ಕತ್ತಲಿನ ಬಡೆತನವು ಬಂತು. ಹಗಲಿನ ತೀವ್ನತೆಯು ಹೊರಿಗಾ ರಾತ್ರಿಯ ತಂಪು ಮೂಡಿತು. ಆಕಾಶದಲ್ಲಿ ತಾರೆಗಳು ತಲೆಯಿಟ್ಟು ಯಿಂಳಿಕಿ ಸೋಡಿ ಬಂದೆಹಂಡಾಗಿ ರಂಗಕ್ಕೆ ದೂವು. ಬೆಟ್ಟಗಡ ಹಿಂದೆ ಅವತಿದ್ದ ಚಂದ್ರನು ವೀಕ್ತಮೀಕ್ತಿಗೆ ತಲೆಯೆತ್ತಿದನು.

ಸೇಕ್ಕೆಕ್ಕೆಪೇಗಳಿಗೆ ಬೀಳಗಿಂದ ಸಂಜೀವವರಿಗೆ ಸಡೆದು ಆಯಾಸ ಬಹಳ ವಾಗಿತ್ತು. ಘರಿನ್ನಗೆ ತಲೆಯಿಟ್ಟು ಮಲಗೇನೆ ಎನ್ನ ಸುತ್ತಿತ್ತು. ಅವಳಿಗೆ ಪನೋ ಎಂತೋ ದಿಗಿಲಾಗಲ್ಲ. “ದೇವರಿಗೆ ಏಂಂದಾಗಿ ಒಂದವಳು ನಾನು, ಸನಗೇನು ದಿಗಿಲು?” ಎಂದುಕೊಂಡಳು. ಆದರೆ ಸಿದ್ದೆಯನ್ನು ಮಾತ್ರ ತಡೆಯಲು ಆಗಲಿಲ್ಲ. ಹಾಗೆಂದು ಎಲ್ಲ ವ್ಯಾಲಗಬೇಕು? ಅಧಿವಾಯಾರಣನ್ನು ಕೇಳಬೇಕು?

ಕೊನೆಗೆ ಧ್ವನಿಯನ್ನಾಡಿ ಬುಲ್ಲೆಸನ್ನೇ ಕೇಳುವುದು ಎಂದು ಕೊಂಡಳು. “ನಾತ್ತಮು! ನಾನು ಎಲ್ಲ ಮಲಗುವುದು?” ಎಂದಳು. ಉತ್ತರಬಂದಿತು. “ಇಲ್ಲಿಯೇ! ಇಲ್ಲೇ ಮಲಗು” ಎಂದಿತು ಒಂದು ಗಂಭೀರ ಧ್ವನಿ. ಅರಸು ಮಗಳು ತಾನು ಹೊದಿದ್ದ ಮೃದುವಾದ ಚರ್ಮವನ್ನು ಹಾಸಿಕೊಂಡು ಅಲ್ಲಿಯೇ ಮಲಗಿದಳು.

ಅವೇಗೆ ಎಷ್ಟು ರವಾಗುವ ವೇಳೆಗೆ ಮಂಧಿಯು ಕರೆಯುತ್ತಿತ್ತು. ನೆಲವು

ಹೊಸಮಳೆಯಲ್ಲಿ ಸೆಂದು ಕಮ್ಮನೆಯ ಕಂಪು ಎಲ್ಲೆಲ್ಲೂ ಹರಡಿ ಎಲ್ಲರ ಮೂಗನ್ನೂ ಮನವನ್ನೂ ಅರಳಿಸುತ್ತಿತ್ತು. ಅವಳಿಗೂ ಸಂತೋಷವಾಯಿತು. “ಕೆಟ್ಟರೆ ನಾನೊಬ್ಬಳು ಕೆಟ್ಟಿ ! ನಮ್ಮವರೆಲ್ಲ ಬದುಕಿದರು” ಎಂದುಕೊಂಡು ಕಣ್ಣಿಬಿಟ್ಟಳು. ಆಕಾಶದಲ್ಲಿಲ್ಲ ಕರಯ ಮೇರಡಗಳು ತುಂಬ ತಾರಿಗಳನ್ನೂ ಜಂಡ್ರನನ್ನೂ ಮುಚ್ಚಿಬಿಟ್ಟಿದ್ದವು. ಗಾಳಿಯ ಬಸಿಯಾರಿ ತಂಪೇರಿ ಜಳಿಯಾಗಿತ್ತಿತ್ತು.

ಸೇೇ ಸೇೇ ಪೇೇ ಗಳು ಎದ್ದುಳು. “ಮಂಳಿ ಬೀಳುತ್ತಿದೆ, ಎಲ್ಲಿ ಮಲಗಲ್ ?” ಎಂದು ಕೇಳಿದಳು. ಮತ್ತೆ ಅದೇ ದನಿಯೇ “ಇಲ್ಲಿಯೇ ! ಇಲ್ಲೇ !” ಎಂದಿತು. ಅವಳೂ ಮರುಮಾತಾಡದೆ ಜರ್ಮನ್‌ವನ್ನೇ ಹೊದೆದುಕೊಂಡು ಮತ್ತೆ ಅಲ್ಲಿಯೇ ಮಲಗಾದಳು.

ಅವಳಿಗೆ ಮತ್ತೆ ಎಷ್ಟು ರವಾದಾಗ ಅವಳು ಒಂದು ಭಾರಿಯ ಗ್ರಂಥಿನಲ್ಲಿ ಮಲಗಿದ್ದು. ಅವಳು ಅರಸುಮಗಳು. ಆದರೂ ಅಮ್ಮ ಸೋಗಸಾದ ಗುಡಿಸಿಲನ್ನು ಅವಳು ಸೋಡಿಯೇ ಇರಲಿಲ್ಲ. ಸುತ್ತುಲೂ ಮೇಳ್ತಿಗೆ ಹಸನಾಗಿ ಹದಮಾಡಿದ ಜರ್ಮನ್‌ಗಳನ್ನು ರಾತ್ರಿರಾತ್ರಿಯಾಗಿ ಅಡಕಿದೆ. ಸೋಡಿಗೇರೇಡಯ ಮೇಲೂ ಗುರಾಣಿಗಳೂ ಆಯುಧಗಳೂ ಛಿರಣವಾಗಿ ಇಟ್ಟಿವೆ. ಅವಕು ಮಲಗಿದ್ದ ಹಾಸುಗಿಯ ಮಗ್ಗುಲಲ್ಲಿ ಹಡವಾಗಿ ರುಚಿಯಾಗಿ ಬೇಯಿಸಿದ ವಾಂಸದ ಭೋಜನವೂ ಗಮ್ಮೈಂದು ವಾಸನೆಯಿಂದಲೇ ತನ್ನ ರುಚಿಯನ್ನು ತೋರಿಸುವ ಪಾನಕವೂ ಸಿದ್ಧವಾಗಿವೆ. ಆದರೂ ಸುತ್ತು ಮುತ್ತುಲೂ ಮಾನವರ ಸುಳಿವೂ ಇಲ್ಲ.

ಮಂಳಿಯು ಇನ್ನೂ ಬೇಳುತ್ತಿಲೇ ಇತ್ತು. ಹೊರಗೆ ಕಲೆಯಿಂಟ್ಟು ಸೋಡಿದಳು. ಎಲ್ಲೆಲ್ಲೂ ನೀರು ಹರಿಯುತ್ತ ರಾತ್ರಿಯೆಲ್ಲವೂ ಮಂಳಿಯಾಯಿತು ಎಂದು ಸೆಲವೇ ಹೇಳುತ್ತಿದೆಯೋ ಎಂಬಂತೆ ಹೊರಿಯುತ್ತಿತ್ತು. “ಸೆಲವು ಚೆನ್ನಾಗಿ ಸೆನ್ನಿದಿದೆ. ಕೆರಕಟ್ಟಿಗಳಿಗೆಲ್ಲ ನೀರು ಒಂದಿದೆ, ಚಂತೆಯಲ್ಲ,

ದೇಶವೇ ಬದುಕಿತು. ದಸಕರುಗಳೂ ಒನಗಳೂ ಬದುಕಿದರು ” ಎಂದು ರಾಜ ಶ್ರುತಿಯು ಸಂತೋಷಪಟ್ಟ ಕೊಂಡಳು.

ದಿನಗಳು ಕಳೆಯಿತು. ನೇಲತಾಯಿಯು ಮತ್ತೆ ಹಸುರುಡೆಯಾಟ್ಟು ಕಳಕಳಿಸಿದಳು. ಹೊಟ್ಟಿಗಿಲ್ಲದೆ ಮೂಲಿ ಚಕ್ಕಾವಾಗಿದ್ದ ದಸಕರುಗಳು ಮತ್ತೆ ವೈಶುಂಭಿ ಗುಂಡುಗುಂಡಾದುವು. ಸೇಕ್ಕೆಪೇಗಳು ಏಕಾಂಗಿಯಾದರೂ ಯಾವ ಫೀತಿಯೂ ಇಲ್ಲದೆ ರಾಜಯೋಗ್ಯವಾದ ಆ ಗುಡಾರದಲ್ಲಿ ಸುಖ ವಾಗಿದ್ದಳು. ಹೊತ್ತಿಗೆ ಸರಿಯಾಗಿ ಉಟ್ಟವು ಬರುವುದು. ರಾತ್ರಿಯವೇಳೆ ಗಂಡನು ಬರುವನು. ಪೆಣಗಾಗುವ ವೇಳೆಗೆ ಅವನು ಹೊರಂತ್ಹೋಗುವನು. ಅವನ ನುಖಿವನ್ನು ಅವಳು ಸೋಡಿಲ್ಲ. ಅವಳಿಗೆ ನಂಡನ ಗುರುತಿರುವುದು ದಸಿಯಿಂದ.

ಹೀಗೆಯೇ ವರುವವು ತುಂಬಿತು ಎನ್ನ ವ್ಯಾದರೋಳಗಾಗಿ ಸೇಕ್ಕೆಪೇಗಳು ಶುತ್ತುವತಿಯಾದಳು. ಮಗುವು ಮಿಕ್ಕ ಮಿಕ್ಕಳಿಗಿಂತ ಸುಂದರ ವಾಗಿ, ಜೆನ್ನಾಗಿ ಬೆಳೆದು, ದೇವಕುಮಾರನಂತಿತ್ತು. ಅವಳ ಏಕಾಂತ ವಾಸವು ಮುಗಿಯಿತು. ಅವಳ ಜೊತೆಗೆ ಅವಳ ಮಗನೊಬ್ಬಿನಾದನು. ಯಾವಾಗ ಸೋಡಿದರೂ ತಾಯಿಮಕ್ಕಳು ಆಟವಾಡುತ್ತಿರುವರು. ಮಗು ಎನ ಕೇಳೆಯ ದಸಿ ಗುಡಿಸಲನ್ನು ತುಂಬುವುದು. ಮತ್ತೊಂದು ಗಳಿಗಿಗೆ ಆಸಂದದಿಂದ ತುಂಬಿರುವ ತಾಯಿಯ ಕೃದಯದ ಆಸಂದವೇ ಜೋಗುಳ ವಾಗಿ ಹೊರಹರಿದು ಗುಡಿಸಲನ್ನು ತುಂಬುವುದು. ಹೀಗೆ ತಾಯಿಮಕ್ಕಳು ಸುರುತರಿಮದ ಯಚನಾನನ ಗುಡಿಸಲಿಸಲ್ಲಿ ಉಪನಂದ ಉತೆಗಳಿಂತ ಸುಖ ವಾಗಿ ಬೆಳೆದರು.

ಅರಸುಮಗಳಿಗೆ ತಂಡಿತಾಯಿಗಳ ಹಂಬಲವು ಹುಟ್ಟಿತು; “ಅವರಿಗೂ ತನ್ನ ಮುದ್ದಿನ ಕಂದನನ್ನು ತೋರಿಸಬೇಕು. ದೇವರಿಗಿಂದ ಕೊಟ್ಟ ಮಗಳು ಬದುಕಿದಾಳ್ಳಿ. ಮಗನನ್ನೆತ್ತಿಕೊಂಡು ಸುಖವಾಗಿ ಬಾಳುತ್ತಿದ್ದಾಳ್ಳಿ, ಎಂದು ತಿಳಿದರೆ ಅನರೆಷ್ಟು ಆಸಂದಪಟ್ಟಾರು!” ಎನ್ನಿಸಿತು. ಬರು

ಬರುತ್ತು ಆಸೆಯು ಬಲಿಯಿತು. ಗಂಡನ ಅಪ್ಪಣಿ ಪಡೆದು ತವರುಮನಸೆಗೆ ಹೊರಬಳ್ಳು.

ಇತ್ತು ತವರೂರಿನವರು ಬೆಳೆ ಬೆಳೆದು ದನ ಕರೆದು ಸುಖವಾಗಿದ್ದರು. ಬಂದ ಮಗಳನ್ನು ಕಂಡು ಅರಸನೂ ಅರಸತ್ತಿಯೂ ಆನಂದದಿಂದ ಕಂಬ ನಿಯ ಮಳೆಗರೆದರು. ದೇವರಿಗಿಂದು ಬಟ್ಟ ಮಗಳು ಕಣ್ಣರೆಯಾಗಿ ಲೋಕಾಂತರವನ್ನು ಸೇರಿದಳು ಎಂದು ಕಾತರಿಸಿ, ಸೂರ್ಯಾದ್ವಾ ತಾಯಿಯ ಮನಸ್ಸು ಮಗನಸ್ಸೆತ್ತಿಕೊಂಡು ಒಲಿಯುತ್ತ ಸಲಿಸುತ್ತ ಬಂದ ಮಗಳನ್ನು ಕಂಡು ಸಂತೋಷದಿಂದ ಪಲ್ಲವಿಸಿ ಬೆಳೆದೆ ಮರದಂತಾಯಿತು. ತಂದೆಯು ಮಗಳನ್ನೂ ವೊಮ್ಮೆಗನನ್ನೂ ಕಂಡು ಸಂತೋಷದಿಂದ ಕುಣಿದು ಕುಪ್ಪಳಿಸಿ ನಿತ್ಯಸಮಾರಾಧಸೆಯನ್ನು ಮಾಡಿದನು.

ಕೊನೆಗೆ ತವರುಬಟ್ಟು ಗಂಡನ ಮನಸೆಗೆ ಹೊರಡುವ ಕಾಲವು ಒಂತು. ಅಳಿಯನ ಸುದ್ದಿಯನ್ನೇ ಅರಿಯದಿದ್ದರೂ ಮಗಳು ಸುಖವಾಗಿರುವಳ್ಳ ಏಂಬ ಸಂತೋಷದಲ್ಲಿ ತಂದೆತಾಯಿಗಳು ಮುದ್ದಿನ ಮಗಳನ್ನು ಬೀಳೆಣ್ಣಿ ಬ್ಧಿರು. ಅರಸುಮಗಳು ಜೊತೆಗೆರಲೆಂದು ತನ್ನ ಕೊನೆಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಬಳ್ಳು.

ತಂಗಿಯು ಬಂದದ್ದೇ ಅವಳ ಮನೆಯಲ್ಲಿ ಆವಾಂತರಕಾ್ರಾಂಭವಾಯಿತು. ಆ ಹೂಡುಗಳೇ ಅಕ್ಕನ ಮಗನ ಆಟಗಳು ಸರಬೀಳಲ್ಲಿ. ಅವನು ಅಭವೆಂದು ಆಡಿದುದೆಲ್ಲ ಅವಳಿಗೆ ಕಾಟಿವಾಗಿ ತೋರಿ ಸಹಿಸುವುದಕ್ಕೆ ಕಷ್ಟವಾಯಿತು. ಕೆಲವು ದಿನ ಬಂದ ಕೋವವನ್ನು ಸುಂಗತಿದ್ದಳು. ಬರು ಬರುತ್ತು ಅದು ಅಸಾಧ್ಯವಾಗಿ, ಕೋವವು ಪ್ರಕಟವಾಗಿ ಆ ಮಗನವನ್ನು ಹೊಡೆದು ಬಯಸ್ಯಿವುಣಿ ಆಯಿತು.

ಹೀಗೆ ಬಂದು ದಿನ ಅವಳು ತನ್ನ ರೇಗಿನಲ್ಲಿ “ಹೊಗು ಮುಕ್ಕಾ ! ಹುಟ್ಟಿಸಿದವನ ವೊಕ ಕಾಣಿದ್ದರೂ ನಿನ್ನ ಕಾಟ ಮಾತ್ರ ತಡೆಯೋಕ ಆಗದು” ಎಂದು ನಿಷ್ಟುರವಾಗಿ ಬಯಸ್ಯಾಗಿ. ಮಗನವು ಸಪ್ಪಮೊಕ ಮಾಡಿ

ಕೊಂಡು ಅತ್ಯುತ್ತಿಕೊಂಡು ಹೊರಕ್ಕೆ ಹೋಗೀಯಿತು. ಅದನ್ನು ಸಮಾಧಾಯಿ ಪಲು ತಾಯಿಯು ಮನೆಯಲ್ಲಿ ಇರಲಿಲ್ಲ.

ಮಕ್ಕಳು ಅಳುತ್ತಿದ್ದರೆ ಹತ್ತಿಹೊಟ್ಟಿಯು ಜುರ್ ಎನ್ನದೆ ಇರುವುದು ಎಂತು ಬುಲೀಸಿಗೆ ತನ್ನ ಮಗನನ್ನು ಆಹುಡುಗೊಮು ಬಯ್ದುದೂ ಮಗನ್ನು ದಿಕ್ಕಿಲ್ಲದ ಪರದೇಸಿಯಂತೆ ಗೋಡೆಯ ಹಿಂದೆ ಬಿಕ್ಕಿ ಬಿಕ್ಕಿ ಅಳುತ್ತಿ ನಿಂತಿದ್ದುದೂ ಸಹಿಸಲಿಲ್ಲ. ಬಂದು ಮಗನನ್ನು ಎತ್ತಿಕೊಂಡು ಸಮಾಧಾಯಿಸಿ ಮನೆಯೋಳಕ್ಕೆ ಕರೆದುಕೊಂಡು ಒಂದು ತೋಡೆಯನ್ನೇಲೆ ಕೂರಿಸಿಕೊಂಡು ಆಡಿಸ್ತಿದ್ದುನು.

ಹುಡುಗಿಯು ಎಲ್ಲಾ ಹೇಳಿಗಿಡುವಳು ಬಂದು ಸೋಡಿದರು.. ಅಪರಿಚಿತನೆಂಬುನು ಒಂದಿದಾನೆ. ಮಗನನ್ನು ಎತ್ತಿಕೊಂಡು ಆಡಿಸುತ್ತಿದ್ದಾನೆ. ಅವನ ಮೈಮೇಲೆ ಕವಚನ್ನ ಥಳಿಪಳಸಿ ಹೊಳೆಯುತ್ತಿದೆ. ಭಾರಿಯ ಆಳು. ಸೋಡಿ ಅವಳು ನಡುಗಿದರು. “ ಮಗನನ್ನು ಗದರಿಸಿಕೊಂಡೆಯಲ್ಲ ಹುಟ್ಟಿಸಿದವನ ವೋಕ ಕೂಡ ಕಾಣಿಯೆಂದು. ನಾನೇ ಇವರಪ್ಪ ” ಎಂದನು. ಹುಡುಗಿಯು ಇನ್ನು ತನಗೇನಾಗುವುದೇನೇ ಎಂದು ಹೆದರಿ ಹೇಳಿಕೊಳೆದೆ ಉರಾದಾರ ಹೆಡಿದು ಓಡಿದಳು.

ಇನ್ನು ಅವು ಹೊತ್ತಿಗೆ ಸ್ವಾಕ್ಷರಿಸ್ತೇಗಳು ಒಂದಳು. ಅವಳೂ ಮಗನನ್ನು ಆಡಿಸುತ್ತ ಕುಳಿತೆರುವ ಅಪರಿಚಿತನನ್ನು ಕಂಡು ಬೆದರಿದಳು. ಅಪರಿಚಿತನು “ ರಾಜಪುತ್ರ ! ನಿನ್ನ ಗಂಡನಾರು ? ” ಎಂದು ಕೇಳಿದನು. ಅವಳು ರಿಪವನನ್ನು ಕಾಣಿದ್ದರೂ ದಸಿಯನ್ನು ಕೇಳಿಬಲ್ಲಾರು. ಆದರೂ ಏನು ಹೇಳಬೇಕು ? ಏನು ಹೇಳಬೇಕೋ ತಿಳಿಯದೆ ತಲೆಯನ್ನು ಬಗ್ಗಿಸಿದಳು. ಅಪರಿಚಿತನು “ ಗಾಬರಿಯಾಗಬೇಡ. ನಾನೇ ಬುಲೀಟ್, ನೀರಿಸೊಡೆಯ. ಸಿನ್ನುನ್ನು ಒಲಿದು ಮದುವೆಮಾಡಿಕೊಂಡ ನಿನ್ನ ಗಂಡ. ನನ್ನನ್ನು ಗುರುತಿಸಲಾರದೆ ಇದ್ದರೂ ನನ್ನ ದಸಿಯನ್ನು ಗುರುತಿಸಬ್ಲೆಯಲ್ಲವೇ ? ” ಎಂದು ಕೇಳಿದನು.

ಹೆಂಡಿತಿಯು ಗಂಡನನ್ನು ಗುರುತಿಸಿದಳು.

ಬುಲೀನನು “ಮಂಡದಿ! ಇದುವರೆಗೂ ನಾನು ಒರಲ್ಲಿಲ್ಲವೆಂದು ಚಿಂತಿಸಬೇಕು. ಇನ್ನು ಮುಂದೆ ನಾನು ಏಲ್ಲಿಯೂ ಹೊಗುವುದಿಲ್ಲ. ನಿನ್ನ ಜೊತೆಯಲ್ಲಿಯೇ ಇರುವೇನು” ಎಂದು ಮಾತು ಕೊಟ್ಟುನು.

ಅವನು ಮಾತಿಗೆ ತಪ್ಪಲೂ ಇಲ್ಲ. ಅವನು ತನ್ನ ಬಂಧುಭಾಗದವರನ್ನೇಲ್ಲ ಕರೆದುಕೊಂಡು ಒಂದು ಅಲ್ಲಿಯೇ ಸೆಲಸಿ ಉರು ಕಟ್ಟಿಕೊಂಡು ಸುಖವಾಗಿದ್ದನು.

ಅಕ್ಕೆ ತಂಗಿಯರು

ದೇರಿದ್ದ ಬೆಳ್ಳದ ಬುಡದಲ್ಲಿ ಒಬ್ಬಸ್ಥಿದ್ದನು. ಅವನಿಗೆ ಇಬ್ಬರು ಹೆಣ್ಣು ಮಕ್ಕಳಿಂದು. ದೊಡ್ಡವರು ಹೆಸರು ಕಾಬೆ; ಚೆಕ್ಕುವರು ಹೆಸರು ಜನ್ಯಾನಿ. ಕಾಬೆಯು ಜೆನ್ಯಾನಿ ಎತ್ತರವಾಗಿ ಬೆಳ್ಳದ ಹೆಣ್ಣು. ಸೋರುವುದಕ್ಕೆ ಒಳ್ಳೆ ಚೆಲುವೆ. ಆದರೇನು? ಯಾವಾಗಲೂ ಜಗತ್ತವಾಡುವರು. ಬೆಳಗಾದರೆ ಜಗತ್ತ, ಸಂಚಿಯಾದರೆ ಜಗತ್ತ. ತಂದೆ ಮನೆಯಲ್ಲಿ ಇದ್ದರೆ ಅವನೊಡನೆ ಜಗತ್ತ. ಅವನಿಲ್ಲದಿದ್ದರೆ ತಂಗಿಯೊಡನೆ ಜಗತ್ತ. ಇದರ ಜೊತೆಗೆ ಸೋಮಾರಿ, ಯಾವ ಕೆಲಸವನ್ನೂ ಮಾಡಬು. ಇವರು ತಂಗಿ ಒನ್ನಾನಿ ಎಲ್ಲ ವಿಧದಲ್ಲಿ ಇವಳಿಗೆ ಪ್ರತಿ. ಅವರು ಇವರು ರೂಪವತ್ತಿಯಲ್ಲ; ಇವರು ಹಾಗೆ ಜಗತ್ತಾಗಂಟಿಯಂತೂ ಅಲ್ಲವೇ ಅಲ್ಲ. ಬೆಳಗಿಂದ ಸಂಚಿಯವರೆಗೂ ಬಾಯಿ ಮುಚ್ಚಿ ಕೊಂಡು ತನ್ನ ವಾಲಿಗೆ ಒಂದ ಕೆಲಸವನ್ನೂ ಅಚ್ಚುಕಟ್ಟಾಗಿ ಯಾರು ಸೋಡಿದರೂ ಮೆಚ್ಚಿ ವಂತೆ ಮಾಡುವರು. ಬಾವಿಯಿಂದ ನೀರುಸೇದು ವುದು, ಕಟ್ಟಿಗೆ ಒಡೆಯುವುದರಿಂದ ಹಿಡಿದು, ಗುಡಿಸಿಲಿನ ಹಂಡರ ಸರಿ ಮಾಡುವವರೆಗೂ ಎಲ್ಲ ಕೆಲಸವನ್ನೂ ಬಲ್ಲಿಂ. ನಗುಸಂಗುತ್ತ ಮಾತನಾಡಿ ಯಾರನ್ನು ಬೇಕಾದರೂ ಮೆಚ್ಚಿ ಸುವರು.

ಅಕ್ಷನು ಯಾವೋತ್ತಾದರೂ ಅಡುಗೆ ಮಾಡಬೇಕಾಗಿ ಬಂದರೆ ಅವಶ್ಯ ಅರೆಬೆಂದ ಅನ್ನ, ಸೀದುಹೊಂದ ರೊಟ್ಟಿ ತಪ್ಪದು. ಹೊಂಗಲಿ ಅಡುಗೆ ಬೇಡ, ಹಿಟ್ಟುಬೀಸು ಎಂದರೆ ಶುದ್ಧ ತರಿಮಾಡಿದುವಳು. ಏನು ಹೀಗೆ ಬಂದರೆ ಬಾರುದ್ದ ನಾಲಗೆ ಮಾಡಿಕೊಂಡು ಜಗಳಕ್ಕೆ ಬರುವಳು. ಹೀಗಾಗಿ ತಂದೆಗೆ ಸದ್ಯಕ್ಕೆ ಈ ಪಾರಬ್ಧವನ್ನು ಯಾರಾದರೂ ಕಟ್ಟಿಕೊಂಡು ಹೊಂದರೆ ಸಾಕಳ್ಳ ಎನ್ನಿಸಿತ್ತು.

ಬಂದು ದಿವಸ ತಂದೆಯು ಜೆಣ್ಣುಮಕ್ಕಳನ್ನು ಮನೆಯಲ್ಲಿ ಒಟ್ಟು ಸಂತೆಗೆ ಹೊಂದನು. ಸಂತೆಯಲ್ಲಿ ವಾರಂವೆದು ಕೊಳ್ಳುವುದು ಮಾರಿಸಿ ಕೊಂಡು ತನ್ನ ಸ್ನೇಹಿತರ ಜೊತೆಯಲ್ಲಿ ಅವರೂರಿಗೂ ಹೊಂದನು. ದಾರಿಯಲ್ಲಿ ಆ ಮಾತು ಈ ಮಾತು ಬಂತು. “ಈ ಸಲ ಮಾಡಿತ್ತೆಗಳ ಹೊಡೆತ ಏನು ಹೇಳಲಿ? ಈ ಸಲ ಬಂದಿದ್ದನ್ನು ಮಾಡಿತೆ ಇದುವರೆಗೆ ನಾನು ನೋಡಿರಲ್ಲ. ನಾವು ಏನುಮಾಡಿದರೂ ಆ ಮಾಡಿತೆಯ ದಂಡು ತಡೆಯುವುದಕ್ಕೆ ಆಗಲಿಲ್ಲ. ಕೊನೆಗೆ ಬಂದು ಹಸಿರು ಕಡ್ಡಿ ಕೂಡ ಬಿಡದೆ ತಿಂದುಹಾಕಿದುವು. ಇದರ ಜೊತೆಗೆ ನಿಮ್ಮ ಬೆಟ್ಟದಿಂದ ಹೆಚ್ಚು ಬಂದು ಕುರಿಗಳನ್ನೆಲ್ಲ ಹೊಕ್ಕುಕೊಂಡು ಹೊಂಯಿತು. ಹೀಗೆ ನಾವು ಪಾಳ್ಯದವರೆಲ್ಲ ಒದ್ದಾಡುತ್ತಿರುವಾಗ, ನೋಡು ನಮ್ಮ ಒಡೆಯನಿಗೆ ಮಂದದಿಯ ಚಿಂತೆ ಹಿಡಿದಿದೆ. ಅವನು ಇದೇ ವರುವ ಮಂದವೆಯಾಗಿದೀಕರಿತೆ! ” ಎಂದು ಗೆಳೆಯರು ತಮ್ಮ ಸುಖದುಃಖ ಹೇಳಿ ಕೊಳ್ಳುತ್ತ ತಮಗೆ ಗೊತ್ತಿದ್ದ ಸುದ್ದಿಯಲ್ಲ ಹೇಳಿ ಮಾರಿಸಿದರು.

ಆ ಗೆಳೆಯರು ಹೇಳಿದ ಅರಸನನ್ನು ನೋಡಿದ್ದವರು ಒಬ್ಬರೂ ಇಲ್ಲ. ಅವನ ವಿಚಾರವಾಗಿ ಒಬ್ಬಿಬ್ಬರು ಬಂದೊಂದು ಮಾತು ಹೇಳುತ್ತಿದ್ದರು. ಕೆಲವರು ಅವನು ಒಬ್ಬೆಯ ಸುಂದರಪುರುವ ಎಂದು ಹೊಗಳುವರು. ಇನ್ನು ಕೆಲವರು “ ಸರ, ಸರಿ, ಸಿಮಗೇನು ಗೊತ್ತು? ಅದೊಂದು ಮಹಾಭಾತ, ಏದು ಹೆಡೆಯ ಹಾವು ಅದು. ಬಂದೊಂದು ಹಲ್ಲು ಬಂದೊಂದು ಗೇಣಿದ್ದ, ಬಂದೊಂದು ನಾಲಗೆ ವಾರು ವಾರುದ್ದ. ಯಾರಾದರೂ ಕೊಂಜ

ರೇಗಿಸಿದರೆ, ಆಯಿತು, ಮುಗಿಯಿತು ಅವರ ಹನ್ನೆಯ ಬರಹ! ಅವರನ್ನು ಗುಳ್ಳಕ್ಕನೇ ಸುಂಗಿಬಿಡುವನಂತೆ!” ಎನ್ನು ಮರು.

ಇವನು ಎಲ್ಲವನ್ನೂ ಕೇಳಿದನು. “ನಮ್ಮ ಕಾಜಿಗೆ ಸದೆಯಾದ ವರ! ಅವಳ ಜಂಧುದಲ್ಲಿ ಅರಸನನ್ನು ಹೊರಟು ಇನ್ನು ಯಾರನನ್ನು ಮದುವೆಯಾಗು ವುದಿಲ್ಲ. ಇವಳ ಹಟ, ಇವಳ ನಾಲಗೆ ಮುಂದೆ ಅವನು ಎಂಧುವನಾದರೂ ಅವನ ಆಟ ನಡೆಯುವುದಿಲ್ಲ. ಹೀಗಾದರೆ, ಕಂತಿಗೆ ತಕ್ಕ ಬೊಂತೆಯಾಗ್ಗೆ ಇಬ್ಬರಿಗೂ ಸರಿಹೋಗುತ್ತದೆ” ಎಂದು ಯೋಳಿಚಿಕೆಗಳಂಡು ಮನಸೆಗೆ ಒಂದನು..

ಮನಸೆಗೆ ಒಂದನನೇ ವೃಕ್ಷಾಳಣ್ಣ ಕರೆದು ಎಲ್ಲವನ್ನೂ ಹೇಳಿ, “ಆ ಅರಸನನ್ನು ಯಾರು ಮದುವೆ ಮಾಡಿಕೊಳ್ಳುತ್ತೀರಿ?” ಎಂದು ಕೇಳಿದನು. ಕಾಜಿಯು ಜನ್ಮಾಸ್ತಿಯು ಮಾತಾಪುರುದಕ್ಕೇ ಅವಕಾಶ ಕೊಡದೆ “ನಾನು! ಅವನನ್ನು ಮದುವೆಯಾಗುವಳು ನಾನು!” ಎಂದಣು. ತಂದೆಯು “ಹಾಗೆಯೇ ಅಗಲಿ, ನಾಳ ಸಮ್ಮ ಒಂಧುವಿರುತ್ತೇಲ್ಲ ಕರೆಸುತ್ತೇನೆ. ಎಲ್ಲರೂ ಕರೆದುಕೊಂಡು ಹೋಗಿ ಚಿಟ್ಟುಬರುತ್ತೇವೆ” ಎಂದನು.

ಕಾಜಿಯು “ನೀವು ಯಾರೂ ಸಸ್ಯ ಜೊತೆಯಲ್ಲಿ ಒರಬೇಕಾಗಿಲ್ಲ, ನಾನೇ ಹೋಗುತ್ತೇನೆ, ಯಾರು ಒಂದು ನಾಗೇನಾಗಬೇಕು?” ಎಂದಣು. ತಂದೆಗೆ ಕೋಪ ಒಂತು. ತನ್ನ ಮಗಳು ಅನಾಧು ಹಾಗೆ ಒಬ್ಬಂಬಿಗಳಾಗೆ ಅತ್ಯೇ ಮನಸೆಗೆ ಹೋಗುವುದೆ? ಕೊಡೆಗೆ ಒಂದು ಎತ್ತಾದರೂ ಒಳ-ವಳಿ ತೆಗೆದುಕೊಂಡು ಹೋಗಬೇಡವೆ? ಎಂದು ಇತ್ತು ಅಸಮಾಧಾನವಾಯಿತು. ಆದರೇನು ಮಾಡುವುದು? ಬರುಗಾಳಿಯನ್ನಾದರೂ ಆಡ್ಡಹಾಕಿ ತಡೆಯ ಬಹುದು, ಈ ಹಟಮಾರಿಯ ಮನಸ್ಸು ತಿರುಗಿಸುವುದಕ್ಕೂ ಗುವುದಿಲ್ಲ ಎಂದು ಕೊಂಡು ನಿನಗೆ ತೋರಿದಹಾಗೆ ಮಾಡಿಕೊಂಡಣು. ಎಂದು ಸುಮ್ಮು ನಾದನು.

ಮರುದಿನ ಬೇಳಗಾಗುತ್ತಿದ್ದ ಹಾಗೆಯೇ ಕಾಜಿಯು ಏದ್ದಣು. ತನ್ನ ಕಾಲುಕಡಗ, ತೋಳಬಂದಿ (ಎಲ್ಲವೂ ಹಿತಾಳಿಯವು) ಎಲ್ಲವನ್ನೂ ಉಜ್ಜಿಂಜಿ ಘಳಪಳನೇ ಹೋಳಿಯುವ ಹಾಗೆ ಮಾಡಿ ತೋಟ್ಟು ಕೊಂಡಣು. ಒಳ್ಳೆಯ

ರಂಗಾಗಿ ರಂಜಿಸುತ್ತಿರುವ ಮಣಿಗಳ ಮಾಲೆಯನ್ನು ಹಾಕಿಕೊಂಡಳು. ಗುಡಿಸಲು ಮಗ್ಗುಲಲ್ಲಿದ್ದ ಪಳ್ಳಕ್ಕಿಂಡು ನೀರನ ಹಾಸುಗಸ್ಸು ದಿಯಲ್ಲಿ ತನ್ನ ಸೊಂಬಗನ್ನು ನೋಡಿಕೊಂಡು ತಾನೇ ಮೆಚ್ಚಿ ಕೊಂಡು “ನನ್ನುಂಥವಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ಅರ್ಪಣೆ ಪರಬೇಡವೆ? ಒಂದುವರ್ಷಿಯಲ್ಲವಂತೆ! ದೇವರು ಸಸಗೆ ಕೊಟ್ಟಿರುವ ಈ ರೂಪಿಗಿಂತ ಇನ್ನೇ ಎನು ಬಹುವರಿಬೇಕು?” ಎಂದು ತನ್ನ ಸ್ನೇಹಿತಿ ತಾನೇ ಮೆಚ್ಚಿ ಕೊಂಡಳು.

ಗುಡಿಸಿಲಿಗೆ ಬಂದು ಬಂದು ಬುಟ್ಟಿಯಲ್ಲಿ ರೊಟ್ಟಿ ಹಣ್ಣು ತುಂಬಿ ಕೊಂಡು ಯಾರಿಗೂ ಹೇಳದೆ ಕೇಳಿದೆ ಹೊರಟೀಷಟ್ಟಿಳ್ಳು. “ತಂದೆಗೆ ಹೇಳಿದ್ದರೆ ಏನು? ಕೋಡ ಬರಿತ್ತುದೇ. ಕೋಡ ಬಂದರೆ ಬಳುವಳಿ ಕೂಡುವುದಿಲ್ಲ. ಅದೇ ಬೇಡ. ಉರವರಿಗೆ ಹೇಳಿದೆ ಇದ್ದರೆ ಏನು? ಯಾರೂ ನನ್ನ ಜೊತೆಯಲ್ಲಿ ಬರುವುದಿಲ್ಲ. ಬರದಿದ್ದರೆ ಉದ್ದಮಹೋಗುವುದೇನು? ಯಾರು ಬಂದು ಏನಾಗಬೇಕು? ಅವನು ಮದುವೆ ಮಾಡಿಕೊಳ್ಳುವುದು ನನ್ನ ಸ್ನೇಹಿತ್ತು ನನ್ನ ಹಿಂದೆ ಇಂದವರಿಸ್ತ್ತೂ ಇಲ್ಲ? ” ಎಂದು ತಲೆರರಟೀಯ ಮಾತು ಗಳನ್ನು ಆಟಕೊಳ್ಳುತ್ತಾ ಹೊರಟೇ ಹಟ್ಟಿಳ್ಳು. ತಂಗಿಗೂ ಕೂಡ ಹೋಗಿ ಬರಿವೆಸೆಂದು ಹೇಳಲ್ಲಿ.

ಬಯಲನ ಅಂಚಿನಲ್ಲಿ ಭಾಸ್ಕರನು ಕಾಣಿಸಿಕೊಂಡು ಬೆಟ್ಟಗಳಿಗೆಲ್ಲ ತನ್ನ ಕಿರಣಗಳ ಚೆನ್ನವನ್ನು ಎಸೆಯುತ್ತಿದ್ದನು. ಗಾಳಿಯೂ ಜೋಯೆಂದು ಬಳಿಯ ದುಪ್ಪಟಿಯನ್ನು ಹೊದಿದೆ ಮುದುಕಸಂತೆ ಸ್ಟೋ ಮಂಬನ್ನು ಜೆಲ್ಲಿತ್ತಾ ಸ್ಟೋಗೆ ಬೇಸುತ್ತಿತ್ತು. ಅದವ್ಯು ಬೇಗ ಪ್ರಯಾಣವನ್ನು ಮುಗಿಸಿಬೇಕೆಂದು ಕಾಬೆಯು ಸರಸರಿನೆ ನಡೆದಳು. ಅವಳಿಗೇನು! ಅರನ ಸನ್ನ್ಯಾಸದುವೆಯಾಗುವೆಸೆಂದು ಆಸಂದವೋ ಆಸಂದ! ಜೆಂಡಿನ ಹಾಗೆ ಚಿಮ್ಮೆ ಶೃಂಕರಿಸಿ ಸೆಗೆಸೆಗೆದು ನಡೆಯುತ್ತಿದ್ದಾಗೆ. ಅವಳಿಗೆ ಸಂತೋಷವು ತುಂಬ ಹೊರಸೆಸುವವನ್ನು ಆಗಿ ಹಾಡುವುದಕ್ಕೂ ಮೊದಲು ಮಾಡಿದಳು. ಅವ್ಯು ದೂರ ಹೋದ ಮೇಲೆ ಅವಳಿಗೆ ಹಸಿವಾಯಿತು. ಕಂದಿದ್ದ

ರೊಟ್ಟಿ ಹಣ್ಣು ಅವು ತಿನ್ನುವುದು ಎಂದು ನೀರಿನ ಮಗ್ಗಳಲ್ಲಿ ಬೆಳೆದಿದ್ದ ಬಂದು ಮರದ ಕೆಳಗೆ ಕುಳಿತಳು. ಅವಳು ರೊಟ್ಟಿ ತಿನ್ನುತ್ತಿರುವಾಗ ಕಾಲು ಕರೆದಂತಾಯಿತು. ಏನು ಎಂದು ನೋಡಿದರೆ ಬಂದು ಸುಂಡಿಲು. ಏನೋ ಹೇಳುವುದಕ್ಕೆ ಬಂದ ಹಾಗೆ ತಲೆಯೆತ್ತಿಕೊಂಡು ನೋಡಿತು. ‘ಅದೇನೋ ಕೇಳೋಣ’ ಎನ್ನಿಸಿ ಕಾಜಿಯು “ಏನು ಅಮೃಯ್ಯಾ! ಏನು?” ಎಂದಳು. ಇಲಿಯು “ಅರಸನ ಬಳಗೆ ಕರೆದುಕೊಂಡು ಹೋಗಲೆ? ಅಕ್ಕಯ್ಯಾ!” ಎಂದು ಕೇಳಿತು.

ಕಾಜಿಗೆ ತಡೆಯಲಾರದಷ್ಟು ಸಗುಂತು. ಬಾಹೀಬಿಟ್ಟು ಗಹಗಿಂಸಿ ನಕ್ಕು “ಅಯ್ಯೋ ಹುಷ್ಟಮುಕ್ಕು! ಎದ್ದು ಹೋಗು. ಅರಸನ ಮನೆಗೆ ದಾರಿಯನ್ನು ಈ ಸುಂಡಿಲೆ ಮುಕ್ಕು ಕೈಗೆ ಸದಿದ್ದರೆ ಸಾಗಿ ತಿಳಿಯುವುದೇ ಇಳ್ಳವೇನೋ!” ಎಂದು ಅದನ್ನು ಅತ್ತಿ ಬದ್ದಳು. ಇಲಿಯು ಹಾರಿದೂರ ನಿಂತು “ಜೋಕೆ! ಒಬ್ಬಳೇ ಹೋದರೆ ಕೇದು ತಪ್ಪಿದು” ಎಂದಿತು. ಕಾಜಿಯು ನಕ್ಕು ಇಲಿಯನ್ನು ಹೂಡಿಯಲು ಬಂದು ಕಳ್ಳು ತೆಗೆದುಕೊಂಡಳು. ಇಲಿಯು ಹೇಳಿದೆ ಕೇಳಿದೆ ಓಡಿಹೋಯಿತು.

ಕಾಜಿಯು ಮುಂದೆ ಮುಂದೆ ನಡೆದಳು. ದಾರಿಯಲ್ಲಿ ಬಂದು ಹಣ್ಣು ಸಿಕ್ಕಿತು. ಆ ವೇಳಿಗೆ ನಡುಹಗಲಾಗಿತ್ತು. ಅಲ್ಲಿ ಬಂದು ಗಳಿಗೆ ಕುಳಿತಿದ್ದ ತಣ್ಣಿನೆ ನೀರಿನಲ್ಲಿ ಕಾಲಿಟ್ಟುಕೊಂಡು ಅವು ಹೂತ್ತು ಸುದಾರಿಸಿಕೊಂಡು ಮುಂದೆ ಹೋದಳು.

ಹೋಗುತ್ತಿರುವಾಗ ದಾರಿಯಲ್ಲಿ ಬಂದು ಬಂಡೆಯ ಹೇಳಿ ಒಬ್ಬಳು ಮುದುಕಿಯು ಕುಳಿತಿದ್ದಳು. ಅವಳು ಹೇಳಿದಳು: “ಕಾಜಿ! ನೀನು ಎಲ್ಲಿಗೆ ಹೋಗುತ್ತಿರುವೆಯೆಂದು ನಾನು ಬಲ್ಲಿ. ಸನ್ನ ಮಾತು ಕೇಳು. ಸಂಜೀಗೆ ನಿನಗೆ ಬಂದು ಕಾಡು ಸಿಕ್ಕುವುದು. ಅಲ್ಲಿ ಮರಗಳು ಬಲು ಒತ್ತಾಗಿ ಬೆಳೆದಿವೆ. ಅಲ್ಲಿಗೆ ನೀನು ಹೋದಕೂಡಲೇ ಅವೆಲ್ಲ ನಿಸ್ನುನ್ನು ನೋಡಿ ನಗುವುವು. ಆದರೆ, ನೋಡು, ಅವು ಸಕ್ಕುವೆಂದು ನೀನು ಎಲ್ಲಾ

ದರೂ ಸಕ್ಕೇರೆಯೇ! ನೀನು ಸಕ್ಕು ಹೊರತು ಅವು ನಿನ್ನನ್ನು ಏನೂ ಮಾಡಲಾರವು. ಅವು ಸಕ್ಕುವಲ್ಲಾ ಎಂದು ನೀನೂ ಹಿಂತಿರುಗಿ ಸಕ್ಕಿರೆ, ನಿನಗೆ ಒಮ್ಮೆಯದಾಗುವುದಿಲ್ಲ.”

“ ಅಷ್ಟೇ ಅಳ್ಳ! ಆ ವನದ ಆಚೆ ಬಂದು ಸೋರೆ ಬುರುದೆಯಲ್ಲಿ ಹಾಲು ಇಟ್ಟಿರುವುದು. ನಿನಗೆ ಹಸಿವಿನಿಂದ ಪ್ರಾಣಹೊರುವಂತಿದ್ದರೂ ಸರಿ, ನೀನು ಅದನ್ನು ಕುಡಿಯ ಬೇಡ. ಅಲ್ಲಿಂದ ಮುಂದಕ್ಕೆ ಹೋದರೆ ಒಬ್ಬ ಮಸುಷ್ಯನು ನೀರು ಹುಡತ್ತುಕೊಂಡು ಬಂದು ಕುಡಿ ಎಂದು ಕೊಡುವನು. ನಿನಗೆ ಜಾಯಾರಿ ನಾಲಿಗೆ ಒಣಿಗಾ ಅಂಗುಳಿಗೆ ಹತ್ತಿಹೊಗಿದ್ದರೂ ಸರಿಯೇ! ನೀನು ಅವನು ಕೊಟ್ಟ ನೀರನ್ನು ಕುಡಿಯ ಬೇಡ” ಎಂದು ಆ ಮುದುಕಿಯು ಬುದ್ದಿ ಹೇಳಿದ್ದಾರು.

ಅದನ್ನು ಕೇಳಿ ಕಾಜಿಗೆ ಕೊರೆಪ ಒಂತು. “ಆಗ ಇಲಿಯಾಂತು! ಈಗ ಈ ಮುದುಕಿ! ಏನು ಬುದಿ ವಂಶರು ಇವರು ನನಗೆ ಬುದಿ ಹೇಳುವುದಕ್ಕೆ! ಅಯ್ಯೋ ದೇವರೆ!..... ಆಗಲಜ್ಜಿ! ಇವ್ವಾದರೂ ಹೇಳದೆಯಲ್ಲ. ಎನ್ನೋ ಉಪಕಾರವಾಯಂತು. ಆದರೆ ನಾನೇನೇನೇ ನನಗೆ ತೋರಿದ ಹಾಗೇ ವಾಡುವುದು” ಎಂದು ಮುಂದೆ ಸದೆದಳು. ಮುದುಕಿಯು ಮಾತನಾಡಲಿಲ್ಲ.

ಕಾಜಿಯು ಹಾಡೂಗೆಡು ಹಾಡಿಕೊಂಡು ಮುಂದಕ್ಕೆ ಹೊರಬಳ್ಳ. ಮುದುಕಿಯು ಹೇಳಿದ್ದಂತೆ ಸಂಜೀಯಾಗುವ ವೇಳೆಗಿ ಬಂದು ಕಾಡುಸಿಕ್ಕಿತು. ಅಲ್ಲಿ ಮರಗಳೂ ಒಹಳೆ ಒತ್ತೊತ್ತಾಗಿ ಬೆಳೆದಿದ್ದವು. ಅವಳು ಆ ಕಾಡಿನ ಹತ್ತಿರಕ್ಕೆ ಹೋಗುತ್ತಿದ್ದ ಹಾಗೇಯೇ ಅವಳಿಗೆ ಅವಹಾಸ್ಯದ ನಗಿಯ ಕೆಲಿತನ್ನ ಕೇಳಿಸಿತು. ಅದನ್ನು ಲಕ್ಷ್ಯಸದೆ ಮುಂದೆ ನುಗ್ಗಿದಳು. ನಗಿಯು ಹೆಚ್ಚಿತು. ಮರಗಳೆಲ್ಲ ತಮ್ಮ ತಮ್ಮ ಕೊಂಬಿಗಳನ್ನು ಬೀರಳಿನ ಹಾಗೆ ಅವಳ ಕಡೆಗೆ ತೋರಿಸಿ ಅವಳನ್ನು ಗೇರಿನಾಡಿ ನಗುತ್ತಿರುವಂತೆ ನಗುವಿನ ಸದ್ಗು ಕೇಳಿಸಿ ಇವಳಿಗೆ ಕೊರೆಪವು ಹೆಚ್ಚಿತು. ಅದನ್ನು ಸೈರಿಸಿಕೊಂಡವ್ವೆ ಮರಗಳ ನಗುವು ಹೆಚ್ಚಾಗಿಯಿತು. “ಎಲಾ! ನನ್ನನ್ನು ನೋಡಿ ನಗಬೇಕಾದರೆ

ನಾನೇನು ಕಪಿಯೇ ! ” ಎನಿಸಿ ಅವಳಿಗೆ ಸಿಟ್ಟು ತಾನೇ ತಾನಾಯಿತು. ಕಾಡು ದಟ್ಟವಾಗಿ ಬೆಳ್ಳಿದಿದೆ. ಕಪ್ಪಿನ ಕತ್ತಲೆ. ನಗುವವರು ಯಾರೋ ಕಾಣಿಸಲಿಲ್ಲದು ಸಗೆ ಮಾತ್ರ ಕೇಳಿಸುತ್ತದೆ. ಸಗುತ್ತಿದ್ದವರು ಅವಳ ಕ್ಯಾಗೆ ಸಿಕ್ಕಿದ್ದರೆ ತೆಗೆದು ಕವಾಳಕ್ಕೆ ಅಪ್ಪಳಿಸಿ ಬಿಡುತ್ತಿದ್ದಳು. ಅವಳಿಗೆ ಅಂತಹ ಕೊಂಡ ಒಂದಿತ್ತು. ಅಲ್ಲಿಗೂ ನಗುವು ನಿಲ್ಲಲಿಲ್ಲ. ಕಾಜಿಯ ಸೈರಣಿಯು ಮಾಯವಾಯಿತು.. ಅವಳೂ ಹೆಚ್ಚುಹೆಚ್ಚೇ ಎಂದು ಅಣಿಸಿದಳು. ಮರಗಳ ಹಾಸ್ಯಕ್ಕಿಂತ ಅವಳ ಅಣಕ ಕಡಿಮೆಯಾಗಿರಲಿಲ್ಲ.

ಅವಳು ಅಣಕಿಸುತ್ತಲೂ ಮರಗಳು ಸಮ್ಮನಾದುವು. ಆ ನಿಶ್ಚಯದಲ್ಲಿ ಕಾಜಿಗೆ ತನ್ನದೇಯು ಹೊಡಿಯುವುದು ಕೂಡ ನಿಂತುಹೊಗುವವನ್ನು ಮಟ್ಟಿಗೆ ಗಾಬಿರುವಾಯಿತು. ಕತ್ತಲು ಒಲಿಯಿತು. ಇನ್ನೊಂದು ಗಳಿಗೆ ಯೋಳಗಾಗಿ ಧಥಾರ್ ಎಂದು ಸಿದಿಲು ಹೊಡಿದಂತಾಯಿತು; ಕೂಡಲೇ ಮತ್ತೆ ನಗು. ಆ ನಗು ಮೂದಲಿಗಂತ ಕೂರ, ಭಯಂಕರ.

ಕಾಜಿಯ ಎದೆ ಸದುಗಿತು. ಅಲ್ಲಿ ಸಿಲ್ಲುವುದಕ್ಕೆ ಹೆದರಿ ಒಡಿದಳು. ಆ ಕಾಡು ಕಳಿದು ಬಯಲಿಗೆ ಬರುವವರೆಗೂ ಏಳುವುದೂ ಬೀಳುವುದೂ ಕಾಣಿಸಿದಿದಳು. ಕಾಡು ಮುಗಿದು ಬಯಲಿಗೆ ಬರುವೇಳಿಗೆ ಅವಳಿಗೆ ಪಾರ್ಣವೇ ಹೊಗುವವನ್ನು ಆಯಾಸವಾಗಿತ್ತು, ಅಲ್ಲಿ ಒಂದಮ್ಮೆ ಹೊಕ್ಕು ಹುಲ್ಲಿನ ಮೇಲೆ ಬಿಡ್ಡಕೊಂಡಿದ್ದ ಆಯಾಸ ಪರಿಹಾರನವಾಡಿಕೊಂಡು ಎದ್ದಾಗು.

ಎದ್ದು ಸುತ್ತಮುತ್ತಲೂ ನೋಡಿದರೆ ಅಲೆಲ್ಲಿಂದು ಸೋರಿಯ ಒರುಡೆ, ಅದರ ಕುಂಬ ಸೊರಕಾಲು. ಆಗತಾನೇ ಕಡೆದಿಟ್ಟಂತಿದೆ. ಮುದುಕಿಯು ಹೇಳಿದ್ದುದು ನೇನೆವಾಯಿತು. ಆದರೂ ಅದನ್ನು ಲಕ್ಷಿಸದೆ ಆದುದು ಆಗಲಿ ಎಂದು ಹಾಲನ್ನು ಗಟಗಟಿಸೆ ಕುಡಿದೇಬೆಂಬ್ಬು.

ಆ ವೇಳಿಗೆ ಜೆನ್ನಾಗಿ ಕತ್ತಲು ಒಲಿಯಿತು. ಮುಂದಕ್ಕೆ ಹೊಗುವುದಕ್ಕೆ ಹೆದರಿಕೆಯಾಯಿತು. ಆದರೂ ಆ ಅಪಹಾಸ್ಯದ ಕಾಡಿನ ಬಳಿಕರಲು ಧೈಯವಾಗದೆ ಆದುದು ಆಗಲಿ ಎಂದು ಮುಂದಕ್ಕೆ ಹೊರಟಳು.

ಅನ್ಯದೂರ ಹೋಗುವುದರೊಳಗಾಗಿ ಒಬ್ಬ ವಚಿತ್ರತುರುಷನು ಎದುರಿಗೆ ಬಂದನು. ಅವನಿಗೆ ತಲೆಯಿದ್ದುದು ಕತ್ತಿಸ ಮೇಲಲ್ಲ, ಕಂಕಳಿನ ಕೆಳಗೆ. ಬಂದು ಕಂಕಳಿನಲ್ಲಿ ತಲೆ, ಇನ್ನೆಲ್ಲಾಂದು ಕಂಕಳಲ್ಲಿ ನೀರಿನ ಗಡಿಗೆ, ಸಾಲದುದಕ್ಕೆ ಗೂಸು, ನೆಲದವರೆಗೂ ಬಗ್ಗಿಹೋಗಿದ್ದಾನೆ. ಅವನ ಸಹಿಗೆಯೂ ಅವನವ್ಯೇ ವಚಿತ್ರ. ಅವನು ಕಾಲು ಎಚೆಳೆದು ಹಾಕುತ್ತಿದ್ದರೆ ಗುಡಿಸುವ ಪರಿಕೆಗಳು ಜಲಿಸುವಂತೆ ಕಾಣುವುದು.

“ಮುಂದುಕಿಯು ಹೇಳಿದಂತೇ ಆಗಿದೆ, ಆಗಲ, ಇವನ ಹತ್ತಿರ ನೀರು ಈಸಿಕೊಂಡು ಕುಡಿದೇ ಕುಡಿಯಬೇಕು, ಆದುದು ಆಗಲ” ಎಂದು, ಅವನನ್ನು ನೋಡಿ ತನಗಾದ ಭೀತಯನ್ನೆಲ್ಲ ಸುಂಗಿಕೊಂಡು, ನೇರವಾಗಿ ಅವನ ಹತ್ತಿರಕ್ಕೆ ಹೋಗಿ “ಸನಗಿ ಕುಡಿಯುವುದಕ್ಕೆ ನೀರು ಕೊಡು” ಎಂದು ಕೇಳಿದೆನು.

ಅವನು ಮರುಮಾತಾಡದೆ ಸೀರಿನ ಗಡಿಗೆಯನ್ನು ಕೊಟ್ಟಿಸು. ಹುಡುಗಿಯು ಎನ್ನೆಲ್ಲೀ ಢ್ಯೆಯುವಾಗಿದ್ದರೂ, ಆ ಕಂಕಳಿನಲ್ಲಿದ್ದ ತಲೆಯು ಕರ್ನಾಗಳು ಹೊರಳುತ್ತಿರುವುದನ್ನೂ ಹಲ್ಲಂಗಳು ಕಟ್ಟಕಟ್ಟನೆ ಕಡಿಯುತ್ತಿರುವುದನ್ನೂ ಕಂಡು, ಕೇಳಿ, ಅವಳಿಗೆ ಎದೆ ದವಡವ ಎನ್ನುತ್ತಿತ್ತು.

ಆ ವಚಿತ್ರ ಮನುವ್ಯನ್ನು ಹೊರಟುಹೋಗುತ್ತಲೂ ಕಾಜಿಯು ಅಶ್ವಯೇ ಮಲಗಿಕೊಂಡೆನು. ಆಯಾಸವು ಒಹಳವಾಗಿದ್ದು ಅವಳಿಗೆ ಮಲಗಿದ ಶೂಡಲೇ ನಿದ್ದೆಯು ಬಂದುಬಟ್ಟಿತು. ಎಷುವ ವೇಳಿಗೆ ಬೇಗಾಗಿತ್ತು. ಹುಡುಗಿಯು ಮದುವಣಿಗಿಸಿದ್ದ ಉರಿಗೆ ಬಂದೆನು.

ಉರಿನವರಿಲ್ಲರೂ ಈ ಚಲುವೆಯಿಸ್ತು ಕಂಡು ಹತ್ತಿರ ಬಂದು ಯಾರು, ಯಾಕೆ ಬಂದಾಗು ಎಂದು ವಿಚಾರಿಸಿದರು. ಅರಸನನ್ನು ಮದುವೆಯಾಗಲು ಬಂದವಳಿಂದು ತಿಳಿದು ಅವರ ಕುತ್ತಳಪ್ಪ ಇಮ್ಮೆಡಿಸಿತು. “ಇದೇನು? ಮದುವಣಿಗಿತ್ತಿಯ ದಿಬ್ಬಣವೆಲ್ಲಿ? ಬಳುವಳಿಯೆಲ್ಲಿ?” ಎಂದು ಆಶ್ಚರ್ಯಪಟ್ಟು, “ಅರಸನು ಆಗ ಮನೆಯಲ್ಲಿ ಇಲ್ಲ. ಸಂಜೀಗಿ ಬರುವನು

ಹೊಗಿ, ಅವನು ಬರುವ ವೇಳಿಗೆ ಬಿಸಿಯಾಗಿ ರುಚಿಯಾಗಿ ಅಡುಗೆ ಮಾಡಿ ಬೈರು” ಎಂದು ಹೇಳಿಕಳುಹಿಸಿದರು.

ಅವಳಿಗಾಗಿ ಒಂದು ಗುಡಿಸಲು ಒಿಟ್ಟು ಕೊಟ್ಟರು. ಉಳಿಸ ಹಂಗ ಶರು ಧಾನ್ಯಗಳನ್ನು ತಂದಿಟ್ಟರು. ಕಾಬಿಯು ಕಾಳನ್ನು ಲಾಲ್ ಬೀಸೆ ಹಿಟ್ಟು ಮಾಡಿ ರೊಟ್ಟಿ ತಟ್ಟಬೇಕಾಗಿತ್ತು. ಆದರೆ ಅವಳು ಅದುವರೆಗೆ ಆ ಕೆಲಸ ವನ್ನು ಮಾಡಿದ್ದವಳ್ಳು. ಏನಿದ್ದರೂ ಬಾರುದ್ದದ ನಾಲಗೆಯ ಬಿರುಸಿನಿಂದ ಮಾತು ಆಡುವುದೊಂದು ಮಾತ್ರಬಲ್ಲಾಗು. ಎನ್ನ ಕೆಲಸವಿದ್ದರೂ ಒನ್ನಾನ್ನಿಯೇ ಮಾಡುವವಳು. ಕೊಸಗೆ ಬೀಸಿದಳು. ಬೀಸುವುದೂ ಒಂದು ಹದ್ದೀಯಲ್ಲವೇ? ಅದನ್ನೂ ಕಲಿಯ ಬೇಡವೇ? ಕಾಬಿಯು ಬೀಸಿದರೆ, ಹಿಟ್ಟು ಬರಿಯ ತರಿ ಯಾಯಿತು. ಆದರೇನು ಎಂದುಕೊಂಡು ಅದನ್ನೇ ಕಲಿಸಿ ರೊಟ್ಟಿ ಮಾಡಿ ದಳು. ಅದೂ ಅಭ್ಯಾಸವಿಲ್ಲ. ರೊಟ್ಟಿಯಲ್ಲ ಸೀದು ಹೊಯಿತು. “ನನಗೆ ಬೀಸುವುದಕ್ಕೆ ಬರದು, ಸುದುವುದಕ್ಕೆ ಬರದು. ಒರದಿದ್ದರೇನು? ಆರಸ ನನ್ನ ಮದುವೆಯಾದವನು ಯಾವಳು ತಾನೇ ಧಾನ್ಯ ಬೀಸಿಕೊಂಡು ರೊಟ್ಟಿ ತಟ್ಟಿಕೊಂಡು ಕೂತಿರುತ್ತಾಳೆ?” ಎಂದು ಸಮಾಧಾನ ಹೇಳಿಕೊಂಡಳು.

ಸಂಜೀಯಾಯಿತು. ಇನ್ನು ಮದುವಣಿಗನು ಬರುವ ಹೂತಾಯ್ದು, ಎಂದು ಕಾಬಿಯು ಬಾಗಿಲಿಗೆ ಒಂದು ನಿಂತುಕೊಂಡಳು. ಆ ವೇಳಿಗೆ ಜಂದೂರೀದಯವಾಗಿತ್ತು. ಆದರೂ ಯಾರೂ ಬರಲಿಲ್ಲ. ಕಾಬಿಯೂ ಬಾಗಿಲಿಲ್ಲಿ ನಿಂತು ನಿಂತು ಸಾಕಾಗಿ ಒಳಕ್ಕೆ ಬಂದಳು.

ಕೊಸಗೆ ಅರ್ಥರಾತ್ರಿಯ ವೇಳಿಗೆ, ಬೆಳಗುತ್ತಿದ್ದ ಛಂದ್ರನ ಬೆಳಕೆಲ್ಲ ಮಾಯವಾಗುವೆನ್ನು ಕತ್ತಲು ಹಿಡಿದು ಗಾಳಿಯಿದ್ದಿತು. ಆ ಗಾಳಿಯು ಗುಡಿಸಲಿನೋಳಕ್ಕೂ ನುಗ್ಗಿತು. ಆ ಗಾಳಿಯೊಡನೆ ಯಾರೇಹೇ ಬಂದಂ ತಾಯಿತು. ಕಾಬಿಯು ಯಾರೆಂದು ನೋಡಿದರೆ, ಒಂದು ಭಾರಿಯ ಹಾನು. ಏದು ತಲೆಗಳು. ಒಳ್ಳೆಯ ಬೆಂಕಿಯ ಕೆಂಡಗಳಂತಿರುವ ಹತ್ತು ಕಣ್ಣಗಳಿಂದ ನೋಡುತ್ತು, “ನೀನೇಯೋ ನನ್ನ ಹೆಂಡತಿಯಾಗುವವಳು?”

ಎಂದು ಕೇಳಿತು. ಕಾಜಿಯು ಜೀವಮಾನದಲ್ಲಿ ಎಂದೂ ತಾನು ಅನುಭವಿಸಿದ್ದು ಹೆಡರಿಕೆಯನ್ನು ಅನುಭವಿಸುತ್ತಾ, ಅಂಚಿಕೆಯಿಂದ ಬಗ್ಗೆ ಹಾಡು ಎಂದು ತಲೆತ್ತಳಿಗಾದಷ್ಟು.

“ನೀನು ನೋರುವುದಕ್ಕೇನೋ ಚೆನ್ನಾಗಿದ್ದೀರೆ! ಅದಿರಲಿ. ಎಲ್ಲಿ ಸನಗಿ ಉಟಪ್ಪೆ ಏನು ವಾಡಿದ್ದೀರೆ ತಾ” ಎಂದನು.

ಕಾಜಿಯು ಸುಮ್ಮು ಕರಿಯಾಗಿರುವ ರೊಟ್ಟಿಗಳನ್ನು ಕೈಗೆ ತೆಗೆದು ಕೊಂಡಾಗು. ಅವಳಿಗೆ ಅಯ್ಯೆ! ಎನ್ನಿಸಿತು. ಸನಗಿ ರೊಟ್ಟಿ ಚೆನ್ನಾಗಿ ಸುಧುವುದಕ್ಕೆ ಒಂದಿದ್ದು ತೆ ಎನ್ನಿಸಿತು. ನಡುಗುತ್ತ, ಅದನ್ನೇ ತಂದು ಹಾವಿನ ಮುಂದೆ ಇಟ್ಟಾಗು.

ಆ ಕರಿಕಲು ರೊಟ್ಟಿ ತಂದು ಹಾವಿಗೆ ರೇಗಿತು: “ನೀನು ಕಣ್ಣಿಗೆ ಹಿತ ಅಷ್ಟು! ಮೃಗಳ ಹೆನ್ನೆ! ಕೆಟ್ಟ ಹೆನ್ನೆ!” ಎಂದು ಒಂದು ಸಲಾಹುಷಿಸಿದನು. ಕಾಜಿಯು ಅವತಾರ ಪೂರ್ತಿಯಾಯಿತು.

ಇದಾಗಿ ವರ್ಷವಾರಾಯಿತು. ಅರಸನು ಮದ್ವೇಯಾಗುವನೆಂದು ಮತ್ತೆ ಸುದ್ದಿಯು ಹಬ್ಬಿತು. “ಒನ್ನಾಗ್ನಿ! ನೀನು ಆ ಅರಸನನ್ನು ಮದ್ವೇಯಾಗುವೆಯಾ?” ಎಂದು ತಂದೆಯು ಮಗಳನ್ನು ಕೇಳಿದನು. ಮಗಳು ನಿನ್ನ ಇವ್ವರೇ ನನ್ನ ಇವ್ವವೆಂದಂು. ತಂದೆಯು ಸಂತೋಷವಾಯ್ದೆ ಬಳುವಳಿಯಾಗಿ ಒಂದು ಭಾರಿಯು ಎತ್ತಿನ್ನು ಆರಿಸಿಟ್ಟಿನು. ಒಂಧುಮೆತ್ತರೆಡಣೆ ಹೊರಟಿನು. ಮದ್ವೇಯು ಹೆಣ್ಣಾಗ್ನಿ ವಾನವಾಗಿ ಅವರ ಜೀವತೆಯಲ್ಲಿ ಹೊರಟಿತು. ದಿಬ್ಬಣಿದವರು ಸಂತೋಷವಾಗಿ ಹೊರಟಿರು.

ಅವರಿಗೆ ದಾರಿಯಲ್ಲಿ ಎಲ್ಲವೂ ಸುಖವಾಗಿತ್ತು. ಅವಹಾಸ್ಯದ ಕಾಡಿಗೆ ಬಂದರು. ಅಲ್ಲಿ ಅವರಿಗೆ ಮರಗಳ ಎಲೆಗಳ ಮರುರವಲ್ಲದೆ ಇನ್ನು ಯಾವ ಸದ್ವಾದ ಕೇಳಿಲ್ಲ. ಆ ವಿಚಿತ್ರ ಶರುವನೂ ಎದುರಿಗೆ ಬರಲಿಲ್ಲ. ಆದರೆ ಕೆಟ್ಟಕೆನೆಯಲ್ಲಿ ಒಂದು ಶುಟ್ಟಿಲಿಯು ಶುಣಕ್ಕನೇ ಬಂದು, “ಅಕ್ಷಾ! ನಾನು ನಿನಗಿ ದಾರಿ ತೋರಿಸಲೀ?” ಎಂದು ಕೇಳಿತು.

ಒನ್ನಾನ್ಯನಿಯು ಅದನ್ನು ಆದರಿಸಿ “ನಿನ್ನ ಸಂತೋಷ! ” ಎಂದಳು. ಇಲಿಯು ಅವರನ್ನೆಲ್ಲ ದಾರಿಯು ಎರಡಾಗಿ ಒಡೆದಿದ್ದ ಕಡೆಗೆ ಕರೆದುಕೊಂಡು ಬಂದುಬಿಟ್ಟು ತಾನು ಮರೆಯಾಯಿತು. ಅಲ್ಲಿ ಕುಳಿತಿದ್ದ ಮುದುಕಿಯು “ನೀವು ಎಡಕ್ಕೆ ಹೊರಿ” ಎಂದು ಹೇಳಿದಳು. ಆ ಹಾದಿಯಲ್ಲಿ ಬಂದಧರ್ಮಮೈಲಿ ಹೊರಿದಾಗ, ಅವಳಿಗೆ ಒಬ್ಬ ಹುಡುಗಿಯು ಕಾಣಿಸಿಕೊಂಡು “ನೀನು ಯಾರು? ಯಾಕೆ ಬಂದೆ?” ಎಂದು ವಿಚಾರಿಸಿದಳು. ಒನ್ನಾನ್ಯನಿಯು “ಶಿ ಮುಂದಿನೂರಿನ ಅರಸನನ್ನು ಮದುವೆಯಾಗುವುದಕ್ಕೆ ಬಂದಿದ್ದೇನೆ” ಎಂದು ವಿಸಯವಾಗಿ ಹೇಳಿದಳು. ಅವಳು ಇವಳ ಏನಯಕ್ಕೆ ಸಂತೋಷ ಪಟ್ಟು “ಆ ಅರಸನ ತಂಗಿ ನಾನು. ನಮ್ಮ ಅಣ್ಣಾಸ ಗುಟ್ಟು ಬಂದಿದೆ. ಕೇಳಿರು. ಅವನು ನೋಡುವುದಕ್ಕೆ ಕೂರವಾಗಿ ಕಂಡರೂ, ಅವನು ತನಗೆ ಬೀಕಾದವರನ್ನು ಏನೂ ಮೂಡುವುದಿಲ್ಲ. ನೀನು ಹೆದರಬೀಕಾಗಿಲ್ಲ. ಸಂತೋಷವಾಗಿ ನಿನ್ನ ಬಳಗದವರೀಡನೆ ಅವನ ಮನೆಗೆ ಹೊರಿಗು. ಅಲ್ಲಿ ನಮ್ಮ ತಾಯಿಯು ಬೀಸುವುದಕ್ಕೆ ಕಾಳುಕೊಡುವಳು. ಅದನ್ನು ನಯ ವಾಗಿ ಬೇಸಿ, ನಾಜೋಕಾಗಿ ರೂಪ್ತಿ ಮಾಡು. ನಿನ್ನ ರೊಟ್ಟಿ ರುಚಿಯಾಗಿದ್ದರೆ, ನಮ್ಮ ಅಣ್ಣಾನು ನಿನ್ನನ್ನು ವಿಶ್ವಾಸವಾಗಿ ನೋಡುವನು” ಎಂದು ಹೇಳಿ ಅವಳನ್ನು ಬೇಕ್ಕೊಂಡು ಹೊರಿದಳು.

ತಂದೆಯು ಎಲ್ಲವನ್ನೂ ಕೇರೆ ಸಂತೋಷಪಟ್ಟು ಮಗಳನ್ನು ಮದು ವಣಿಗನ ಮನೆಗೆ ಕರೆದುಕೊಂಡು ಹೊರಿದನು. ವರಸ ತಾಯಿಯು ತನ್ನ ಸೊನೆಯಾಗುವ ಸೌಭಾಗ್ಯವತಿಯು ಬಂದಾಳೇ ಎಂದು ಬಾಗಿಲಲ್ಲಿಯೇ ಕಾದಿದ್ದಳು. ಅವಳು ವಧುವಿಗೆ ಧಾಸ್ಯವನ್ನು ಕೊಟ್ಟು ಅವಕಿಸ್ತು ಆ ಮನೆಯಲ್ಲಿ ಬಿಟ್ಟು ತಾನು ಬೇಕ್ಕೊಂಡಳು.

ಒನ್ನಾನ್ಯನಿಯು ಬೀಸುವುದನ್ನೂ ಸುಧುವುದನ್ನೂ ಜೆನ್ನಾಗಿ ಕಲ್ತಿದ್ದಳು. ಅವಳಿಗೆ ಕಾಳು ಬೀಸುವುದೂ ರೊಟ್ಟಿ ಸುಧುವುದೂ ಕಷ್ಟವಾಗಲಿಲ್ಲ. ಅವಳು ರೊಟ್ಟಿ ಸುಧುತ್ತಿದ್ದರೆ ಸುತ್ತುಮುತ್ತಿನ ಮನೆಗಳವರ ಮಾರುಗು

యుద్ధశ్శక్తి బందసు. హుడుగ ఆరసను ఎడద కొంచెన్న హేదెదు భూతవన్న కరెదను. అదు బందు ఇబ్బరు ఆరసరిగై స్నేహ మాదిసితు. కళేయ ఆరసన మగణన్న హోస ఆరసనిగే కొదిసి ముదువే మాదిసి “ ఇబ్బరణ సుఖవాగిరి ” ఎందు హేళి తన్న పాదిగి తాసు హోయితు.

పతివ్రతే

మేర్యాలీసు పురియ పాళయగార. అవనిగే జలవరు హెడిరు. ఆదరే ఆవరల్లిలాల్ ల్యేల్పే మేలే అవనిగే ఒషళ ప్రేమ. ఆవళు ఎల్లరిగింత రూపవంతి; గుణవంతి. ఆవళు మాతనాదిదరే హోళేయ సీరు కిలశిలనే కరిదంతాగఃవుదు, ఆవళు కాదిదరే హక్కుగట కాది సంతిరువుదు.

పాళయగారసుగే సంగీతదమేలే ఒషళ విత్తాపు. అదరంద, ఎల్లీ ల్యోల్ తిరుగి బందు మాయద ఏశేయన్న సంపాదిసికొండు ఒందిద్దును. అదన్న అవను తన్న ముందిట్టు కొండు ‘కాడు ఏణై !’ ఎందరే కాడువుదక్కే మోదలు మాడి, దివ్య గానవన్న కేళిసువుదు. ఆ ఏశేయన్న సోదిదవరూ ఆదర కాడన్న కేళిదవరూ “ ఈ ఏశేయన్న ముసువ్య మాత్రదవరు మాడిల్ల. ఇదేల్యోల్ దేవ లేదేకద ఏశేయిరబ్బికు. జేగే హేగేలో ఈ లోకశ్శే బందు చట్టిదే ” ఎన్నవడు. పాళయగారను ప్రేమపాత్రాద ల్యేల్పేయ గుడిసిలనట్టి అదన్న ఇట్టిద్దను. ఇన్నెల్లరిగింత ల్యేల్పేమేలే ప్రేమ, ఏశేయమేలే అవళిగింత ప్రేమ. “ అదన్న అల్లాడిసక్కాడడు,

ಇಟ್ಟಕಡೆಯಿಂದ ತೆಗೆಯಕೂಡದು, ಯಾರೂ ಮುಟ್ಟದಂತೆ ನೋಡಿಕೊಂಡೀ ಎಂದು ಕಟ್ಟಪ್ಪಣಿ ಮಾಡಿ ಅವನು ಹೊರಗೆ ಹೋಗುವನು.

ಆ ಉರಿನ ಹಂಗುಸರಿಗೆಲ್ಲ ಆ ಮಾಯದ ಏಣಿ ನೋಡಬೇಕು. ಅದರಲ್ಲೇ ನಿದಯೋ ಅದು ಹೇಗೆ ಅಷ್ಟ ಚೆನ್ನಾಗಿ ಸುಧಿಯುವುದೋ ನೋಡಬೇಕು ಎಂದು ಆಶೆ. ಅವರು “ನಾವು ಧರಿಸಿರುವ ಹಿತಾತ್ಮಕರು ಒಡವೆಗಳನ್ನೆಲ್ಲ ಸಿನಗೇ ಕೊಟ್ಟಬಿಡುತ್ತೇವೆ. ಆ ಏಣಿ ಒಂದು ಸಲ ತೋರಿಸು ಮತ್ತೆ!” ಎಂದು ಎಷ್ಟೇ ಕೇಳಿಕೊಂಡರು, ಆದರೂ ಅವಳು ಒಪ್ಪಲ್ಲ.

ಒಂದು ದಿನ ಹುಟ್ಟಿದೆ. ತಂಬು ಚಂದ್ರನು ಹಾಲಿಸಂತಹ ಬೀಳ ದಿಂಗಳು ಜೆಲ್ಲಿ ಎಲ್ಲವನ್ನೂ ಸುಖಮಯವನ್ನಾಗಿ ಮಾಡಿದಾಗ್ನಾನೆ. ಆ ದಿನ ಪಾಕೆಯಗಾರನು ತನ್ನ ಕುರಿ ಮಂದೆಯನ್ನು ನೋಡಿಕೊಂಡು ಬರುವುದಕ್ಕಾಗಿ ಕಾಡಿಗೆ ಹೋಗಿದ್ದವನು ಇನ್ನೂ ಒಂದಿಲ್ಲ. ಲೈಲೈಗೆ ಒಬ್ಬಳೇ ಇರುವುದಕ್ಕೆ ಬೇಸರವಾಯಿತು. ಉರಿನ ಹಂಗುಸರಸ್ವೆಲ್ಲ ಒರಹೇಳಿದಳು. ಅವರು ಅಷ್ಟ ಆಶೆ ತೋರಿಸಿದರೂ ಸೋಲಿದಿದ್ದವರು ತನ್ನ ಬೇಸರದಲ್ಲಿ ಮನಸೋತು ಗೋಡೆಯ ಮೇಲೆ ಇಟ್ಟದ್ದ ಏಣಿಯನ್ನು ತೆಗೆದು ಕೇಳಿ ಇಟ್ಟು “ಹಾಡು ಏಣಿ!” ಎಂದು ಏಸಿದಿಂದ ಕೇಳಿದಳು.

ಏಣಿಯು ಹಾಡಿತು. ಮೃದುವಾಗಿ ಮಧುರವಾಗಿ ಮೇಡಲಾದ ಹಾಡು ಬರು ಬರುತ್ತು ದೊಡ್ಡದಾಯಿತು. ಗುಡಿಸಲು ತುಂಬಿತು. ಬೇದಿಯು ತುಂಬಿತು. ಕೇರಿಯು ತುಂಬಿತು. ಉರಿಲ್ಲ ತುಂಬ, ಸುತ್ತು ಮುತ್ತಲಿನ ಹಳ್ಳ ಕೊಳ್ಳ ಬೆಟ್ಟ ಕಾಡು ಎಲ್ಲವೂ ಹಾಡೇ ಹಾಡಾಗಿ ಹೋಯಿತು.

ಅಷ್ಟ ಹೊತ್ತೂ ಯಾರಿಗೂ ಮೈಮೇಲೆ ಅರವೇ ಇಲ್ಲ. ಅಷ್ಟ ಮೈಮರೆತು ಕೇಳುತ್ತಿದ್ದರು. ಈ ಹಾಡನ್ನು ದೂರದ ಕಾಡಿಸಲ್ಪಿದ್ದ ಪಾಕೆಯಗಾರನೂ ಕೇಳಿದನು. ಕಾಡಲೇ ಅವನಿಗೆ ಮೈಯ್ಯಾರಿಯು ವಂತಹ ಕೋಪನು ಬಂತು. “ಎಲಾ! ಎಲಾ! ನಾನು ಬೇಡವೆಂದರೂ

ಈ ಲೈಲೈ ಎಂತಹ ಕೆಲಸ ಮಾಡಿದಳು ನೋಡಿದೆಯಾ? ” ಎಂದು ಆಫ್‌
ಟಿಸ್ ಎದ್ದನು.

ಆ ಆಫ್‌ಟಿಸ್ ಉರಿಗೆಲ್ಲ ಕೋಟಿಸಿತು. ಸಂಗೀತದಲ್ಲಿ ಮುಖಗಿಡ್ಡ
ಹೆಂಗುಸರು, ತಟ್ಟನೆ ಪಾಂಚಯಗಾರನನ್ನು ಅವನ ಅತಿಕ್ರಮವಾದ ಕೋಪ
ವನನ್ನು ಸೇನೆದು ನಡ್ಗಿದರು. ಇದ್ದವರು ಇದ್ದಹಾಗೆ ಎದ್ದು ಎಡನ್ನುದೂ
ಬೀಳುವುದೂ ಕಾಣದೆ ಒಡಿದರು. ಲೈಲೈಯು ಗಂಡನ ಮಾತು ಸೇನೆದು
ನಡುಗಿದಳು. ನಡುಗುತ್ತಲೇ ಏಣಿಯನ್ನು ತೆಗೆದು ಗೋಡೆಯಮೇಲೆ
ಇಟ್ಟಳು. ಇವಳು ಕೈಬಿಡುತ್ತಿದ್ದ ಹಾಗೆಯೇ ಅದು ಕೆಳಕ್ಕೆ ಬಿತ್ತು:
ಚಿಪ್ಪಾ ಚೂರಾಗಿ ಹೊರಿಯಿತು.

ಅವಳಿಗೆ ಎನು ಮಾಡುವುದಕ್ಕೂ ತೊರಲಿಲ್ಲ. “ಗಂಡನ ಬಂದ
ರೀಸು ಗತಿ? ” ಎಂದು ಬೆದರು ಬೆಂದ ಸೊಮ್ಮೆಸಂತಾಗಿ ಹೊದಳು. ಕಣ್ಣು
ಕತ್ತಲೆ ಹಿಡಿಯಿತು. ಬುದ್ಧಿ ವೊಂಕಾಯಿತು. ಪನೂ ತೊರದೆ, ಗಂಡ
ನಿಗೆ ವೊಕ ತೊರಿಸಲಾರದೆ, ಎಲ್ಲರೂ ಒಡಿದ ಹಾಗೆ ತಾನೂ ಒಡಿದಳು.
ಆದರೆ, ಎಲ್ಲಿಗೆ ಹೊಗಬೇಕು? ಇದ್ದಕ್ಕಿದ್ದ ಹಾಗೇ ಕಾಲು ತನರುಮನಸೆಯ
ಕಡೆಗೆ ತರುಗಿತು. ಅವಳ ಗಂಡನ ಮನಸೆಯಿದ್ದಂತೆ ಬೆಟ್ಟದಮೇಲೆ. ಕೆಳಗೆ
ಕಿಬ್ಬಿದಿಯಲ್ಲಿ ತವರುಮನಸೆ. ಬೇಳುವುದೂ ಎಷುವುದೂ ಕಾಣದೆ ಒಡೊಡಿ
ತಾಯಿ-ಮನಸೆಗೆ ಬಂದಳು.

ಪಾಳಿಮುಗಾರನು ಮನಸೆಗೆ ಬಂದಸು. ಏಣಿಯು ಹಾಡುತ್ತಿರುವಾಗ
ನನ್ನ ಅಪ್ಪಣಿಯಲ್ಲದ ಕಾಡಿಸಿದರಲ್ಲ ಎಂದು ಬಂದಿದ್ದ ಕೋಪವು ಒಡೆದು
ಬಿಡ್ಡಿದ್ದ ಏಣಿಯನ್ನು ಕಂಡಾಗ ಬಂದಕ್ಕೆ ಹತ್ತರವ್ಯಾಯಿತು. ಆ ಕೋಪ
ದಲ್ಲಿ “ಈ ಏಣಿಮನನ್ನು ಒಡೆದವರ ತಲೆಯಾನನ್ನು ಒಡೆಯುವೇನು” ಎಂದು
ಕೂರವಾಗಿ ಆಣಿಯಿಟ್ಟು ಕೊಂಡನು.

ಉರಿ ಹೊಗುಸರನ್ನೇಲ್ಲ ಕರೆಯಿಸಿ ವಿಚಾರಿಸಲಾಗಿ ಒಡೆದವರು
ಯಾರು ಎನ್ನುವುದು ತಿಳಿಯಿತು. ಕೂಡಲೇ ತನ್ನ ಕಡೆಯಿವರನ್ನು ಕರೆದು

“ಹೋಗಿ ಲೈಲೈಯನ್ನು ಈ ಕೂಡಲೇ ಬರಹೇಳಿ. ಸನ್ನ ಅಪ್ಪಣಿಯೆಂದು ಹೇಳಿ. ಬಂದರೆ ಸಮು, ಬರದಿದ್ದರೆ ಮುಂದಲೇ ಹಿಡಿದು ಎಳೆದು ತನ್ನ” ಎಂದು ಅಪ್ಪಣಿ ಮಾಡಿದನು. ಒಡೆಯನ ಅಪ್ಪಣಿಯೆಂದು ಆಫುಗಳು ಓಡಿದರು.

ಲೈಲೈ ಬರುವುದಕ್ಕೆ ಹಿಂದೆಗೆಯಲ್ಲಿ. ತಾಯಿತಂದೆಗಳು “ಆ ಉಗ್ರಕೋಪದ ಗಂಡನೆದುರಿಗೆ ಹೇಗೆ ಹೋಗಿ ಸಿಲ್ಲಾವೆಯವಾಗ್ಗೆ !” ಎಂದು ಕಣ್ಣೀರು ಕರೆದರು. “ಹಣೆಯ ಬರೆವಾದ್ದು ಹಾಗೆ ಆಗಲಿ” ಎಂದು ಮಡದಿಯು ಹೊರಟಿಳು. ಬಂದು ಕಬ್ಜಿಣಾದ ಕೋಲನ್ನು ಉರಿಕೊಂಡು ಬೆಟ್ಟವನ್ನು ಹತ್ತಿ ಸಡೆದಳು.

ಆಳುಗಳು ಮುಂದೆ ಹೋಗಿ ಅವಕು ಬರುತ್ತಿರುವುದನ್ನು ತಿಳಿಯಿಸಿದರು. ಒಡೆಯನು ತನ್ನನ್ನು ಸುಧುತ್ತಿರುವ ಕೋಪದಲ್ಲಿ ಪನು ಮಾಡುತ್ತಿರುವೆನೆಂಬುದನ್ನು ಅರ್ಥಿಸಿ, “ದಾರಿಯಲ್ಲೇ ಅವಕುನ್ನು ಕಲ್ಲು ಹೊಡಿದು ಕೂಂದು ಬಿಡಿ” ಎಂದು ಕರ್ತೋರವಾದ ಅಪ್ಪಣಿ ಮಾಡಿದನು. ಆಳುಗಳು ಅವನ ಅಪ್ಪಣಿಯನ್ನು ವಿಾರಲಾರದೆ ಹೊರಟಿರು.

ಆ ವೇళೆಗೆ ಲೈಲೈಯು ಅಥ್ರ ಬೆಟ್ಟ ಹತ್ತಿ ಬಂದಿದ್ದಳು. ಪಾಳಿಯ ಗಾರನ ಕಡೆಯವರು ಬಂದು ಕಲ್ಲು ಹೊಡಿಮುಲು ಆರಂಭಿಸಿದರು. ಅವಕು ಗಾಬರಿ ಬದ್ದು ಓಡಿದಳು. ಕಲ್ಲಿನೇಷ್ಟು ತಪ್ಪಿಸಿಕೊಳ್ಳುವ ಘರದಲ್ಲಿ ಕಾಲು ಜಾರಿತು. ಕಮರಿಗೆ ಬಿದ್ದಳು. . ಆಳುಗಳು ಹೋಗಿ “ಲೈಲೈ ಕಮರಿಗೆ ಬದ್ದು ಸತ್ತುಹೋದಳು” ಎಂದು ಒಡೆಯಿಸಿ ತಿಳಿಸಿದರು. ಇನ್ನೊ ಕೋಪಳಿಯುದಿದ್ದ ಆ ಸಿದುಕಸು “ಸಾಯಲಿ” ಎಂದು ಸುಮ್ಮನಾದನು.

ಇತ್ತು ಕಮರಿಗೆ ಬಿದ್ದು ಈ ಹೆಣ್ಣಿಗೆ ಗಾಯದಮೇಲೆ ಗಾಯವಾಗಿ ಮೈಮೇಲಿನ ಅರವು ಉಳಿಯದೆ ಅಳಿಯಿತು. ಹಾಗೆಯೇ ಮೈಮೇಲೆ ಜಾಳಾನವಿಲ್ಲದೆ ಬಂದು ದಿನವೇಲು ಬಿದ್ದಿದ್ದಳು. ಆ ಮೇಲೆ ಎಜ್ಜರಗೊಂಡು, “ತಾನು ಏಕಾದರೂ ಆ ವೀಕೆಯನ್ನು ಮುಟ್ಟಿದೆನೇ? ಗಂಡನ ಅಪ್ಪಣಿಯನ್ನು ವಿಾರಿದುದಕ್ಕೆ ತಕ್ಕ ಪಾರುಯಶ್ಚ ತ್ವಾಯಿತು” ಎಂದುಕೊಂಡು

ಗಾಯದ ನೋವಿನಿಂದ ಬಾಧೀಪಡುತ್ತ ಬಹು ಕಷ್ಟದಿಂದ ತಾಯಮನಸೆಗೆ ಬಂದು ಸೇರಿದಳು.

ತಾಯಿಯು ಮಗಳ ಅವಸ್ಥೆಯನ್ನು ನೋಡಿ ಬಲು ಮರುಂಟಾಟ್, ಗಾಯಗಳಿಗಲ್ಲ ಮೊತ್ತು ಅರೆದು ಮೆತ್ತಿ, ಮೆತ್ತನೆಯ ಚಿಗುರು ತಂದು ಹಾಸಿ ಮಲಗಿಸಿದಳು. ತಾಯಿಯ ಉಪಚಾರದಿಂದ ಎರಡುಮೂರು ತಿಂಗಳಲ್ಲಿ ಗುಣವಾಯಿತು. ಅವಳು ಹಾಸಿಗೆ ಹಿಡಿದು ಮಲಗಿದ್ದಾಗ ಆಗಾಗ ಕನ ವರಿಸಿಕೊಳ್ಳುವಳು. ಗಂಡನು ಒಂದಂತಾಗಿ “ನನ್ನ ತತ್ವ ಮನ್ನಿಸು. ನಾನು ನಿನ್ನ ದಾಸಿ. ನನ್ನ ತತ್ವ ನೀನು ಮನ್ನಿಸಿದ್ದರೆ ಇನ್ನು ಯಾರು ಮನ್ನಿಸುವರು?” ಎಂದು ಅನೇಕ ವಿಧವಾಗಾ ಹಂಬಲಿಸುವಳು. ಅದನ್ನು ಕೇಳಿದವರೆಲ್ಲ “ನೋಡಿದೆಯಾ! ಇವಳಿಗೆ ಗಂಡನಮೇಲೆ ಏನ್ನು ಪ್ರೇಮ! ಅವನು ಕಳ್ಳಿನಿಂದ ಹೊಡಿಸಿದರೂ ಅವನ ಮೇಲೆ ಇವಳಿಗೆ ಕೋಪವಿಲ್ಲವಲ್ಲ” ಎಂದು ಆಶ್ಚರ್ಯಪಡುವರು.

ಕೊನೆಗೆ ಗಾಯಗಳಿಲ್ಲ ಮಾಡು ಕಲಿಗಳೂ ಸಿಲ್ಲದೆ ಮಾಯವಾದುವು. ಶ್ರೀಶ್ರೀಯ ಹೃಷಿಕೇಶು ಜಂದನಂತೆ ಬೆಳಗಿದ್ದು. ಎದ್ದು ಜೈನಾತ್ಮಾ! ಒಡಾಡುವುದಕ್ಕೆ ಕಕ್ತಿ ಬರುತ್ತಲೂ “ಅವ್ಯಾ! ನಾನು ಗಂಡನ ಮನಸೆಗೆ ಹೊರಡುತ್ತೇನೆ” ಎಂದಣು. ಮಗಳ ಮನಸ್ಸು ತಿಳಿದಿದ್ದ ತಾಯಿಯು ಅವ ಖನ್ನು ಬೇರವೆನ್ನುತ್ತಿಲ್ಲ. ಅವಳ ಬಡವೆಗಳ ಜೊತೆಗೆ ಇನ್ನೂ ಅಷ್ಟು ಬಡವೆಗಳನ್ನು ಟ್ಯೂ ಅವಳ ಜೊತೆಯಲ್ಲಿ ಹೋಗುವುದಕ್ಕೆ ಅಷ್ಟುಜನ ಹೆಂಗಸರನ್ನು ಹವಣಿಸಿ ಕೊಟ್ಟು ಕಟುಹಿಸಿದಳು.

ಶ್ರೀಶ್ರೀ ಬರುತ್ತಿರುವುದು ಮರ್ಪಿಶ್ರನಿಗೆ ತಿಳಿಯಿತು. ಆ ವೇಳೆಗೆ ಅವನ ಕೋಪವೆಲ್ಲ ಮಾಯವಾಗಿ ಹೆಂಡತಿಯ ಮೇಲಿನ ಪ್ರೀತಿಯು ಮಳಡಿತ್ತು. ಅಂತಹ ಮದದಿಗೆ ಇಂತಹ ಶಕ್ತಿ ಎಧಿಸಿದೆನಲ್ಲ ಎಂದು. ಅವನು ಕೊರಗುತ್ತಿದ್ದನು. ಅವಳು ಸತ್ಯಹೋದಳಿಂದು ಒಳಗೇ ಅಳುತ್ತಿದ್ದ ಗಂಡನು, ಅವಳು ಬಡುಕಿದ್ದಾಗೆ, ಬರುತ್ತಿದ್ದಾಗೆ ಎಂದು ಕೇಳಿ ಬಹಳ ಆಶ್ಚರ್ಯಪಟ್ಟು,

ಮೊದಲೋದಲು ನಂಬಿತಾರದೆ ಹೋದನು. ಕೊನೆಗೆ ಹಲವರು ಬಂದು ಹೇಳಿದ ನೇರೆಲೆ ಅವಕಸ್ಸು ಎದುರುಗೊಳ್ಳಲು ಹೋದನು.

ಗಂಡನನ್ನು ಕಾಣುತ್ತಲ್ಲದ ಲೈಲೈ ಕಣ್ಣು ತುಂಬ ನೀರಿಟ್ಟು ಕೊಂಡು “ನನ್ನ ತತ್ವ ಮನ್ನಿಸು. ನಾನು ನಿನ್ನ ಅಪ್ಪಣಿ ವಿಾರಬಾರದಾಗಿತ್ತು” ಎಂದು ಅವನ ಕಾಲಿಗೆ ಬಿಡ್ಡಳು. ಒಕ್ಕೆಯ ತುಂಬುಜಂಡ್ರನ ಹಾಗೆ, ಹೊನ ಮದುವೆಯ ಹೆಣ್ಣಿನ ಹಾಗೆ, ಮೇರೆಯುತ್ತಿದ್ದ ಹೆಂಡತಿಯನ್ನು ಕಂಡು ಗಂಡನು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಾ “ನಾನು ಕೋಪದಲ್ಲಿ ನಿನಗೆ ಶಿಕ್ಕೆ ವಧಿಸಿದೆ. ಮನ್ನಿಸು” ಎಂದು ಹೆಂಡತಿಯ ಕಾಲನ್ನು ಹಿಡಿದುಕೊಂಡನು.

ಹೀಗೆ ಆ ಗುಣವಂತೆಯನ್ನು ಉಪಚರಿಸಿ ಗುಡಿಸಲಿಗೆ ಕರೆದುಕೊಂಡು ಬರುವ ವೇಳಿಗೆ ಅಲ್ಲಿಯೇ ಬಿಡ್ಡಿದ್ದ ವೀಕ್ಷಣೆಯು “ಮಂಗರವಾಯ”ದಿಂದ ಸರಿಹೋಗಿತ್ತು: ಯಾರೂ ಕೋರದಿದ್ದರೂ ಅದು ತಾನಾಗಿ ಮತ್ತೆ ಮೇಡಲ ನಂತೆ ಮಧುರವಾಗಿ ಮಂಗಳವಾಗಿ ಹಾಡಿತು.

ಹೆಯಿಯ ಗಂಡ

ಅಣಿಪ್ಪಿಸಲ್ಲಿ ಅಣ್ಣ ತಮ್ಮುಂದಿರು ಇಬ್ಬರು ಇದ್ದರು. ಅಣ್ಣಿಗೆ ತಮ್ಮನನ್ನು ಕಂಡರೆ ಬಲು ಪ್ರೇಮ. ಅಣ್ಣಿಗೆ ಮನೆ ಬಾಗಿಲು, ಹೊಲ ಗಡೆ, ತೋಟ, ಬಂದು ಹಂಡು ಹಸುಗಳು, ಬಂದು ಮಂಡೆ ಕುರಿ ಎಲ್ಲವೂ ಇದ್ದುವು. ತಮ್ಮ ಅಣ್ಣನ ಬಳಿ ಬೀತಕ್ಕಿದ್ದನು.

ಅಣ್ಣನ ಹೆಂಡತಿಗೆ ಆ ತಮ್ಮನನ್ನು ಕಂಡರೆ ಆಗದು. ತಮ್ಮ ಬಹಳ ಬುದ್ಧಿ ವಂತೆ. ಕಾಳು ಕಡ್ಡಿ, ಗೋಡು ಗೋಬ್ಬರ, ಉಳುಮೆ ಬಿತ್ತನೆ, ಕಳೆ ಕೀಳಿಂಬುದು, ನೀರು ಹಾಯಿಸುವುದು, ಪೈರು ಕಟ್ಟಾವು, ಕಣ ಏಲ್ಲ ಕೆಲಸ ವನಿಸ್ತೂ ಬಲ್ಲ. ಹಸು ಕುರಿಗಳಿಗೆ ಎಂಥಾ ರೋಗ ಬಂದರೂ ಮಂಡ್ರ ಮಾಡಿ

ಗುಣ ಮಾಡಬಲ್ಲ. ಅವನನ್ನು ಕಂಡರೆ ಉರಿನವರಿಗೆಲ್ಲ ಅಕ್ಕರೆ. ಅದರಿಂದ ಅತ್ತಿಗೆಗೆ ಮೈದುನನ ತಲೆ ಕಂಡರೆ ಆಗದು. ತನ್ನ ಗಂಡನ ಕೈಕೆಳಗೆ ಕಾಲಿ ನಾಡುವವನಿಗೆ ಇಷ್ಟು ಹೆಸರು ಬಂದರೆ ಅವಳು ಸ್ವೇರಿಸುವುದೆಂತು?

ಕೊನೆಗೆ ಪಟ್ಟಾಗೆ—ಅದೇ ತಮ್ಮನ ಹೆಸರು—ತಕ್ಕ ತಿಕ್ಕೆ ಮಾಡಿಸ ಬೀಕು ಎಂದುಕೊಂಡಳಬು. ಬಂದು ದಿನ ಒತ್ತನೆಗೆ ಕಾಳಾಬೀಕು ಎಂದು ಪಟ್ಟಾ ಅತ್ತಿಗೆಯನ್ನು ಕೇಳುವುದಕ್ಕೆ ಹೋದನು. ಅವಳು ಕಾಳು ಮುಚ್ಚಿ ಟ್ಟು ಅವನನ್ನು ಚೆನ್ನಾಗ್ಗೆ ಬೈದು ಕಳುಹಿಸಿದಳು.

ಅಣ್ಣಾಪನ್ನ—ಅದು ಅಣ್ಣನ ಹೆಸರು—ಕಾಳು ತರುವುದಕ್ಕೆ ತಾನೇ ಬಂದನು. ಅವನು ಬರುತ್ತಿದ್ದುದನ್ನು ಕಂಡು ಈ ಮಂಧರೆಯು ತಲೆ ಕೆದರಿಕೊಂಡು ವೋಕ ಪರಚಿಕೊಂಡು ನೆಲದಮೇಲೆ ಅಳತ್ತು ಬಿಡ್ಡಿದ್ದಳು. ಅವನು ಬಂದು ಏನು ಎಂದು ಕೇಳತ್ತು “ನಿಮ್ಮ ತಮ್ಮ ನನ್ನ ಬೈದ, ಹೋಡೆದ, ನೆಲದಮೇಲೆ ಸೂಕಿ, ಬದ್ದು, ಹೋದ” ಎಂದು ಹೇಳಿ ಹೋದ ಎಂದು ಅತ್ತುಬಿಟ್ಟಳು.

ಗಂಡಸಿಗೆ ಕೋಪ ಬಂದು ತಮ್ಮಸಿಗೆ ಬುದ್ದಿ ಕಲಸಬೀಕು ಎಂದು ಕೊಂಡು ಅವನನ್ನು ಹುಡುಕಿಕೊಂಡು ಹೊರಬಿಸು. ತಮ್ಮನು “ಆಣ್ಣಾ! ಅತ್ತಿಗೆಗೆ ವೋದಲಿಂದಬೂ ಸನ್ನ ಕಂಡರೆ ಆಗದು. ಇನ್ನು ನಾನು ಇಲ್ಲಿರು ವರಿಲ್ಲ. ಇನ್ನು ಯಾವುದಾದರೂ ದೇಶಕ್ಕೆ ಹೋಗಿ ಬದುಕಿಕೊಳ್ಳು ತ್ತೇನೆ. ಅಲ್ಲಿ ಸನಗೇನೂ ಕೆಟ್ಟಿದ್ದು ಆಗದ ಹಾಗಿ ಸನ್ನ ಜೀವ ತೆಗೆದು ಇಲ್ಲಿ ಈ ಅಕ್ಕೇಷಿಯಾ ಮರದಮೇಲೆ ಇಟ್ಟಿರುತ್ತೇನೆ. ನನಗೇನಾದರೂ ಕೇದಾದರೆ ಈ ಮರ ಉರುಳಬೀಳುತ್ತದೆ. ಅದರ ಮೇಲಿಟ್ಟಿರುವ ನನ್ನ ಜೀವ ತಂದು ನನ್ನನ್ನು ಬದುಕಿಸಿಕೊ” ಎಂದನು.

ಅಣ್ಣಾಸಿಗೆ ತಮ್ಮನ ಮೇಲಿದ್ದ ಕೋಪವೆಲ್ಲ ಇಳಿಯಿತು. ಏನುಮಾಡಬೀಕು ಎನ್ನುವುದೇ ತೋರದೇ ಹೋಯಿತು. ತಮ್ಮನ ಮೇಲೆ ಆಸಿ, ಹೆಡತಿಯಮೇಲೆ ಇಷ್ಟು, ಆಗಿ ಬದ್ದಾದಿದನು. ಕೊನೆಗೆ ತಮ್ಮನು ದೇಶಾಂತರ

ಹೋಗಿ ಬದುಕಿಕ್ಕೊಳ್ಳಲೆಂದುಕೆಂಡು, “ಹಾಗೆ ಆಗಲಿ. ಹೋಗಿ ಬಾ. ಸಿನಗೆ ಒಳ್ಳಿಯದಾಗಲಿ” ಎಂದು ಹೇಳಿ ಕಳುಹಿಸಿದನು.

ಬಿಟ್ಟೆ ಅಕೇಷಿಯಾ ದೇಶಕ್ಕೆ ಹೋದನು. ಅಲ್ಲಿ ಬೇಸಾಯ ಮಾಡುವನು. ಬೇಟೀಯಾಡುವನು. ಎಲ್ಲಿ ಅಂದರೆ ಅಲ್ಲಿ ಸುಖವಾಗಿರುವನು. ಹೀಗೆ ಸುಖವಾಗಿದ್ದಾಗಿ, ಅವನಿಗೆ ಮದುವೆಯು ಆಯಿತು. ಒಬ್ಬ ದೇವಕಸ್ಯೇಯು ಅವನ ರೂಪವನ್ನು ಕಂಡು ಒಲಿದು ಅವನನ್ನು ಮದುವೆಯಾದಳು.

ಗಂಡಹೆಂಡಿರು ತಣ್ಣಿನ ಸುಖವಾಗಿದ್ದರು. ಆದರೇನು? ಬಿಟ್ಟೆ ಹೆಂಡತಿಯು ದೇವಕಸ್ಯೇಯಾದರೂ ಅವಳಿ ಬುದ್ಧಿ ವೂತ್ತ ಮನುಷ್ಯರ ಕೆಂಗುಸರಿಗಿಂತ ಕೀರ್ಳಬ್ಬ. ಅವನಿಗೆ ಅತ್ಯಗೀಯೇ ವಾಸಿ ಅನ್ನಿಸಿತು. ಗಂಡನ ತಲೆಗೆ ಚಿಮ್ಮೆ ಹಿಡಿಸಿದಳು.

ಬಿಟ್ಟೊ ಹೆಂಡತಿಯು ಬಲು ಜಲುವೆ. ಅವಳಿ ಜೆಣ್ಣುವೆನ ಸುದ್ದಿನಾಡಲ್ಲಿಲ್ಲ ಹರಡಿ ಅರಸನ ಕೆವಗೂ ಮುಟ್ಟಿತು. ಅರಸನು ಗುಟ್ಟಾಗ್ಗಿ ಅವಳಿಗೆ ಹೇಳಿಕಳುಹಿಸಿದನು. ಅರಸನ ಆಳುಗಳು ಬರುತ್ತಲೂ ಅವಳು ತನ್ನ ಗಂಡನನ್ನು ತೋರಿದು ಹೇಳಿದೆ ಕೇಳಿದೆ ಅವರ ಹಿಂದೆ ಹೊರಟುಹೋದಳು.

ಅಲ್ಲಿ ಎಷ್ಟೊಂದಿನವನ ಗಂಡನ ಯೋಚನೆಯೇ ಇಲ್ಲದೆ ಅವಳು ಸುಖವಾಗಿದ್ದಳು. ಒಂದು ದಿನ ತಟ್ಟನೆ ಹಿಂದಿನ ಗಂಡನ ಯೋಚನೆ ಬಂತು. “ಅವನು ಬಹು ಬುದ್ಧಿ ಪಂತ. ಯಾವೋತ್ತಾದರೂ ಏನಾದರೂ ಕೆಡಕುಮಾಡದೆ ಬಿಡುವನನ್ನಲ್ಲ. ಅದರಿಂದ ಅವನನ್ನು ಏನಾದರೂ ಮಾಡಿ ತೀರಿಸಿ ಬಿಡಬೇಕು” ಎಂದುಕೆಂಡು ಹೊಸಗಂಡನಿಗೆ ಹೇಳಿದಳು: “ಅವನ ಜೀವಿಂತಹ ಮರದಮೇಲಿದೆ. ಆ ಮರ ಕಡಿಸಿಬಿಟ್ಟರೆ, ಆ ಜೀವ ಹೋಗಿಬಿಡುತ್ತದೆ. ನಾವಿಬ್ಬರೂ ಸುಖವಾಗಿರಬಹುದು” ಎಂದಳು.

ಅರಸನು ಆಗಲಿ ಎಂದು ಆಳುಗಳನ್ನು ಕಳುಹಿಸಿ ಆ ಮರವನ್ನು ಕಡಿಯಿಸಿಹಾಕಿದನು. ಇತ್ತು ಅಣ್ಣಿನಿಗೆ ತಮ್ಮನು ಹೇಳಿದ್ದ ಗುರುತು ಹೇಗೆಹೇ

ಅಳಿದು ತಮ್ಮನನ್ನು ನೋಡಲು ಹೇಳಬಹುದು. ತಮ್ಮನು ತನ್ನ ಮನೆಯಲ್ಲಿ ಸತ್ತು ಬಿಡ್ಡಿದ್ದನು.

ಅಣ್ಣನು ಆ ಮರವನ್ನು ಹುಡುಕಿಕೊಂಡು ಹೋದನು. ಆಗಲೇ ಆ ಮರದ ಕೊಂಬಿಗಳೆಲ್ಲ ಒಣಿಹೊಗಿದ್ದಿದ್ದು. ಎಲ್ಲೆಲ್ಲಿ ಹುಡುಕಿದರೂ ಅಲ್ಲಿ ತಮ್ಮನ ಜೀವ ಕಾಣಲಿಲ್ಲ. ಕೊನೆಗೆ, ಕೊನಕೊನೆ ಕೊಂಬಿಯೆಂದ ರಲ್ಲಿ ಬಂದು ದೂಡ್ತ ಹಣ್ಣು ಕಣ್ಣಗೆ ಬಿತ್ತು. ಉಳಿದ ಕಣ್ಣಗಳಿಗಿಂತ ಭಾರಿಯಾಗಿದ್ದ ದರಿಂದ ಅದರಮೇಲೆ ಅವಸಿಗೆ ಮನಸ್ಸಾಗಿ ಇದರಲ್ಲಿ ಇದೆಯೋ ಏನೋ ನೋಡೋಣ ಎಂದು ಕೊಂಡು ಅದನ್ನು ತೆಗೆದುಕೊಂಡು ನೀರಿಸಲ್ಲಿ ಇಟ್ಟನು. ಅದು ಜೀತರಿಸಿಕೊಂಡಂತೆಲ್ಲ, ಇತ್ತ ತಮ್ಮನೂ ಜೀತರಿಸಿ ಕೊಂಡು ಎದ್ದು ಕುಳಿತನು.

ತಮ್ಮನು ಬದುಕಿಕೊಂಡು ಸಡೆದುದನ್ನೆಲ್ಲ ಅಣ್ಣನಿಗೆ ಹೇಳಿ “ಆವಳ ಮೇಲಿನ ಮುಯ್ಯ ತೀರಿಸಬೇಕು. ಕೆಟ್ಟಜಾತಿ ಹಣ್ಣು. ಅದನ್ನು ಹಾಗೇ ಬಿಡಬಾರದು. ನಾಳೆಯ ದಿನ ನಾನು ಮಂತ್ರಮಾಡಿ ಮುದ್ರೆಗೂಳಿಯಾಗಿ ಬರುತ್ತೇನೇ, ನನ್ನನ್ನು ತೆಗೆದುಕೊಂಡು ಹೊಗಿ ಅರಮನೆಯಲ್ಲಿ ಮಾರಿಬಿಡು. ಮುಂದಿನ ಕೆಲಸ ನಾನು ನೋಡಿಕೊಳ್ಳುತ್ತೇನೇ” ಎಂದನು. ಅಣ್ಣನು ಆಗಲೆಂದನು.

ಮರುದಿನ ಅಣ್ಣನು ಒಬ್ಬ ಗೌಳಗನ ವೇವ ಹಾಕಿಕೊಂಡು ಆ ಮುದ್ರೆಗೂಳಿಯನ್ನು ತಂದು ಅರಮನೆಗೆ ಕೂಪ್ಪಿಸು. ಅರಸನು ಆ ಗೂಳಿಯನ್ನು ಬಲು ಮೆಚ್ಚಿ ಕೊಂಡು, ಆ ಗೌಳಗನಿಗೆ ಬೇಕಾದ ಹಾಗೆ ಮಯಾದೆ ಮಾಡಿದನು. ಬೆಳ್ಳಿಬಂಗಾರಗಳನ್ನೆಲ್ಲ ಕೆಳಪ್ಪಿಸು.

ಗೂಳಿಯ ಸರಾ ನೇರಿಸುತ್ತೇನರನ ಹಾಗೆ ಅರಮನೆಯಲ್ಲಿ ಎಲ್ಲಿ ಬೇಕಾದರೂ ಅಲೆದುಕೊಂಡಿರಲಿ ಎಂದು ಅರಸನು ಬಿಟ್ಟಿದ್ದನು. ಬಂದು ದಿನ ಅದು ಆ ಕೆಟ್ಟ ಹೆಣ್ಣು ಇದ್ದ ತೊಟ್ಟಿಗೆ ಹೊಯಿತು. ಅವಳು ಈ ಮುದ್ರಾದ ಗೂಳಿಯನ್ನು ಕಂಡು ಅಕ್ಕರೆ ಮಾಡಿದಳು. ಗೂಳಿಯ ಯಾರೂ ಇಲ್ಲದ ಸಮಯ

ನೋಡಿಕೊಂಡು “ನೀನು ನನ್ನನ್ನ ಕೊಲ್ಲಿಸಬೇಕೆಂದು ಯಶ್ವಿ ಸಿದೆ, ನಾನಿನ್ನು ಬದುಕಿದ್ದೇನೇ” ಎಂದಿತು.

ಅವರು ಗಾಬರಿಯಾಗಿ “ನಾನು?—ಯಾರು?” ಎಂದಳು. “ನಾನೇ? ನಾನು ಸಿನ್ನ ಹಳೆಯ ಗಂಡ” ಎಂದು ಹೇಳಿ ಹೂಂಕರಿಸಿ ಅಲ್ಲಿ ನಿಲ್ಲದೆ ಹೊರಟುಹೊರಿಯಿತು.

ಅವಳಿಗೆ ಎದೆ ನಡುಗಿಹೋರಿಯಿತು. ಒಂಫಾಬಲ ಬಿದ್ದು ಹೋರಿಯಿತು. ಅವರು ಅಮೃತ ಹೊತ್ತಾದವೇಲೆ ಜೀತರಿಸಿಕೊಂಡು “ಇನ್ನು ಇದನ್ನು ಉಳಿಸಬಾರದು” ಎಂದು ಧೃತಪೂರ್ವಿಕೆಗಳಿಂದು ಅರಸನ ಬಳಿಗೆ ಬಂದಳು. “ಅರಸಾ! ನನಗೆ ಆ ಗೂಡಿಯ ವಾಂಸವನ್ನು ತಿನ್ನಬೇಕೆಂದು ಆಸೆಯಾಗುತ್ತದೆ. ತರಿಸಿ ಕೊಡು” ಎಂದಳು.

ಅರಸನಿಗೆ ಗೂಡಿಯ ಮೇಲೆ ಬಹಳ ವಿಶ್ವಾಸ. ಆದರೂ ಹೆಂಡತಿಯ ವಾತನ್ನು ಏಂದಿರಿಯಾರದೆ, ಅವಳ ಮನಸ್ಸನ್ನು ಮುರಿಯಿರಾರದೆ ಒಪ್ಪಿಕೊಂಡನು. ಗೂಡಿಯನ್ನು ಕೊಲ್ಲಿಸಿ ಅದರ ವಾಂಸವನ್ನು ತರಿಸಿ ಹೆಂಡ ತಿಗೆ ಕೊಡಿಸಿದನು.

ಆದರೆ ಆ ಗೂಡಿಯನ್ನು ಕೊಲ್ಲುವಾಗ ಎರಡು ತೊಟ್ಟು ರಕ್ತ ಆ ಗೂಡಿಯ ಕತ್ತಿನಿಂದ ಹೋರಬಿದ್ದು ಹರಿದುಹೋದುವು ಅವು ಇರಮನೆಯ ಬಾಗಿಲ್ಲಿ ಸಿಂತು ನೆಲದ್ದೇಖಕ್ಕೆ ಇಳಿದು ಅಲ್ಲಿಯೇ ಎರಡು ಅಕೇಷಿಯಾ ಮರಗಳಾದವು. ಎಲ್ಲರೂ ಅಳ್ಳಿರಿಸಬುವಂತೆ ಕೆಲವು ದಿನಗಳೇಖಗಾಗಿ ಎತ್ತರವಾಗಿ ನಿಲುವಾಗಿ ಸೇಗಸಾಗಿ ಬೆಳೆದು ನಿಂತುವು. ಅರಸನು ಆ ಜೆಲುಮರಗಳನ್ನು ನೋಡಿ ಮೇಚ್ಚಿಕೊಂಡು, “ಈ ಮರಗಳಿಗೆ ಯಾರು ನಿನ್ನ ಕೆಟ್ಟುದು ವಾಡಬಾರದು. ಮುದ್ದಾಗಿ ಬೆಳೆದಿವೆ. ಅಂದವಾಗಿವೆ” ಎಂದು ಕಟ್ಟಿಪ್ಪಣಿ ಮಾಡಿದನು.

ಹೀಗೆ ಇರಲು ಒಂದು ದಿನ ಆ ಅರಸಿಯು ಪಲ್ಲಕ್ಕಿಯಲ್ಲಿ ಕುಳಿತು ಅತ್ತಕಡೆ ವೈಭವದಿಂದ ಒಂದಳು. ಮರದ ಕೊಂಬೆಯೊಂದು ಬಾಗಿ,

“ ಕಟ್ಟಿ ಹೆಚ್ಚೇ! ನನ್ನನ್ನು ತೊಲ್ಲಿಸಿದೆನೆಂದುಕೊಂಡಿರುವೆ. ನಾನಿನ್ನು ಒಮ್ಮೆ ಕಡ್ಡೇನೇ, ನೋಡು. ನಾನು! ನಾನು! ನಿನ್ನ ಹಕ್ಕಿಯ ಗಂಡ! ” ಎಂದಿತು.

ಅವಳು ಮತ್ತೆ ಗಾಬರಿಯಾದಳು. ಏನೇನೋ ಸೆಪಹೇಳಿ ಅರಸನಿಗೆ ಆ ಮರಗಳನ್ನು ಕಡಿಸಲು ಇಷ್ಟುವಿಲ್ಲದಿದ್ದರೂ ಕಡಿಸಲು ಬಹಿಸಿದಳು. ಇನ್ನು ಯಾರಿಗಾದರೂ ಬಹಿಸಿದರೆ ಮತ್ತೆ ಮೋಸವಾದೀಕೆಂದು ತಾನೇ ಎದುರಿಗೆ ಬಂದು ನಿಂತು ಅಳಂಗಕನ್ನು ಕರೆದು ಮರವನ್ನು ಕಡಿಯಲು ಬಿಟ್ಟಳು.

ಮರವನ್ನು ಕಡಿಯುತ್ತಿರುವಾಗ ಒಂದು ದೊಡ್ಡ ಸೀಕು ಸಿಡಿದುಬಂದು ಅವಳ ಭಾಯನ್ನು ಹೇಳುತ್ತು ಕತ್ತಿಗೆ ಸೆಮ್ಮುಕೊಂಡು ಅವಳಿಗೆ ಮೃತ್ಯು ವಾಯಿತು. ಅವಳು ಸತ್ತುಬಿಡ್ಡಳು.

ಅರಸನು ಶೋಕಿಸುತ್ತಿರುವಾಗ ಬಿಟ್ಟೊವು ಎದುರಿಗೆ ಬಂದು ನಿಂತು ಅವಳ ಮೋಸವನ್ನೆಲ್ಲ ಹೇಳಿದನು. ಅವಳು ಮೋಸಗಾತಿಯೆಂದು ತಿಳಿದ ಮೇಲೆ ಅರಸನು ಅವಳ ಮೇಲಿನ ಮೋಹವನ್ನು ಬಿಟ್ಟಾನು. ಬಿಟ್ಟೊವನ್ನು ಅರಸನು ಗಾರವಿಸಿ ತನ್ನ ಬಳಿಯಲ್ಲಿಯೇ ಇಟ್ಟುಕೊಂಡನು.

ಹಣೆಯ ಬರಹ

ಕೊಚೆಪ್ಪಿನಲ್ಲಿ ಬಬ್ಬಿ ದೊರೆಯಿದ್ದನು. ಅವನಿಗೆ ಎಲ್ಲಾ ಸೌಭಾಗ್ಯಗಳೂ ಇದ್ದರೂ ಗಂಧಮಕ್ಕಾಗಲಿಲ್ಲ ಎಂಬ ಕೊರತೆ ವೆರೈವಾಗಿತ್ತು. ಅವನು ಹಿರಯರ ಮಾತಿನಂತೆ ದೇವರಿಗೆ ಹರಿಸಿಕೊಂಡನು. ದೇವರ ವರದಿಂದ ಅವನಿಗೆ ಒಂದು ಗಂಧು ಮಗುವಾಯಿತು.

ಆ ಮಗುವು ಇನ್ನೂ ಅರೆಮನೆಯಲ್ಲಿ (ಎಂದರೆ ಮಗುವನ್ನು ಹೆತ್ತುಕೊಳ್ಳಿ) ಇರುವಾಗಲೇ ವಿಧಿ ದೇವಯರು ಆ ಮಗುವಿನ ಹಣೆಯಲ್ಲಿ ಬರೆಯಲು ಬಂದರು. ಅವರು ಏಳು ಜನ. ಅವರು “ ಇನನು ಮೋಸಳ್ಳಿಯಂದ,

ಅದು ತಪ್ಪಿದರೆ ಹಾವಿನಿಂದ, ಅದು ತಪ್ಪಿದರೆ ನಾಯಿಯಿಂದ, ಸಾಯುವನು” ಎಂದು ಗೊತ್ತುಮಾಡಿ ಹೊರಟುಹೊರದರು. ಅರಮನೆಯ ಬಾಗಿಲಲ್ಲಿ ಕಾವ ಲಿದ್ದವರು ಅವರು ಮಾತನಾಡಿದುದನ್ನು ಕೇಳಿಕೊಂಡು, ದೊರೆಗೆ ಹೇಳಿದರು. ದೊರೆಗೆ ದೇವರ ವರದಿಂದ ಹುಟ್ಟಿದ ಮಗುವಿಗೂ ಹೀಗೆ ದುರ್ವರಣಿವಾಗುವುದಲ್ಲ ಎಂದು ಸಂಕಟವಾಯಿತು. ಇರಲಿ, ಎಂದು ಒಂದು ಭಾರಿಯ ಮರಳುಗಾಡಿನ ಅಂಚಿನಲ್ಲಿ ಒಂದು ಕಲ್ಲಿಸರವುನೇಯನ್ನು ಕಟ್ಟಿಸಿ, ಆ ಮಗುವನ್ನೂ ಅದರ ತಾಯಿಯನ್ನೂ ಅಲ್ಲಿ ಇಟ್ಟಿನು. ಅವರು ಯಾವುದಕ್ಕಿಂತ ಅರಮನೆಯಿಂದ ಹೊರಗೆ ಬರಲೇ ಬೇಕಾಗುತ್ತಿಲ್ಲ.

ಮಗುವು ಬೆಳ್ಳಿದು ಒಳ್ಳೆಯ ಹುಡುಗಾಂಡನು. ಒಂದು ದಿನ ಮಹಡಿ ಜತ್ತಿ ನಿಂತಿರುವಾಗ ಅವನ ಕಣ್ಣಿಗೆ ಒಂದು ಸಲೂಗಿ ಎಂದರೆ ಬೇಟಿಯ ನಾಯಿ ತನ್ನ ಯಬಮಾನನ ಹಿಂದೆ ಹೋಗುತ್ತಿರುವುದು ಕಣ್ಣಿಗೆ ಪತ್ತ. ಅವನು ಅದುವರೆಗೆ ನಾಯಿಯನ್ನೇ ನೋಡಿರಲ್ಲ. ಅದನ್ನು ನೋಡಿ ಅಂಥಾದ್ದು ತನಗೂ ಬೇಕು ಎಂದು ಆಸೆಪಟ್ಟಿನು. ಮಗನ ಮನಸ್ಸು ನೊಂದೀ ತೆಂದು ಅರಸನು ಒಂದು ಬೇಟಿಯನಾಯಿಯ ಮರಿಯನ್ನು ತರಿಸಿಕೊಟ್ಟಿನು.

ಪಾರ್ಯಾಸ್ಥಾನಾದ ಮೇಲೆ ಅವನು ತಂದೆಯ ಬಳಿಗೆ ಹೋಗಿ “ನಾನೇಕ ಈ ಕಲ್ಲಿನ ಮನೆಯಲ್ಲಿ ಸರೆ ಬಿಡಿರಲಿ? ದೈವಚಿತ್ತವಿದ್ದ ಹಾಗೆ ಆಗುತ್ತದೆ. ನಾನು ದೇಶಂಜಾರ ಮಾಡಿಕೊಂಡು ಬರುತ್ತೇನೆ. ಹೋಗಿ ಬರಲು ಅಪ್ಪಣಿ ಕೊಡು” ಎಂದು ಕೇಳಿದನು. ದೊರೆಯು ಮಗನ ಮಾತ್ರೆ ಶರಿಯಿಂದು “ಆಗಲ. ಹೋಗಿಬಾ” ಎಂದನು. ಅವನಿಗೆ ಬೇಕುಬೇಕಾದ ಶಯುಧಗಳು, ವಸ್ತ್ರಭೂಷಣಗಳು, ಹಣ ಕಾಸು ಕೊಟ್ಟು, ತಾನೇ ಒಂದು ಹೊಳೆಯನ್ನು ದಾಳಿಸಿ, “ಬೇಕಾದ ಕಡೆ ಹೋಗಿ ಬಾ” ಎಂದು ಕಳುಹಿಸಿಕೊಟ್ಟಿನು. ಅವನ ನಾಯಿಯು ಅವನ ಜೊತೆಯಲ್ಲಿಯೇ ಇತ್ತು. ಅವನು ಈಜ್ಞಿನ ಉತ್ತರದಲ್ಲಿ ಇರುವ ಕಾಡಿಗೆ ಹೋಗಿ ಅಲ್ಲಿ ಬೇಟಿಯಾದುತ್ತ ಕೆಲವು ದಿನವಿದ್ದನು.

ಅಲ್ಲಿಂದ ಹೊರಟು ಹಾಗೆಯೇ ಸುತ್ತು ಕೊಂಡು ಅವನು ಮೇಸಪ್ಪೊಬೋ ಮುಯಕ್ಕೆ ಬಂದನು. ಆಗ ಅದರ ಹಿಸರು ನಹರಿನಾ. ಅಲ್ಲಿನ ದೊರೆಗೆ ಒಬ್ಬ ಮಗಳು ಏನಾ ಬೇರೆ ಮಕ್ಕಳಿರಲಿಲ್ಲ. ಅವನು ಅವಳಿಗಾಗಿಯೇ ಬಂದು ಮನಸೆಯನ್ನು ಕಟ್ಟಿಸಿ ಅದರಲ್ಲಿ ಅವಳನ್ನು ಇಟ್ಟಿದ್ದನು. ಆ ಮನಸೆಗೆ ನೆಲದಿಂದ ಎಪ್ಪತ್ತು ಗಿಜದ ಎತ್ತರದಲ್ಲಿ ಬಂದು ಕಿಟ್ಟಿಕಿ. ಪಕ್ಕದ ರಾಭ್ರಾವಾದ ಖರು (ಆನ ಸಿರಿಯಾ) ವೇಶದ ರಾಜಪುತ್ರರನ್ನು ಕರೆಸಿ, “ನಿಮ್ಮಲ್ಲಿ ಯಾರು ಈ ಕಿಟ್ಟಿಕಿಗೆ ಹತ್ತುವನೋ ಅವನಿಗೆ ಸನ್ನ ಮಗಳನ್ನು ಕೊಟ್ಟು ಮದುವೆ ಮಾಡುವೆನು” ಎಂದು ಹೇಳಿದ್ದನು ಅವರಿಗೆ ಅದೇ ಕೆಲಸವಾಗಿ ಹೇಳೀಯಿತು. ದಿನವೂ ಆ ರಾಜಪುತ್ರಿಯ ಅರಮನೆಯ ಒಳ ಬೆಳ್ಗಂಡ ಸಂಜೀವವರೆಗೂ ಗೋಡೆಯನ್ನು ಹತ್ತಿ ನುಡಿಕ್ಕೆ ಪ್ರಯೋತ್ತ ಮಾಡುತ್ತಿರುವರು. ಈ ಅರಸು ಮಗನು ಬರುವ ವೇಳಿಗೆ ಶಿರ ರಾಜಪುತ್ರರು ತಮ್ಮ ಸರ್ಕಾರನ್ನು ಆರಂಭಿಸಿ ಎಷ್ಟೋ ದಿನವಾಗಿತ್ತು.

ಉಜ್ಜಿವನ ರಾಜಪುತ್ರನು ಅಲ್ಲಿಹೋಗಿ ನಿಂತು ಖರು ರಾಜಪುತ್ರರನ್ನು ಏನು ಮಾಡುತ್ತಿರುವಿರಿ ಎಂದು ಕೇಳಿದನು. ಅವರಿಂದ ಎಲ್ಲವನ್ನೂ ಕೇಳಿ ತಿಳಿದುಕೊಂಡು “ನಾನೂ ನಿಮ್ಮೊಡನೆ ಪ್ರಯತ್ನಿಸಬಹುದೆ?” ಎಂದು ಕೇಳಿದನು. ಅವರು “ಆಗಬಹುದು” ಎಂದರು. ಇವನು ಅಲ್ಲಿಯೇ ಕೆಲವು ದಿನ ನಿಂತುಕೊಂಡು ಅವರು ಏನೇನು ಮಾಡುತ್ತಿರುವರೋ ನೋಡಿ ಕೊನೆಯಲ್ಲಿ ತಾನು ಹತ್ತಿಯೇ ಬಿಟ್ಟಿನು. ಇವನು ಕಿಟ್ಟಿಕಿಗೆ ಹೋಗುತ್ತಲೂ ರಾಜಪುತ್ರಿಯು ಬಂದು ಇವನನ್ನು ಒಳಕ್ಕೆ ಕರೆದುಕೊಂಡು ಹೋಗಿ ಬೇಕಾದ ಉಪಚಾರ ಮಾಡಿದಳು; ನೀನೇ ನನ್ನ ಗಂಡ ಎಂದು ಒಮ್ಮೆಕೊಂಡಳು.

ಹೀಗೆ ಯಾವನೋ ಕಿಟ್ಟಿಕಿಗೆ ಹತ್ತಿದನು ಎಂಬ ಸುದ್ದಿಯ ದೊರೆಗೆ ತಳಿಯಿತು. ದೊರೆಯು “ಅವನು ಯಾವ ರಾಜಪುತ್ರನೋ ಏಚಾರಿಸಿ ಕೊಂಡು ಬಸ್ತು” ಎಂದು ಧೂತರನ್ನು ಕಳುಹಿಸಿದನು. ರಾಜಪುತ್ರನು “ನಾನು ಈಜ್ಞಿನವನು. ಅಲ್ಲಿ ನಮ್ಮ ತಂದೆಯು ದೊಡ್ಡ ಅಧಿಕಾರ

ದಲ್ಲಿದಾಂನೆ. ಆತನು ಎರಡನೆಯ ಮದುವೆಯನ್ನು ಮಾಡಿಕೊಂಡನು. ಬಲ ತಾಯಿಯು ತನಗೆ ಮಕ್ಕಳಾದ ಮೇಲೆ ನನಗೆ ಕೇಡು ಎಣಿಸಿದ್ದು. ಅದಕ್ಕಾಗಿ ಅಲ್ಲಿಂದ ಹೊರಟು ಬಂದಿದ್ದೇನೆ” ಎಂದು ಹೇಳಿದನು.

ಇದನ್ನು ಕೇಳಿ ದೊರೆಗೆ ರೇಗಿಹೇಣೀಯಿತು. “ಮನೆಬಾಗಿಲು ಬಿಟ್ಟು ಒಡಿಬಂದವನಿಗೆ ನನ್ನ ಮಗಳನ್ನು ಕೊಡಲೇ? ಉಹುಂ. ನಾನು ಕೊಡುವುದಿಲ್ಲ. ಅವನು ಬಂದ ದಾರಿಯನ್ನು ಹಿಡಿದುಕೊಂಡು ಹೋಗಲಿ” ಎಂದು ಅಷ್ಟಿರಿಸಿಬೆಟ್ಟುನು.

ಇದು ರಾಜಪುತ್ರಿಗೆ ತಿಳಿಯತ್ತ. ಅವಳು ಗಂಡನನ್ನು ತಬ್ಬಿಕೊಂಡು “ನೀನು ಹೊರಟುಹೋಗಳಾಡು. ನೀನು ಹೋದರೆ ರಾಜರ್ ಅವ್ಯಾ ದೇವರ ಆಗಿ, ನಾನು ಅನ್ನ ತಿನ್ನ ವುದಿಲ್ಲ, ನೀರು ಕುಡಿಯುವುದಿಲ್ಲ, ಸತ್ತುಹೋಗುತ್ತೇನೆ” ಎಂದು ಕೆಟ್ಟ ಆಗೆಯಿಟ್ಟುಕೊಂಡಳು. ದೊರೆಗೆ ಇದು ತಿಳಿದು “ಹೇಗೆ ಅವನನ್ನು ಕೊಂಡುಹಾಕಿಬಿಡಿ” ಎಂದು ಆಳುಗಳನ್ನು ಕಳುಹಿಸಿದನು. ಅವರು ಬರಲು ರಾಜಪುತ್ರಿಯು “ಅವನನ್ನು ಕೊಂಡರೆ, ನಾನೂ ಸತ್ತುಹೋಗುತ್ತೇನೆ. ಅವನು ಸತ್ತು ಬಂದು ಗಳಿಗೆಯೋಳಗಾಗಿ ಪ್ರಾಣತ್ವಾಗ ಮಾಡುತ್ತೇನೆ. ಈ ಮಾತ್ರ ನಮ್ಮ ತಂಡೆಗೆ ತಿಳಿಸಿ ಬನ್ನಿ” ಎಂದಳು. ದೊರೆಯು ಹೀಗೆ ಮಗಳು ಹಟ್ಟಿ ಹಿಡಿದುದನ್ನು ನೋಡಿ ಇನ್ನು ಪ್ರಯೋಜನವಿಲ್ಲವೆಂದು ತಾನೇ ಸೋತು ಇಚ್ಛಿರಿಗೂ ಮದುವೆ ಮಾಡಿದನು. ಅಳಿಯನಿಗೂ ಮಗಳಿಗೂ ಬೇಕಾದ ಒಳವರ್ಳಿಯನ್ನು ಕೊಟ್ಟು ಅವರಗೇ ಬಂದು ಅರಮನೆ, ಆಳುಕಾಳು ಎಲ್ಲವನ್ನೂ ಕೊಟ್ಟು ಕಳುಹಿಸಿದನು.

ಹೀಗೆ ಗಂಡ ಹೆಂಡಿರು ಸುಖವಾಗಿರುವವಾಗ ಬಂದು ದಿನ ಇವನು ತನ್ನ ವಿಧಿಯನ್ನು ಕುರಿತು ಹೆಂಡತಿಗೆ ಹೇಳಿದನು; “ನನಗೆ ಮಾರು ಮೃತ್ಯು ಗಳು ಕಾದಿವೆ. ಮೋಸಳೆ ಬಂದು, ಹಾವು ಏರಡು, ನಾಯಿ ಮಾರು” ಎಂದನು. ಹೆಂಡತಿಯು “ಹಾಗಾದರೆ ಈ ನಿನ್ನ ನಾಯಿಯನ್ನು ಮೊದಲು ಕೊಳ್ಳಿಸಿಬಿಡುತ್ತೇನೆ” ಎಂದಳು. ಗಂಡನ “ಉಂಟಿ? ಅದು ನನ್ನ ಹತ್ತಿರ

ಬಂದಾಗ ಬಂದು ಸಣ್ಣ ಮರಿ. ಅಷ್ಟು ದಿನದಿಂದಲೂ ಅದನ್ನು ಕಾವಾಡಿದ್ದೇನೆ. ಈಗ ಕೊಲ್ಲಿಸಲೇ ? ಆಗದು” ಎಂದನು. ಹೆಂಡತಿಯು ಅವನು ಒಪ್ಪಲಿಲ್ಲವೆಂದು ವ್ಯಾಸನಪಟ್ಟು ಕೊಂಡು “ಹೋಗಲಿ. ಇನ್ನು ಮೇಲೆ ಎಲ್ಲಿ ಹೋಗಬೇಕಾದರೂ ಸನ್ನಸ್ನು ಬಿಟ್ಟು ಹೋಗಕೂಡದು” ಎಂದು ಗಂಡ ನಿಂದ ವಾತು ತೆಗೆದುಕೊಂಡಷ್ಟು.

ಹೊಡಿತಿಯು ಗಂಡನಿಗೆ ಈ ಮೃತ್ಯುಗಳ ತಪ್ಪಾಗಿ ಎಂದು ದಿನವೂ ರಾದೇವನಿಗೆ ಎಂದರೆ ಸೂರ್ಯಸಿಗೆ ಪೂಜೆಮಾಡುತ್ತು ಬಂದಷ್ಟು. ಬಂದು ದಿನ ಅವಳ ಕನಸಿನಲ್ಲಿ ಒಬ್ಬ ಮುದುಕನು ಬಂದು “ನಾಳೆಯ ರಾತ್ರಿ, ನಿನ್ನ ಗಂಡನು ನಿದ್ದೆ ಹೋಗುವಾಗ ನೀನು ಎಚ್ಚರವಾಗಿ ಕಾದಿರು. ಬಂದು ಒಟ್ಟುಲು ಮದ್ದವನ್ನೂ ಬಂದು ಒಟ್ಟುಲು ಹಾಲನ್ನೂ ಇಟ್ಟುಕೊಂಡಿರು. ಬಂದು ಸರ್ವವು ಬರುವುದು. ಅದರ ಮುಂದೆ ಎರಡು ಒಟ್ಟುಲುಗಳನ್ನೂ ಇಡು. ಅದು ಮದ್ದವನ್ನು ಕುಡಿದು ಮತ್ತಾಗಿ ಬಿದ್ದುಕೊಳ್ಳುವುದು. ಅದನ್ನು ತೀರಿಸಿ ಬಿಡು. ನಿನ್ನ ಗಂಡನಿಗೆ ಬರುವ ಅಪಮೃತ್ಯುವು ತೀರುವುದು” ಎಂದು ಹೇಳಿದಂತಾಯಿತು.

ಮರುದಿನ ಗಂಡನು ಬೀಟಿಗೆ ಹೊರಟಿಸು. ಹೆಂಡತಿಯೂ ಜೀವಿತೆಯಲ್ಲಿಯೇ ಹೋದಷ್ಟು. ಸಂಜಿಯವರೆಗೂ ಬೀಟಿಯಾದಿ ಗಂಡಹೆಂಡಿರುಹಿಂದಿರುಗಿ ಬಂದರು. ಗಂಡನು ಬರುತ್ತಿದ್ದ ಹಾಗೆಯೇ ಉಳಿಮಾಡಿ ಮಲಗಿದನು. ಗಾಢನಿಡೆಯು ಬಂತು. ಗೊರಕೆ ಹೊಡಿಯುತ್ತ ಮಲಗಿದನು.

ಹೆಂಡತಿಯು ವಾತ್ರ ಎಚ್ಚರವಾಗಿ ಕಾದಿದ್ದಾರು. ಬಂದು ಒಟ್ಟುಲು ಮದ್ದ, ಬಂದು ಒಟ್ಟುಲು ಹಾಲು ಮಗ್ಗಳಿಯೇ ಇದೆ. ಅವಳಿಗೂ, ವಾವ ! ಆಯಾಸವಾಗಿದೆ. ಕಣ್ಣಿ ಖೆಡುಕೊಂಡು ಹೋಗುತ್ತಿದ್ದರೂ, ಬಲವಂತವಾಗಿ ಕಣ್ಣಿ ಬಿಟ್ಟುಕೊಂಡು ನಿದ್ದೆಯನ್ನು ತಡೆದುಕೊಂಡು ಕುಳಿತಿದ್ದಾರು. ಸುವಾರು ಸಟ್ಟಿರುಳು ಇರಬಹುದು. ಸರಸರ ಎಂದ ಹಾಗಾಯಿತು. ತಟ್ಟನೆ ಎದ್ದು ನೋಡಿದಷ್ಟು. ಸರ್ವ : ಬರುತ್ತಿದೆ. ಅವಳಿಗೆ ಅಂಜಿಕೊಯಾಯಿತು.

ಆದರೂ ಇದ್ದು ದರಲ್ಲಿ ಧೈಯರ್ವನಾಡಿಕೊಂಡು, ಆ ಎರಡು ಬಟ್ಟುಗಳನ್ನು ತೆಗೆದು ಮುಂದಿಟ್ಟುಳು. ಹಾನು ಹಾಲನ್ನು ಮೂಸಿ ನೇರಿಡು ಅದನ್ನು ಬಿಟ್ಟು ಮದ್ದದ ಬಟ್ಟಲಿನ ಕಡೆಗೆ ತರುಗಾ ಅದನ್ನೇ ಕುಡಿಯಿತು. ಕುಡಿಯತ್ತ ಹಾಗೆಯೇ ಅದಕ್ಕೆ ಮತ್ತು ಹಿಡಿದಃ ಬದ್ದುಹೊಯಿತು. ರಾಜ ಪ್ರತಿಯು ತನ್ನಲ್ಲಿದ್ದ ಕತ್ತಿಯಿಂದ ಅದನ್ನು ಕಡಿದು ತುಂಡುತುಂಡು ಮಾಡಿ, ಅವಗಳನ್ನೆಲ್ಲ ಭದ್ರವಾಗಿ ಒಂದು ಕಡೆ ಎತ್ತಿಟ್ಟು ತಾನೂ ಮಲಗಿದಳು.

ಬೀಳಿಗೆದ್ದು ಗಂಡನನ್ನು ಕರೆದು ಹಾವಸ್ಸು ತೋರಿಸಿ, “ನಿಸ್ಸು ಮೃತ್ಯುಗಳಲ್ಲಿ ಒಂದು ಕಳೆಯಿತು” ಎಂದು. ಗಂಡನೂ ಹೆಂಡಿತಿಯನ್ನು ಬೀಕಾದ ಹಾಗೆ ಉಪಚಾರಮಾಡಿ “ನಿನ್ನಿಂದ ಈ ಮೃತ್ಯು ತೊಲಗಿತು. ನೀನು ಪುಣ್ಯವಂತಿ! ನಿಸ್ಸು ಪುಣ್ಯದಿಂದ ನಾನೂ ಉಳಿದ್ದುಕೊಂಡೆ” ಎಂದು ಒಹಳವಾಗಿ ಹೊಗಳಿದನು.

ಆ ಸರ್ವದ ಫಟಕನೆಯು ಕಡೆದಮೇಲೆ ಅಷ್ಟು ದಿನಗಳಾದುವು. ಒಂದು ದಿನ ಇಬ್ಬರೂ ಬೀಟಿಗೆ ಹೊರಿದರು. ಅಲ್ಲಿ ರಾಜಪುತ್ರನ ನಾಯಿಯು ಒಂದು ಕಾಡು ಹಂಡಿಯನ್ನು ಹಿಡಿಯಿತು. ಅದು ಭರಿಸೆ ಒಡಿಹೊಗಿ ಒಂದು ಸರೋವರದಲ್ಲಿ ಬಿತ್ತು. ರಾಜಪುತ್ರನೂ ಅವಗಳ ಹಿಂದೆಯೇ ಹೊಗಿ ತಾನೂ ನೀರಿನಲ್ಲಿ ಧುಮುಕಿದನು. ಕೂಡಲೇ ಒಂದು ವೋಸಳೆಯು ಒಂದು ಅವನನ್ನು ಹಿಡಿಯಿತು. ಅದು ಹಿಡಿಯತ್ತಿದ್ದ ಹಾಗೆಯೇ ಒಬ್ಬ ದೇವದೂತನು ಒಂದು ವೋಸಳೆಯನ್ನು ಅಡ್ಡಹಾಕಿದನು. ವೋಸಳೆಯು ದೇವದೂತನೊಡನೆ ಬೀಕಾದವ್ಯು ಹೊರಾಡಿತು.

ಹೀಗೆ ಇವರು ಹೊರಾಡುತ್ತಿರುವಾಗ ರಾಜಪುತ್ರನ ಹೆಂಡತಿಯು ಅಲ್ಲಿಗೆ ಒಂದು. ದೇವದೂತನು ಅದನ್ನು ಕಂಡು ವೋಸಳೆಯನ್ನು ಬಲವಾಗಿ ಹಿಡಿದು ಎಳೆದು ಮೇಲಕ್ಕೆ ಏಸೆದನು. ಅವಳು ಅದು ಒಳಿತ್ತಿದ್ದ ಹಾಗೆಯೇ ಹೊಗಿ ತನ್ನ ಕೊಡಲಿಯಿಂದ ಎರಡು ಭಾರಿ ಹೊಡಿತಗಳನ್ನು ಹೊಡಿದಳು. ಆ ವೇಳೆಗೆ ದೇವದೂತನೂ ಒಂದನು. ನಾಯಿಯೂ ಒಂತು.

ರಾಜಕುರ್ತನೂ ಬಂದಸು. ಎಲ್ಲರೂ ಸೇರ ಮೊಷಳೆಯನ್ನು ಕೂಡಂದು ಹಾಕಿದರು.

“ ಇರಲಿ. ಎರಡು ಸಲ ತಪ್ಪಿಸಿಕೊಂಡೆ, ಇನ್ನೂ ಬಂದಿದೆ. ಅದನ್ನು ಸೀನು ಹೇಗೆ ತಪ್ಪಿಸಿಕೊಳ್ಳುವೆಯೋ ನೋಡೋಣ ” ಎಂದು ಸಧಿಯು ಅವನಿಗೆ ಹೀಳಿ ಹೊರಟುಹೋಯಿತು.

ರಾಜಪುತ್ರಿಯು ದೇವದಾತನನ್ನು “ ಅಯ್ಯಾ ! ಇಂತಹ ಸಮಯಕ್ಕೆ ಒದಗಿದ ಪರಮೋಪಕಾರಿ ಸೀನು ಯಾರು ? ” ಎಂದು ಕೇಳಿದಳು. ಅವನು “ ಅಯ್ಯಾ ! ಸೀನು ದಿನದಿನವೂ ಪೂಜೆಸುವೆಯಲ್ಲ, ಆ ರಾದೇವನ ದೂತನು ನಾನು. ಆತನಪ್ಪಣಿಯಿಂದ ನಾನು ಬಂದು ಶಾದಿದ್ದೆ. ನೀವಿಬ್ಬರೂ ಇಲ್ಲಿಗೆ ಬೇಟಿಗಂದು ಆಗಾಗ ಒರುತ್ತಲೇ ಇದ್ದಿರಿ. ಸೀವು ಬಂದಾಗಲ್ಲಿ ಈ ಮೊಷಳೆಯು ನಿಮ್ಮ ಶಿಬಿರಕ್ಕೆ ಬಂದು ನಿಮ್ಮ ಗುಡಾರದೊಳಕ್ಕೆ ಸ್ಥಾಪಿತನನ್ನು ಎಳೆದುಕೊಂಡು ಒರಬೇಕೆಂದು ಪ್ರಯತ್ನಮಾಡುತ್ತಿತ್ತು. ಅದು ಹಾಗೆ ಮಾಡಬಾರದು ಎಂದು ರಾದೇವನು ನನ್ನನ್ನು ಕಾವಲು ಹಾಕಿದ್ದನು ” ಎಂದನು. ಏರಡನೆಯ ಮೃತ್ಯುವೂ ತಪ್ಪಿತೆಂದು ಗಂಡಹೆಂಡಿರು ಬಹು ಸಂತೋಽವದಿಂದ ಅರಮನೆಗೆ ಬಂದರು.

ಇದು ಕಂಡು ಕೆಂಪಾ, ತಿಂಗಳಾಯಿತು. ಅತ್ತ ಖರುವಿನ ರಾಜಪುತ್ರರು ಬಂದು ದಿನ ಸಹರಿನಾಡೀಶದ ರಾಜಪುತ್ರಿಯ ವಿಚಾರವಾಗಿ ನಾತನಾಡುತ್ತ “ನಾವು ಅಷ್ಟ ಪ್ರಯತ್ನ ಮಾಡಿದರೂ ಅವಳು ನಮಗೆ ಸಿಕ್ಕಲಿಲ್ಲ. ಆ ದೇಶಬಿಂಬಿ ಒಡಿ ಎಂದವನು ಅವಳನ್ನು ಮಂದುವೆನಾಡಿಕೊಂಡು ಸುಖವಾಗಿದ್ದಾನೆ. ನೋಡಿದಿರಾ ? ” ಎಂದುಕೊಂಡರು. ಕೊನೆಗೆ ದಂಡತ್ತಿ ಹೋಗಿ ಆ ಈಜ್ಞಿನ ಕುನ್ನಿಯನ್ನು ತೀರಿಸಿಬಿಡಬೇಕು ಎಂದು ಗೊತ್ತು ಮಾಡಿಕೊಂಡು ಅದರಂತೆಯೇ ಸೈನ್ಯಸಮೀಕರಾಗಿ ಹೊರಟಿರು.

ಗಂಡಹೆಂಡರಿಗೆ ಕಾವಲಾಗಿದ್ದ ದೇವದೂತನು ಬಂದು ಬೇಟಿಯಲ್ಲಿದ್ದ ಇವರನ್ನು ಕಂಡು “ಸಿರಿಯದ ರಾಜಪುತ್ರರು ದಂಡತ್ತಿ ಬಂದು ನಿಮ್ಮ

ದೇಶನನ್ನು ಗೆದ್ದುಕೊಂಡರು. ನೀವು ಅವರನ್ನು ಎದುರಿಸಿ ಬದುಕಲಾರಿ. ಅದರಿಂದ ಈ ಅಪಾಯವು ಕಳೆಯುವವರೆಗೂ ನೀವು ತಲೆ ಮರೆಸಿಕೊಂಡಿರುವುದು ಒಳ್ಳೆಯದು. ಈವೋತ್ತಿಗೆ ಸನ್ನ ಅವಧಿಯು ಮುಗಿಯಿತು. ನಾನಿನನ್ನ ಹೊರಟುಹೋಗುವೆನು” ಎಂದು ಹೇಳಿ ಹೊರಟುಹೋದನು.

ಇವರೂ ಅದರಂತೆಯೇ ತಲೆ ಮರೆಸಿಕೊಂಡು ಒಂದು ಗವಿಯಲ್ಲಿ ಅವಿಕುಕೊಂಡಿದ್ದರು. ಅತ್ತ ಸಿರಿಯದ ಅರಸುಮಕ್ಕುಳು ಗುಂಪುಗಂಪಾಗಿ ಹುಡುಕಿಕೊಂಡು ಹೊರಟು, ಇವರನ್ನು ಎಲ್ಲೆಲ್ಲಿಯೂ ಹುಡುಕಿದರು. ಇಬ್ಬರು ಅರಸುಮಕ್ಕುಳು ಇವರು ಅವತ್ತಿದ್ದ ಗುಚ್ಚೆಯ ಒಳಿಗೇ ಒಂದರು ಅವರ ಕಡೆಯವರೆಲ್ಲ ಹೊರಟುಹೋದರು. ಕೊಸೆಯವನು ಬರುತ್ತಿದ್ದಾಗ, ಅದುವರೆಗೂ ಸುಮ್ಮಣಿದ್ದ ನಾಯಿಯು ಅವನ ಮುಖವನ್ನು ಕಂಡು ಬೋಗಳಿ, ಈಚೆಗೆ ಬಂದು ಅವನ ವೇಲೆ ಬಿತ್ತು. ಇತರರು ಹಿಂದಿರ್ಗಾ ಬಂದು ನಾಯಿಯ ಗುರುತು ಹಿಡಿದು ಗುಡೆಗೆ ಸುಗ್ಗಿದರು. ಗಂಡನನ್ನು ಹಿಂದಕ್ಕೆ ನೂಕಿ ಹೆಂಡತಿಯೇ ವೇಲೆ ಬಿದ್ದು ಒಬ್ಬಸನ್ನು ಕೊಂಡಳು. ಅವಳ ಗಂಡನು ಇನ್ನೊಬ್ಬಸನ್ನು ಕೊಂಡನು. ನಾಯಿಯು ಒಬ್ಬಸನ್ನು ಕೊಂಡಿತು. ಅದರೂ ಅವರ ಭಲ್ಲೆಗಳು ಇವರನ್ನೆಲ್ಲ ಮುಗಿಸಿದ್ದವು.

ಅವರೆಲ್ಲರೂ ಹೊರಟುಹೋದ ಅಷ್ಟು ಹೊತ್ತಿನ ಮೇಲೆ ಗಂಡಿಗೆ ಕೊಂಡ ಜ್ಞಾನವು ಒಂದಂತಾಯಿತು: ಕಣ್ಣಿ ಬೆಟ್ಟು ಸೈರಿಡಿ, ಹಂಡ ತಿಯೂ ನಾಯಿಯೂ ತನ್ನ ಮಗ್ಗುಲಲ್ಲಿಯೇ ಸತ್ತು ಬೆದ್ದಿರುವುದನ್ನು ಕಂಡು, “ನಾನು ಯಾರಿಗೂ ಅಪರಾಧ ಮಾಡಿಲ್ಲ. ಯಾವ ಪಾಪವನ್ನೂ ಮಾಡಿಲ್ಲ. ಇದು ಸಿಬೆ ಆದರೆ, ಸನ್ನ ಹೆಂಡತಿಗೆ, ಸನ್ನ ನಾಯಿಗೆ, ಸನಗೆ ಸದ್ಗುತ್ಯಯು ಬರಲಿ” ಎಂದು ಪಾರ್ಣಬಿಟ್ಟನು.

ರಾದೇವನಿಗೆ ಇದನ್ನು ನೋಡಿ ಬಹಳ ಘ್ರಾಂತಿಯಾಯಿತು. ಆತನು ಇತರ ದೇವತೆಗಳನ್ನೆಲ್ಲ ಕರೆಯಿಸಿ ಅವರಿಗೆ ತಾನೇ ಹೇಳಿ ಆ ಗಂಡಹೆಂಡ ರಿಗೂ ನಾಯಿಗೂ ಮತ್ತೆ ಪಾರ್ಣಾಗಳನ್ನು ಕೊಡಿಸಿ ಬದುಕಿಸಿದನು.

ಹಿರಿಯ ಮಗ

ಒಂದೂರಿನಲ್ಲಿ ಒಬ್ಬ ದೊರೆಯಿದ್ದನು. ಅವನಿಗೆ ಎಮ್ಮು ದಿನವಾದರೂ ಮಕ್ಕಳಾಗಲಿಲ್ಲ. ಅವನಿಗೆ ಅದೇ ಯೋಜನೆಯಾಗಿ ಹೋಗಿತ್ತು.

ಒಂದು ದಿನ ಒಬ್ಬನು ಒಂದು “ದೋರೆಯೇ ! ನಾನು ನಿನಗೆ ಮಕ್ಕಳ ಇಂಗಾವ ಹಾಗೆ ಒಂದು ಚೈವಧಿ ಕೊಡುತ್ತೇನೆ. ನಿನ್ನ ಹೆಂಡಿತಿ ಹೆತ್ತರೆ, ಮೊದಲನೆಯ ಮಗುವನ್ನು ಸನಗೆ ಕೊಡುತ್ತಿರೂ ? ” ಎಂದು ಕೇಳಿದನು. ದೊರೆಗೆ ಏನಾದರೂ ಆಗಲಿ ಮಕ್ಕಳಾದರೆ ಸಾಕು ಎಂದು ಇದ್ದರಿಂದ ಅವನು ಆಗಲಿ ಎಂದನು. ಒಂದವನು ಎರಡು ಒಣಿದ ಹಣ್ಣುಗಳನ್ನು ತೆಗೆದುಕೊಟ್ಟು “ಈ ಇಸುರದು ನೀನು ತಿಂದು ಈ ಕೆಂಪಡು ನಿನ್ನ ಹೆಂಡಿತಿಗೆ ಕೊಡು ” ಎಂದು ಹೇಳಿ ಹೊರಟುಹೋದನು.

ಕೆಲವು ದಿನದವೇ ಏಳಿ ದೊರೆಯ ಹೆಂಡಿತಿಯು ಬಸುರಾಗಿ, ಒಂದು ಗಂಡು ಮಗುವನ್ನು ಹೆತ್ತಿಲ್ಲ. ಅದಾದಮೇ ಏಳಿ ಇನ್ನೊಂದು, ಇನ್ನೊಂದು ಹೀಗೆ ಮಾರು ಒಸ ಮಕ್ಕಳನ್ನು ಹೆತ್ತಿಲ್ಲ. ಮೊದಲನೆಯಿದಕ್ಕೆ ಮಹಮ್ಮದ್, ಎರಡನೆಯಿದಕ್ಕೆ ಆಲಿ, ಮೂರನೆಯಿದಕ್ಕೆ ಪನೋ ಒಂದು ಎಂದು ಹೆಸರಿಟ್ಟರು. ಇವರಲ್ಲಿಲ್ಲ ಮೊದಲನೆಯಿವನಾದ ಮಹಮ್ಮದ್ನಾನು ಬಲು ಬುದ್ಧಿ ವಾತನಾಗಿ ಇದ್ದನು.

ಹೀಗೆ ಹತ್ತು ವರುವ ಕಳೆದಮೇಲೆ ಹಣ್ಣು ಕೊಟ್ಟಿದ್ದವನು ಬಂದನು. “ದೋರೆಯೇ ! ಎಲ್ಲಿ ? ನೀನಾಡಿದ್ದ ಪ್ರಕಾರ ಸನ್ನ ಮೊದಲನೆಯ ಮಗನನ್ನು ಕೊಡು ” ಎಂದನು. ದೊರೆಯು “ಆಗಲಿ. ಹೋಗಿ ಕರೆದುಕೊಂಡು ಬರುತ್ತೇನೆ ” ಎಂದು ಹೆಂಡಿತಿಯ ಒಳಿ ಜೋಗಿ ಹಣ್ಣು ಕೊಟ್ಟಿವನು ಬಂದಿದ್ದಾನೆ ಎಂದನು. ಹೆಂಡಿತಿಯು “ನಾನು ಜೊಜ್ಜು ಲು ಮಗನನ್ನು ಕೊಡು ವುದಿಲ್ಲ. ಇನ್ನು ಯಾರನ್ನಾ ದರೂ ಒಬ್ಬರನ್ನು ಕರೆದುಕೊಂಡು ಹೋಗಲಿ ” ಎಂದಳು. ಅವರಿಬ್ಬರೂ ವಾತನಾಡಿಕೊಂಡು ಅವನಿಗೆ ಆಲಿಯನ್ನು ಕೊಟ್ಟರು.

ಅವನು ಮರುಮಾತಾಡನೆ ಅವನನ್ನೇ ಕರೆದುಕೊಂಡು ಹೊರಟನು. ದಾರಿಯಲ್ಲಿ ಹೋಗುತ್ತಾ ಸಂಜೀಯವೇಳಿಗೆ “ನಿನಗೆ ಹಸಿವು ಬಾಯಾರಿಕೆ ಆಗುವುದಿಲ್ಲವೇ ?” ಎಂದು ಕೇಳಿದನು. ಅದಕ್ಕೆ ಹುಡುಗನು “ಬೇಳಿಗಿಂದ ಸಡೆದಿದ್ದೇವೆ. ಆದರೂ ನನಗೆ ಹಸಿವು ಇಲ್ಲ; ಬಾಯಾರಿಕೆಯೂ ಇಲ್ಲ” ಎಂದನು. ಕೂಡಲೇ ಅವನು ಹಂತಿರುಗಿ ಅರಮನೆಗೆ ಬಂದು “ಇವನು ಸಿನ್ನ ಹಿರಿಯ ಮಗನನ್ನು ಕೂಡು” ಎಂದನು.

ಅರಸನು ಯತ್ನವಲ್ಲದೆ ತನ್ನ ಮೂವರು ಮಕ್ಕಳನ್ನೂ ಕರೆದು ಅವನ ಮುಂದೆ ಸ್ತುಪಿಸಿ, “ನಿನಗೆ ಬೇಕಾದವರನ್ನು ನೀನೇ ಆರಿಸಿಕೊಂಡು ಅವನು ನೋಡಿ ಮಹಮ್ಮದನನ್ನು ಆರಿಸಿಕೊಂಡು ಕರೆದುಕೊಂಡು ಹೋದನು. ದಾರಿಯಲ್ಲಿ ಹೋಗುತ್ತ, “ಪನಯಾಗ್ಯಾ? ಹಸಿವಾಗುವುದೋ ಬಾಯಾರಿಕೆಯಾಗುವುದೋ ?” ಎಂದು ಕೇಳಿದನು. ಮಹಮ್ಮದನು “ನಿನಗೆ ಹಸಿವಾದರೆ ನನಗೂ ಹಸಿವಾದು ನನಗೂ ಹಸಿವಾಗುವುದು. ನಿನಗೆ ಬಾಯಾರಿಕೆಯಾದರೆ ನನಗೂ ಆಗುವುದು” ಎಂದನು. “ಇದೀಗ ಸರಿಯಾದ ನಾತು. ಸೀನು ಸನ್ನ ಮಗ” ಎಂದು ಒಪ್ಪಿಕೊಂಡು ಕರೆದುಕೊಂಡು ಹೋದನು.

ಅವನ ಹೆಸರು ಮುಖ್ಯಬ್ರಜ ಎಂದು. ಅವನು ಉತ್ತರ ಆಫ್ ಕಾದಿಂದ ಬಂದಿದ್ದವನು. ಬಹು ದೊಡ್ಡ ಮಂತ್ರವಾದಿ. ಅವನು ಸಿಂತಲ್ಲಿಯೇ ಕಾಲು ರ್ಯಾಡಿಸಿದನು. ನೆಲವು ಬಾಯಿಬಟ್ಟಿತು. ಮಹಮ್ಮದನನ್ನು ಕರೆದುಕೊಂಡು ಆ ಚರಿಕಿನಲ್ಲಿ ಇಳಿದು ಹೋದನು. ಹೋದರೆ ಆಲ್ಲಿ ಬಂದು ಭಾರಿಯ ತೋಟ. ಅದರಲ್ಲಿ ಬಂದು ಅರಮನೆ. ಆಲ್ಲಿಗೆ ಈ ಹುಡುಗನನ್ನು ಕರೆದುಕೊಂಡು ಹೋಗಿ ಅವನ ಕೈಗೆ ಬಂದು ಪ್ರಸ್ತರವನ್ನು ಕೊಟ್ಟು “ಓದು” ಎಂದನು. ಮಹಮ್ಮದನಿಗೆ ಏನೂ ತಿಳಿಯಲಿಲ್ಲ. “ಇನ್ನು ಮೂವತ್ತು ದಿನಕೊಳಗಾಗಿ ಸೀನು ಈ ಪ್ರಸ್ತರವನ್ನೆಲ್ಲ ಹಿಡಿರಬೇಕು. ಇಲ್ಲದಿದ್ದರೆ ನಿನ್ನ ತಲೆ ಕಡಿದು ಹಾಕುತ್ತೇನೇ” ಎಂದು ಹೊರಟು ಹೋದನು.

ಮಹಮ್ಮದನು ಅಂದಿನ ದಿನಗಳು ಎಷ್ಟೇ ಕಷ್ಟಪಟ್ಟಿನು. ಏನೂ ಫಲ

ವಾಗಲಿಲ್ಲ. ಕೊನೆಯ ದಿನ ಬೆಳಗೆದ್ದು “ಇಪ್ಪು ದಿನವೂ ಆಗಡಿ ಇದ್ದರು ಈ ದಿನ ಆಗುತ್ತದೆಯೇ? ಹೇಗಿದ್ದರೂ ಸಾಯುವುದು ಖಂಡಿತ. ಈ ದಿನ ಸುಖವಾಗಿದ್ದ ಸಾಯೋಣ” ಎಂದು ತೋಟಕ್ಕೆ ಹೋದನು.

ತೋಟದಲ್ಲಿ ಅಲೆಯುತ್ತಿರುವಾಗ ಒಂದು ವಿಚಿತ್ರವಾಯಿತು. ಅಲ್ಲಿ ಒಂದು ಮರದ ಮೇಲೆ ಒಬ್ಬಳು ಹುಡುಗೊಯನ್ನು ಅವಳ ಕೂಡಲಿನಿಂದಲೇ ನೇಣುಹಾಕಿತ್ತು. ಮಹಮ್ಮದನು ಅವಳನ್ನು ಇದು ಏಕೆ ಎಂದು ವಿಚಾರಿಸಿದನು. ಅವಳು “ಮುಖುಬಿಯು ಸನ್ನುಸ್ನು ನೇತು ಹಾಕಿದ್ದಾನೆ. ನೀನು ಯಾರು?” ಎಂದಳು. ಮಹಮ್ಮದನು ತನ್ನ ಕಥೆಯೆಲ್ಲವನ್ನೂ ಹೇಳಿದನು. ಅವಳು “ಸನ್ನುಸ್ನು ಇಲ್ಲಿಂದ ಇಳಿಸು. ನಾನು ಪ್ರಸ್ತುತದಲ್ಲಿರುವುದನ್ನು ಹೇಳಿಕೊಡುತ್ತೇನೆ. ಆದರೆ ಅವನು ಒಂದು ಕೇಳಿದಾಗ ನನಗೇನೂ ಬರುವುದಿಲ್ಲ ಎಂದು ಹೇಳು” ಎಂದು ಹೇಳಿಕೊಟ್ಟಳು.

ಮಹಮ್ಮದಾನು ಅವಳ ಕೂಡಲು ಗಂಟುಬಿಚ್ಚಿ ಅವಳನ್ನು ಕೆಳಗೆ ಇಳಿಸಿಕೊಂಡನು. ಅವಳು ಈ ಪ್ರಸ್ತುತದಲ್ಲಿದ್ದ ಮಂತ್ರಗಳನ್ನೆಲ್ಲ ಹೇಳಿಕೊಟ್ಟಳು. ಮರುದಿವಸ ಮುಖುಬಿಯು ಬರುವವೇಳಿಗೆ ಮತ್ತೆ ಅವಳನ್ನು ಹಾಗೆಯೇ ಕಟ್ಟಿ ತಾನು ಪ್ರಸ್ತುತದ ಮುಂದೆ ಕುಳಿತ್ತಿದ್ದನು. ಅವನು ಒಂದು “ಎನು? ಓದಿಯೊ?” ಎಂದನು. ಇವನು “ಒಂದು ಅಕ್ಷರವೂ ಇಲ್ಲ” ಎಂದನು. ಅವನು ಕತ್ತಿಯನ್ನು ಹಿರಿದು ಒಂದೇ ಏಟಿಗೆ ಬಲಗ್ಗೆಯನ್ನು ಕತ್ತಲಿಸಿ ಹಾಕಿ ಇನ್ನು ಮೂವತ್ತು ದಿನಗಳು ಕೊಟ್ಟಿದ್ದೇನೆ. ಅಪ್ಪದೇಳಿಗಾಗಿ ಕಲಿತಿರಬೇಕು. ಇಲ್ಲದಿದ್ದರೆ ಸಿನ್ನ ತಲೆಯನ್ನು ಕಡಿದುಬಿಡುತ್ತೇನೆ” ಎಂದು ಹೇಳಿ ಹೊರಟುಹೋದನು.

ಅವನು ಅತ್ತುಕಡೆ ಹೇಳಿಗುತ್ತಲೂ ಇತ್ತುಕಡೆಮಹಮ್ಮದಾನು ಪ್ರಸ್ತುತದಿಂದ ಒಂದು ಮಂತ್ರವನ್ನು ಓದಿದನು. ಕೂಡಲೇ ಕಡದಿದ್ದ ಕೈಯ್ಯನ್ನು ಮೊದಲನಂತೆ ಆಯಿತು. ಅವನು ಒಂದು ಹುಡುಗಿಯ ಸರೆಬಿಡಿಸಿ ಇಬ್ಬರೂ ತೋಟದಲ್ಲಿ ಸುತ್ತಾಡಿಕೊಂಡು ಬರೋಣ ಎಂದು ಹೊರಟೆನು.

ಅವರು ಹೀಗೆಯೇ ಸುತ್ತುತ್ತಿರುವಾಗ ಮಣಿರು ಹಾಳೆಗಳು ಸಿಕ್ಕು ದಿನು. ಅವನ್ನು ಮಂತ್ರವಾದಿಯು ಸಲವತ್ತು ವರ್ಷಗಳಿಂದ ಹುಡುಕುತ್ತಿದ್ದನು. ಆ ಹಾಳೆಗಳ ತುಂಬ ಮಂತ್ರಗಳೇ! ವೊದಲನೆಯು ಮಂತ್ರ ಹೇಳುತ್ತಿದ್ದ ಹಾಗೆಯೇ ಇಬ್ಬರೂ ನೆಲದ ಮೇಲಕ್ಕೆ ಬಂದರು. ಅಲ್ಲಿ ಎರಡು ಕುದುರೆಗಳೂ ಸಿದ್ಧವಾಗಿದ್ದವು. ಇಬ್ಬರೂ ತಮ್ಮ ತಮ್ಮ ತಂಡೆ ನನೆಗೆ ಹೋದರು.

ಮುಖ್ಯಚಯು ಮತ್ತೆ ಮುನವರೀಲ್ಲಂದನೆಯ ದಿನ ಒಂದನು. ಆದರೆ ಅಲ್ಲಿ ಒಬ್ಬರೂ ಇಲ್ಲ. ಸರಿ, ಅವನಿಗೆ ತಿಳಿಯಿತು. “ ಎಲ್ಲೊ ! ಇವನು ತಾನು ಓಡಿಹೋಗುವುದರ ಜೀವಿತೆಗೆ ಅವಳನ್ನು ಹೊತ್ತುಕೊಂಡುಹೋಗಿ ದ್ವಾನೆ ಇರಲಿ, ಇವನಿಗೆ ನನ್ನ ಕೈವಾಡ ತೋರಿಸುತ್ತೇನೆ ” ಎಂದು ಹಟ್ಟ ಕೊಟ್ಟಿಕೊಂಡು ಭೂಮಿಗೆ ಒಂದನು.

ಅತ್ಯ ಮಹಮ್ಮದ್ ನು ಸುಮ್ಮನಿರಲಿಲ್ಲ. ತಾಯಿಯನ್ನು ಕರೆದು “ ಅವನ್ನು ! ಒಂದು ತಮಾಣ ಮಾಡೋಣ, ಬಾ ” ಎಂದು ಅವಳಿಗೆ ತನ್ನ ಮಂತ್ರದಿಂದ ಒಂದು ಸೂಗಸಾದ ಕುರಿಮಾಡಿಕೊಟ್ಟು “ ಹೋಗಿ ಮಾರಿ ಕೊಂಡು ಬಾ. ಆದರೆ ಕುರಿಕಟ್ಟಿರುವ ಹಗ್ಗ ಮಾತ್ರ ತೆಗೆದುಕೊಂಡು ಬಾ ” ಎಂದು ಕಳುಹಿಸಿದನು.

ಆಕೆಯು ಹೋಗಿ ಕುರಿಯನ್ನು ಸಂತೆಯಲ್ಲಿ ಮಾರಿದಿಃ. ಕೊಂಡು ಕೊಂಡವನು ಅದನ್ನು ತಾರೀಷು ನಾಡುತ್ತ ತೆಗೆದುಕೊಂಡು ಹೋದನು. ದಾರಿಯಲ್ಲಿ ಕುರಿಯು ಅರಬಿತು. ಬಾಯಾರಿಕೆಯಾಗಿರಬೇಕು ಎಂದು ಹೀರಿಸ ತೊಟ್ಟಿ ಹತ್ತಿರಕ್ಕೆ ಕರೆದುಕೊಂಡು ಹೋದರೆ, ಕುರಿಯು ತೊಟ್ಟಿಹೊಳಕ್ಕೆ ಹಾರಿ ಮಂಗರಮಾಯವಾಗಿ ಹೋಯಿತು.

ಕುರಿ ನಾಯನಾದ ಸ್ವದ್ದಿ ಉತ್ತರಿಲ್ಲ ಹರಡಿತು. ಮುಖ್ಯಚಯು ಇದನ್ನು ಕೇಳಿ “ ಸರಿ ಈ ಕಳಸ ಮಹಮ್ಮದ್ ನಾದು. ಇನ್ನು ಯಾರದೂ ಅಲ್ಲ. ಸಿಕ್ಕುದ ” ಎಂದು ಕಾದು ಕುಣಿತನು.

ಮರುದಿನ ಮಹಮ್ಮದ್ ನು ಒಂದು ಮಾಣುದ ಒಂಟಿ ಮಾಡಿ ತಾಯ

ಕ್ಯಾರೆಲ್ಲಿ ಕೊಟ್ಟು ವಾರಿಕೊಂಡು ಬಾ ಎಂದು ಕಳುಹಿಸಿದನು. ಸುತ್ತಿಯ ವಾರೆದಲ್ಲಿ ಮುಖ್ಯಭಿಯು ಕಾದು ಕುಳಿತಿದ್ದನು. “ ಏನವ್ಯಾಕ್ತಿ ಒಂಟಿ ಕೊಡುವಿಯಾ? ” ಎಂದು ತಾನೇ ಕೇಳಿದನು. ಅವಳು “ ಎನ್ನು ಕೊಡುವಿರ? ” ಎಂದಳು. “ ಏದು ಸಾವಿರ ಮಹಬುಬಿ. ಕೊಡುವೆಯಾ? ” ಎಂದನು. (ಮಹಬುಬಿ ಎಂದರೆ ಜಿನ್ನ ದನಾಣ್ಯ. ಸುಮಾರು ಇತ್ತು ರೂ. ಬಾಳುವುದು.) ಅವಳು “ ನಿನ್ನ ಭಾಗ್ಯ ಬೆಕ್ಕಿಯಲ್ಲ, ತೆಗೆದುಕೊಳ್ಳಿ. ಆದರೆ, ಈ ಹಗ್ಗಿ ಸನ್ನದು. ಇದನ್ನು ಕೊಡುವದಿಲ್ಲ ” ಎಂದಳು. ಮುಖ್ಯಭಿಯು “ ಏನವ್ಯಾಕ್ತಿ ಇನ್ನು ದೊಡ್ಡ ಒಂಟಿ ಕೊಟ್ಟ ಹಳಗೆ ಈ ಹಗ್ಗಿ ಒಂದು ಹಂಚಿಕ್ಕೋ? ಹೊಗಲಿ. ಅದಕ್ಕೂ ಒಂದು ಸೂರುಪೊನ್ನು ತೆಗೆದುಕೊಂಡಿಲ್ಲ ” ಎಂದನು. ಇಂತಹ ಪ್ರಾಣಿಗಳನ್ನು ಹಂಚಿಕ್ಕುವುದು ಹಣವೆಲ್ಲ ಕೊಟ್ಟು ಬಂಟಿಯನ್ನು ಹಗ್ಗಿದೊಡನೆ ತೆಗೆದುಕೊಂಡನು.

ಮುಖ್ಯಭಿಯು ಆ ಹಗ್ಗಿವನ್ನು ಮುದುರಿ ತನ್ನ ಜೀಲದೊಳಕ್ಕೆ ಹಾಕಿ ಕೊಳ್ಳುತ್ತಿರುವಾಗ ಹಗ್ಗಿವು ತಟ್ಟನೆ ಕಾರ್ಯಾಗಿ ಹಾರಿಯೋಯಿತು. ಮಂತ್ರವಾದಿಯು ಇದ್ದಾಗಿ ಅದನ್ನು ಓಟಿಸಿಕೊಂಡು ಹೊರಿದನು. ಎಲ್ಲಿಲ್ಲ ಹೊರಿದರೂ ಆ ಹದ್ದು ತಸ್ಸನ್ನು ಅಟ್ಟಿ ಬರುತ್ತಿರಲು, ಮಹವ್ಯಾದನು ತಟ್ಟನೆ ಒಂದು ತೋರ್ಪಿದೊಳಕ್ಕೆ ಹೊರಿಗಿ ಅಲ್ಲಿ ಬಾದು ದಾಳಿಂಬರೆ ಹಣ್ಣಿಗಿ ಗಿಡಕ್ಕೆ ಹತ್ತಿಕೊಂಡನು.

ಮುಖ್ಯಭಿಯು ಆ ತೋರ್ಪಿವು ಆ ಉರಿನ ಅರಸನ್ನು ಎಂದು ಗೊತ್ತುಮಾಡಿಕೊಂಡು ಅರಸನ ಒಳಗೆ ಹೊರಿ “ ದೊರಿಯೇ! ನಿನ್ನ ತೋರ್ಪದಲ್ಲಿ ಒಂದು ದಾಳಿಂಬರೆ ಹಣ್ಣಿದ್ದೆ ಸನಗಿ ಡೀಷಧಿಗೆ ಬಹಳ ಬೇಕಾಗಿದೆ, ದಯವಿಟ್ಟು ಕೊಡಿಸಿಕೊಡಬೇಕು ” ಎಂದನು.

ದೊರೆಯು “ ಈ ಕಾಲದಲ್ಲಿ ದಾಳಿಂಬರೆ ಹಣ್ಣಿ ಎಂದರೇನು? ಆಗಲಿ, ಇದ್ದರೆ ಕೊಡಿಸುತ್ತೇನೇ ” ಎಂದು ತೋರ್ಪಕ್ಕೆ ಆಳು ಕಳುಹಿಸಿದನು. ಅಲ್ಲಿ ಒಂದು ಹಣ್ಣಿ ಇತ್ತು. ಅದನ್ನು ಅಳು ತಂದನು. ಎಲ್ಲರೂ ಈ ಕಾಲದಲ್ಲಿ ಇಂತಹ ಹಣ್ಣಿ ಎಲ್ಲಾ ದರೂ ಉಂಟಿ? ” ಎಂದು ಆಶ್ಚರ್ಯಪಡುತ್ತಿದ್ದರು.

ಅರಸನು ಆ ಹಣ್ಣಿನ್ನು ಕೊಡಲಾರದೆ ಕೊಡಲಾರದೆ ತೆಗೆದು ಮಂತ್ರವಾದಿಯ ಕೈಗೆ ಕೊಟ್ಟಿಸು. ಅವನ ಕೈಗೆ ಹೋಗುತ್ತಿದ್ದ ಹಾಗರೆಯೇ ಹಣ್ಣಿ ಫಾಳಾರನೆ ಬಿಡೆಯಿತು. ಅದರಲ್ಲಿದ್ದ ಕಾಳುಗಳಲ್ಲಿ ಜಿಲ್ಲಾ ಪಿಲ್ಲಿಯಾಗಿ ರಾಜನ ದಬಾರಿನಲ್ಲಿ ಈ ಕೊನೆಯಿಂದ ಆ ಕೊನೆಯವರೆಗೂ ಹರಡಿ ಹೋದವು. ಮುಖ್ಯಚಿಯೂ ಕೊಡಲೇ ಭಾರಿಯ ಹುಂಬನಾಗಿ ಆ ಕಾಳುಗಳನ್ನೆಲ್ಲ ಆದು ಆದು ಸುಂಗತತ್ವ ಬಂದನು. ಅಲ್ಲಿದ್ದವರೆಲ್ಲ ಕಕ್ಷಾಂಕಾಗಿ ಇದೇನಿಂದ ಎಂದು ನೋಡುತ್ತಿದ್ದರು.

ಕೊನೆಗೆ ಮಹಮ್ಮದ್ ನು ಯಾವ ಕಾಳಿನಲ್ಲಿ ಇರುವನು ಎಂಬುದನ್ನು ತಿಳಿದು ಕೊಳಿಯು ಅಲ್ಲಿಗೆ ಬಿಡಿತು. ಅಲ್ಲಿಗೆ ಆದು ಬರುತ್ತಿದ್ದ ಹಾಗರೆಯೇ ದಾಳಿಂಬರೆಯ ಬೀಬವು ಕರಾರಿಯಾಗಿ ಕೊಳಿಯನ್ನು ಇರಿದುಬೆಟ್ಟಿತು. ‘ಹಾ’ ಎಂದು ಕೂಗುತ್ತ ಮನುಷ್ಯನಾಗಿ ಕೆಳಗೆ ಬದ್ದು ಸತ್ತಿತು. ನೋಡಿದರೆ ಮುಖ್ಯಾಂ.

ಮಹಮ್ಮದ್ ನು ಮತ್ತೆ ತನ್ನ ಸಿಜರ್ಹಾಪದಿಂದ ಅರಸನ ಎಡಂರು ಸಿಂತನು. “ಮನುಷ್ಯನನ್ನು ಕೊಂದಿದ್ದಾನೆ, ಹಿಡಿದು ಗಟ್ಟಿಗೆ ಹಾಕಿ” ಎಂದು ಅರಸನು ಕೂಗಿದನು. ಮಹಮ್ಮದ್ ನು “ಅರಸಾ! ಇವನು ಮಂತ್ರವಾದಿಯು. ಇವನೇ ನಿಮ್ಮ ಮಗಳನ್ನು ಹೊತ್ತುಕೊಂಡು ಹೋಗಿ ದ್ದವನು. ನಾನು ಅವಳನ್ನು ಬಿಡಿಸಿದೆನು. ಹೌದೋ ಅಲ್ಲವೋ ನಿಮ್ಮ ಮಗಳನ್ನು ಕರೆಸಿ ಕೇಳಿ” ಎಂದನು.

ಅರಸು ತನ್ನ ಮಗಳನ್ನು ಕರೆಸಿದನು. ಅವಳು ಮಂತ್ರವಾದಿಯು ತನ್ನ ಕೊಡಲಿನಿಂದಲೇ ತನ್ನನ್ನು ನೇತುಹಾಕಿದ್ದುದು; ಈ ರಾಜಧಾಕ್ರಾನು ಬಂದು ತನ್ನನ್ನು ಬಿಡಿಸಿದುದು ಎಲ್ಲವನ್ನು ಹೇಳಿದಂತು.

ದೊರೆಯು ಸಂತೋಷಪಟ್ಟು, “ನಿನ್ನ ಕೊಡಲನ್ನು ಮುಟ್ಟಿ ನಿನ್ನನ್ನು ಬಂಧನದಿಂದ ಬಿಡಿಸಿದವನನ್ನೇ ನೀನು ಮದವೆಯಾಗುವುದು ನಾಣ್ಯಯ”

ಎಂದು ಶಾಜಿಯನ್ನು ಕರೆಸಿ ಒಳ್ಳೆಯ ತುಭ ಮುಹೂರ್ತದಲ್ಲಿ ಇಬ್ಬರಿಗೂ ಮಂದುವೆ ಮಾಡಿಸಿದನು.

ಮಹಮೃದುನು ತನ್ನ ಹಂಡತಿಯನ್ನು ಕರೆದುಕೊಂಡು ತನ್ನ ರಾಜ್ಯಕ್ಕೆ ಹೋಗಿ ತಂದೆತಾಯಿಗೆ ಹೊಡನೆ ಸುಖವಾಗಿದ್ದನು.

ಅಕ್ಷಯಪಾಠ

ಫೀಲೋಮ್‌ನೂ ಆವಸ ಹೆಂಡತಿ ಬೋಸಿಸ್ತು ಅಲ್ಲಿ ಮನೆಯ ಬಾಗಿಲಲ್ಲಿ ಕುಳಿತು ಮಾತನಾಡುತ್ತಿದ್ದರು. ಇಬ್ಬರೂ ಮುದ್ರಕರು. ಹಣ್ಣು ಹಣ್ಣು ಮುದು ಕರು. ಆದರೂ ಅವರಿಗೆ ಕಣ್ಣಿ ಕೀವಯೂ ಜೆನಾಗ್ತಿತ್ತು. ದೂರದಲ್ಲಿ ನಾಯಿ ಬೋಗಳದ ಸದ್ಗು ಕೇಳಿಸಿತು.

“ಸರಿ. ಅಗೋ! ನಾಯಿಗಳ ಸಮ್ಮಾನ ಮಕ್ಕಳ ಕೂಗಾಡುತ್ತಿವೆ. ಯಾರೋ ದಾರಿಹೋಕರು ಇತ್ತು ಬಂದರೇನೋ? ”

“ನೀವು ಬೇಕಾದ್ದು ಹೇಳಿ. ನಾವು ಈ ಉರು ಬಿಟ್ಟು ಹೊರಗಿರುವುದು ನಮಗೆಷ್ಟೋ ಕ್ಷೇಮ! ಎಲ್ಲಾದರೂ ಉಂಟಿ? ಯಾರಾದರೂ ಬಂದರೆ, ಅವರ ವೇಲೆ ನಾಯಿ ಬಿಡುವುದೇನು? ಉರು ಮಕ್ಕಳಲ್ಲಿ ಅವರನ್ನು ಗೇಲಿ ವಾಡುವುದು ಎಂದರೇನು? ನಿಜವಾಗಿಯೂ ನಮ್ಮುಕ್ಕಿನವರಿಗೆ ಬುದ್ಧಿಯಿಲ್ಲ.”

“ಅದೆನ್ನು ಸಲ ಹೇಳಿದರೂ ಸಾಲದು. ಅಂದು ನಾವೇಕೆ ಬಾಯಿನೋಯಿಸಿಕೊಳ್ಳಬೇಕು? ನೀನು ಏಳು. ಹೋಗಿ ರೊಟ್ಟಿಗಿಟ್ಟು ನೊಡು. ಅವರೂ ಇತ್ತುಕಡೆಯೇ ಬಂದಂತಿದೆ. ಹೋಗಿ ಅವರನ್ನು ಕರೆದುಕೊಂಡೆ ಬರುತ್ತೇನೇ. ಯಾರೋ ಏನೋ ಪಾಪ!” ಎಂದು ಮುದುಕನು ಎದ್ದು ಹೊರಟೆನು: ಮುದುಕಿಯು ಮನೆಯೋಕ್ಕೆ ಹೋದಳು.

ಮುದುಕನು ಅಮೃತ ದೂರ ಹೋಗುವುದರೊಳಗಾಗಿ ಇಬ್ಬರು

ಪ್ರಯಾಣಿಕರು ಎದುರಾಗಿ ಬಂದರು. ಅವರಲ್ಲಿ ಒಬ್ಬನು ಕೀರಿಯನು. ಇನ್ನೊಂದು ಹಿರಿಯನು. ಕೀರಿಯನು ಕೈಯಲ್ಲಿದ್ದ ಕೋಲನಿಂದ ನಾಯಿಗಳನ್ನು ಒಡಿಸಿದ್ದಾನು. ಇಬ್ಬರೂ ಮುದುಕನ ಮನೆಯಿದ್ದ ದಿನ್ನೆಯನ್ನು ಹತ್ತಿಬರುತ್ತಿದ್ದರು.

ಮುದುಕನೇ ಮುಂದೆ ಬಂದು ವಾತನಾಡಿಸಿದನು : “ನೋಡಿದರೆ ಈ ಉರಿಗೆ ಹೊಸಬರಂತೆ ತೋರುತ್ತೀರಿ. ಯಾರೇ ಏನೋಂ ನಾಸು ಎದೂ ಕಂಡಂತಿಲ್ಲ. ಪಾಪ ! ನಮ್ಮ ಉರಿಗೆ ಬಂದು ನೋಂದಿದ್ದೀರಿ. ಸಂಜೀವು ಅಗಿದೆ. ನೀವು ನಿಲ್ಲುವಾದಾದರೆ, ನಮ್ಮ ಮನಗೆ ಬನ್ನಿ. ಈ ರಾತ್ರಿ ಇಲ್ಲಿಯೇ ತಂಗಿದರೆ ಸಂತೋಷ. ಸಾಧ್ಯಾಪಲ್ಲದಿದ್ದರೆ ಏನೋಂ ಬಂದಿನ್ನು ತಿಂದು ಬಂದು ಗಳಿಗೆ ಕೂತಿದ್ದಾದರೂ ಮುಂದಕ್ಕೆ ಹೋಗುವಿರಂತೆ ಬನ್ನಿ.”

ಹಿರಿಯನು ಕೀರಿಯನ ಮುಖ ನೋಡಿದನು. ಕೀರಿಯನು ವಾತನಾಡಿದನು, “ಎನು ! ಯಂತ್ರಾಸರೇ ! ನಿಮ್ಮ ಉರಿನವರು ಮಕ್ಕಳಿಗೆ ಒಳ್ಳೆಯ ಬುದ್ಧಿ ಕಲಿಸಿದಾಗಾರೆ. ಹೊರಗಿನಿಂದ ಯಾರಾದರೂ ಬಂದರೆ, ಅವರ ಕಷ್ಟ ಮುಖ ವಿಚಾರಿಸುವುದು ಬಿಟ್ಟು ಅವರ ಮೇಲೆ ನಾಯಿ ಬಿಟ್ಟು ಕಲ್ಲಿಸುವುದೇ ?”

“ದೇವರು, ಅವರು ಕೆಟ್ಟರು. ಅವರ ವಾತೇಕೆ ? ಸದ್ಯಕ್ಕೆ ಅವರು ಹಾಗೆ ವಾಡಿದರೋ, ತಾವು ದೇವರ ಹಾಗೆ ಸಮ್ಮಿಳಿಸಿದರೆ ಬಂದಿರಿ, ಇಲ್ಲದಿದ್ದರೆ ತಾವೇಕೆ ಇಲ್ಲಿಗೆ ಬರುತ್ತಿದ್ದಿರು ? ಮುಖ್ಯ ನಮಗೆ ತಮ್ಮ ಉಪಜಾರಮಾಡುವ ಭಾಗ್ಯವಿತ್ತು. ಅದರಿಂದ ದೇವರು ಅವರಿಗೆ ಆ ಬುದ್ಧಿ ಕೊಟ್ಟು” ಎಂದು ಏನೇನೋಂ ಒಳ್ಳೆಯ ವಾತನಾಡಿಕೊಂಡು ಮನಗೆ ಕರೆದುಕೊಂಡು ಬಂದನು. ಚೋಣಿಸ್ತು ಬಿಸಿನೀರು ಕಾಲಿಗೆರೆದು, ಕಾಲು ಬರೆಸಿಕೊಳ್ಳುವುದಕ್ಕೆ ಚೂಕ ಕೊಟ್ಟು, ಉಪಜರಿಸಿದಳು. ಗಂಡನನ್ನು ಕರೆದು ಪಿಸು ಮಾತಿನಲ್ಲಿ “ಯಾರಿವರು ?” ಎಂದು ಕೇಳಿದಳು. “ನಾನು ಡಾರಿಯುದ್ದು ಕೂಡುತ್ತಿದೆ. ಆತನು ಅವರೂರಿನ ಯಂತ್ರಾಸನಂತೆ. ಇವನು ಆತನ ಆಳಂಕೆ.

ಇನ್ನೇನೂ ಹೇಳಲಿಲ್ಲ” ಎಂದನು. ಅವರು ಹೀಗೆ ಮಾತನಾಡುತ್ತಿರು ವಾಗಲೇ, ಆ ಕಿರಿಯನ ಕೈಲಿದ್ದ ಕೋಲು ಪುಟಪುಟನೆ ಹಾರಿ ಮೆಟ್ಟಲು ಹತ್ತಿ ಹೇಗೆ ಮುಡಲಿಯಲ್ಲಿ ಸಿಂತಿತು. ಎರಡು ಹಾವು ಹೊಸದಿದ್ದ ಹಾಗೆ ಕಾಣುತ್ತಿದ್ದ ಕೋಲು, ಅದಕ್ಕೆ ತಲೆಯ ನೇರಿ ಎರಡು ರೆಕ್ಕೆ. ರೆಕ್ಕೆಯೂ ಆಡಿದ ಹಾಗೆ ಕಾಣಿಸಿತು. ಅದನ್ನು ಕಂಡ ಹೆಂಡತಿಯು ಗಂಡನಿಗೆ ತೋರಿ ಸಿದಂತ. ಇಬ್ಬರೂ ಅದನ್ನು ಕಂಡು ಆಶ್ಚರ್ಯಪಡುತ್ತಿದ್ದರೆ, ಕಿರಿಯನು “ಹಾದು! ಹಾದು! ಈ ಕೋಲು ಆಗಾಗ ಹೀಗೆ ವಿಚಿತ್ರಮಾಡುವುದುಂಟು” ಎಂದು ಸಹ್ಯಸು. ಮುದುಕರು ಮುಂದೆ ವಿಚಾರಿಸಲಿಲ್ಲ.

ಎಲ್ಲರೂ ಉಂಟಕ್ಕೆ ಕಂಡೆತರು. ಅವೋಡೆನ್ನೇ ಮನೆಯಲ್ಲಿ ಎಲ್ಲವೂ ತುಂಬಿ ಹೋಗಿದೆ. ಹಾಲು ಕೂಡ ಒಂದೇ ಲೋಟ ಇದೆ. ಅವರೇನು ಮಾಡುವರು! ಪಾಪ! ಕೊನೆಗೆ ಮುದುಕಿಯು ಇದ್ದ ಎರಡು ರೊಟ್ಟಿ ಮುರಿದು ನಾಲ್ಕು ಜನರಿಗೂ ಇಟ್ಟಿ. ತಮ್ಮ ಗಿಡದಲ್ಲಿ ಬಿಟ್ಟಿದ್ದ ಒಂದು ಸ್ಥಾನ ಗೊಂಜಲು ದಾರಕ್ಕಿಯ ಹಣ್ಣು ಒಂದು ತಟ್ಟಿಯಲ್ಲಿ ಇಟ್ಟಿಲ್ಲ. ಇದ್ದಷ್ಟು ಹಾಲಿಸಲ್ಪಿ ತಾಬಿಬ್ಬರೂ ಒಂದೊಂದು ತೊಟ್ಟು ಬಿಟ್ಟುಕೊಂಡು ಏಕ್ಕುದನ್ನು ಅವರಿಬ್ಬಿಗೂ ಕೊಟ್ಟಿಳ್ಳು.

ಮುದುಕನು “ಸಾಧ್ಯಮಿ! ಒಡವರ ಮನೆಗೆ ಭಾಗ್ಯಲಕ್ಷ್ಯ ಯ ಹಾಗೆ ಒಂದಿದ್ದೀರಿ. ಇದ್ದುದರಲ್ಲಿ ತ್ಯಾಪ್ತಿಪಟ್ಟುಕೊಳ್ಳಿ” ಎಂದು ಉಪಜಾರ ಹೇಳಿದನು. ಹಿರಿಯನು, “ಜೆನಾಂತಿಯಿತು. ಜೆನಾಂತಿಯಿತು. ನಾವು ಇದು ವರಿಗೆ ಇಂತಹ ರೊಟ್ಟಿಯನ್ನೇ ತಿಂದಿರಲಿಲ್ಲ. ರೊಟ್ಟಿ ಬಲು ಪಸಂದಾಗಿದೆ. ಇನ್ನುಷ್ಟು ಇದೆಯೇ? ಇವೊತ್ತು ಬಲು ದೂರ ತರುಗಿ ಹೊಟ್ಟಿ ಜರು ಕಾಗಿದೆ” ಎಂದನು. ಹೆಂಡತಿಯು ಗಂಡನ ಮೇಕ ಸೋಡಿ ತನಗೆ ಇಟ್ಟು ಕೊಂಡಿದ್ದ ರೊಟ್ಟಿಯನ್ನೇ ತಂದು ಬಡಿಸಿದಳು.

ಕಿರಿಯನು “ಈ ಹಾಲಂತೂ ಅಮೃತವಿದ್ದ ಹಾಗೆ ಇದೆ. ಇನ್ನುಷ್ಟು ಕೊಡುವಿರಾ?” ಎಂದನು. ಮುದುಕಿಯು ತನ್ನ ಪಾಲಿನ ಹಾಲನ್ನು

ತಂದು ಬಡಿಸಿದಳು. ಹಿರಿಯನು “ ಏನಯ್ಯಾ ? ನನಗೂ ಅಷ್ಟು ಕೊಡು ” ಎಂದನು. ಮುದುಕಿಯು ಏನುವಾಡಿಯಾಳು ? ಹಾಲಿನ ಪಾತ್ರ ಬರಿದಾಗಿದೆ. ಬಲು ಸೋಂದುಕೊಂಡಳು. ಕಿರಿಯನು “ ಏಕೆ ಅಜ್ಞೀ ! ಯೋಚಿಸುತ್ತೀರಿ. ಹಾಲಿನ ಪಾತ್ರ ಇಲ್ಲಿ ಕೊಡಿ. ಅದರಲ್ಲಿ ಇನ್ನೂ ಇದೆ ಎನ್ನುವ ಹಾಗಿದೆ ” ಎಂದು ಹಾಲಿನ ಪಾತ್ರೀಯನ್ನು ತಾನೇ ಈಸಿಕೊಂಡು ಬಗ್ಗೆಸಿದನು. ಅದರಿಂದ ಶುದ್ಧವಾದ ಹಾಲು ಸೋರಿಸಿರೆಯಾಗಿ. ಆಗತಾನೇ ಕರೆದ ಹಾಗೆ ಸ್ವ.ರಿಯಿತು.

ಮುದುಕಿಯು “ ಎಲ್ಲೋ ನನಗೆ ಭಾರ್ಯಾತ್. ತಳದಲ್ಲಿ ಇತ್ತೋ ಏನೋ ? ನನ್ನ ಕಣ್ಣಿಗೆ ಕಾಣಿಸಿರಲ್ಪಿ ” ಎಂದುಕೊಂಡಳು.

ಹಿರಿಯನು “ ಹೌದಯ್ಯಾ ! ಹಾಲು ಅಮೃತದ ಹಾಗಿದೆ. ಇಂದ್ರಾ ಮಾತ್ರ ಬೇಕಯ್ಯಾ ? ” ಎಂದು ತನ್ನ ಬಟ್ಟಲನ್ನು ಮುಂದೆ ಚಾಚಿದನು. “ ಇನ್ನೂ ಮಾತ್ರ ಎಂದು ಸಂಕೋಜವೇಕೆ ? ಬೇಕಾದರೆ ಒಂದು ಬಂದು ಬಂದಿಗೆಯಷ್ಟಿದೆ ” ಎಂದು ಕಿರಿಯನು ಇನ್ನೂ ಒಂದು ಬಟ್ಟಲು ಹೊಯ್ದು ತನ್ನ ಬಟ್ಟಲಿಗೂ ಹೊಯ್ದು ಕೊಂಡನು.

ಅಲ್ಲಿಯವರಿಗೂ ಗಂಡಹಂಡಿರು ಸುಮ್ಮನೆ ಒಬ್ಬರ ಮುಖ ಒಬ್ಬರು ಸೋಡಿಕೊಳ್ಳುತ್ತಿದ್ದವರು, “ ಇದೇನೋ ವಿಕಿತ ! ನಿಜವಾಗಿಯೂ ಇವರು ಯಾರೋ ಮಹಿಮಾತಾಲಿಗಳು ” ಎಂದು ಹೆದರಿ ಮನಸ್ಸಿನಲ್ಲಿಯೇ ನಮ ಶ್ವಾರವಾಡಿದರು.

ದ್ವಾರ್ಕೀಯ ಹಣ್ಣು ಹಾಗಿಯೇ ಆಯಿತು. ಹಿರಿಯನು “ ಅಯ್ಯಾ ! ಇಂತಹ ಹಣ್ಣು ಇದುವರಗೆ ತಿಂದಿದ್ದೆಯಾ ? ನೋಡು ” ಎಂದು ಕಿರಿಯನಿಗೆ ಒಂದೆರಡು ಹಣ್ಣು ಕೊಟ್ಟಿಸು. ಫಲೋಮನಸಿಗೂ ಒಂದೆರಡು ಕೊಟ್ಟಿಸು. ಖಾತೀಮನನು ಒಂದು ಹಣ್ಣು ಬಾಯಿಗೆ ಹಾಕಿಕೊಂಡು ಚಪ್ಪರಿಸಿದನು. ನಿಜವಾಗಿಯೂ ಅಮೃತವಿದ್ದ ಹಾಗೆ ಇತ್ತು. ತನ್ನಲ್ಲಿದ್ದ ಇನ್ನೊಂದು ಹಣ್ಣು ಕೇಂದ್ರತೆಯ ಕ್ಷೇಗೆ ಕೊಟ್ಟಿಸು. ಅವಳಿ ಬಾಯಿಗೆ ಹಾಕಿಕೊಂಡಳು

ಜಪ್ಪರಿಸಿದಂತು. ಅವಳಿಗೂ ಆಕ್ಷಯರವಾಯಿತು. ತನ್ನ ಗಂಡನೇ ಹೋಗೋ ಕೈಯಾರ ಕೊಯ್ದು ತಂದಿದ್ದ ಹಣ್ಣು. ದಿನದಿನವೂ ತಾವು ಹಣ್ಣು ತರುತ್ತಿದ್ದ ಗಿಡದ್ದೇ ಹಣ್ಣು. ಅವಳು ಸಂಬಲಾರದೆ ಹೋದಳು.

ಮರುದಿನ ಬೀಳಗಾಯಿತು. ಬೀಳಕು ಹರಿಯುತ್ತಿದ್ದ ಹಾಗೆಯೇ ಆಜಬ್ಬರು ಹೊಸಬರು ಗಂಡಕೆಂಡಿರಸ್ತು ಕರೆದು “ಒಸ್ಸಿ. ಸಮುಸ್ತಾಪ್ತಿ ದಾರ ಬಟ್ಟೆ ಬರವಿರಂತೆ!” ಎಂದು ಹೇಳಿ ಕರೆದುಕೊಂಡು ಹೂರಬರು. ಅವರೊಡನೆ ಆ ಮಾತ್ರ ಈ ಮಾತ್ರ ಆಡುತ್ತು ಮಗ್ಗಲ್ಲಿದ್ದ ಬೆಟ್ಟೆಡು ಮೇಲಿನವರೆಗೂ ಕರದುಕೊಂಡು ಹೋದರು. ಅಲ್ಲಿ ಸಿಂತುಕೊಂಡು ಮಾತ ನಾಡುತ್ತಾ, “ಸಿಮ್ಮೆ ಉರು ಎಲ್ಲಿ ಸೋಡ್” ಎಂದರು. ಮುದುಕರು ಸೋಡುತ್ತಾರೆ. ಸಿನ್ನೆಯ ಸಂಚಿ ಕಟಕಳಿಸುತ್ತಿದ್ದ ಉರು. ಮಾಯವಾಗಿ ಅದು ಇದ್ದೇಡೆ ಬಂದು ಸರ್ಹೇವರವಿದೆ.

ಮುಂದಃಕರು ಅವರ ಕಾಲಿಗೆ ಬೆಧ್ದರು. ಹೊಸಬರು “ಅಯ್ಯಾ! ನಿಮ್ಮ ಉಪಚಾರಕ್ಕೆ ಮೆಚ್ಚಿ ಕೊಂಡೆವು. ನಾವು ದೇವತೆಗಳು. ಮನುಷ್ಯರನ್ನು ಪರೀಕ್ಷಿಸಲು ಹೀಗೆ ಆಗಾಗ ತಿರುಗುತ್ತ ಇರುತ್ತೇವೆ. ಸಿಮ್ಮೆ ಉರಿನವರು ಮನುಷ್ಯರಾಗಿರಬವ್ಯಾ ಯೋಗ್ಯರಲ್ಲ. ಅದರಿಂದ ಅವರನ್ನೆಲ್ಲ ಏಂನು ಮಾಡಿದ್ದೇವೆ. ಅಲ್ಲಿ ಅವರೆಲ್ಲ ಬಬ್ಬರನ್ನು ಬಬ್ಬರು ತಿಂದು ಸಾಯುವರು. ನೀವಿಬ್ಬರು ಶುಣ್ಯವಂತರು. ಅದರಿಂದಲೇ ಸಿಮಂಗೆ ಆಕ್ಷಯಪಾತ್ರ ಯನ್ನು ಕೊಟ್ಟಿದ್ದೇವೆ ನಿಮ್ಮ ಹಾಲಿನ ಪಾತ್ರಯಿಂದ ಸೀವು ಎಪ್ಪು ಹಾಲು ಸುರಿದರೂ ಅದು ಬರಿದಾಗುವುದಿಲ್ಲ. ನಿಮಂಗೆ ದೇವರು ಬೀಕಾದ ಪಶ್ಯಯ ವನ್ನು ಕೊಡುವನು. ಸೀವು ಇಲ್ಲಿ ಮನೆ ಕಟ್ಟಿಕೊಂಡು ಸುಖವಾಗಿರಿ” ಎಂದು ಅತೀವಾದ ಮಾಡಿದರು.

ಮತ್ತು ಅವರು ತಲೆಯೆತ್ತಿ ಸೋಡುವಾಗ್ಗೆ ಅಲ್ಲಿ ಯಾರು ಇಲ್ಲಿ-

ಮುದುಕಿಯ ಮಕ್ಕಳು

ಬ್ರಿಂದಾರಸಲ್ಲಿ ಒಬ್ಬ ಮುದುಕಿ. ಅವಳಿಗೆ ಇಬ್ಬರು ವೆಳಿಮೃತ್ಯುಕ್ಕಳು. ಆ ಮಕ್ಕಳ ತಾಯಿ ಒಹಳೆ ಬಾಲ್ಯದಲ್ಲಿಯೇ ತೆರಿಹೋಗಿದ್ದಳು. ಅದರಿಂದ ಅವರು ಆ ಮುದುಕಿಯನ್ನೇ ಅಮೃತ ಅಮೃತ ಎನ್ನುತ್ತಿದ್ದರು. ಮಿಕ್ಕವರೂ ಅವರನ್ನು ಮುದುಕಿಯ ವೆಳಿಮೃತ್ಯು ಎನ್ನದೆ ಮುದುಕಿಯ ಮಕ್ಕಳು ಮುದುಕಿಯ ಮಕ್ಕಳು ಎನ್ನುತ್ತಿದ್ದರು.

ಮುದುಕಿಗೆ ಆ ಮಕ್ಕಳಲ್ಲಿ ಕಿರಿಯವರಣ್ಣ ಕಂಡರೆ ಬಜಾ ವಿಶ್ವಾಸ; ಅವಳು ಶುದ್ಧ ಕುರುಹಿ. ಸಾಲದ-ದಕ್ಕು ಸೋನ್ವಾರೆ. ಬೆಂಗಳಿನಿಂದ ಸಂಚೀಯವರೆಗೂ ಮೈಮುರಿದುಕೊಂಡು ಆಕಳಿಸುತ್ತು ತಿರುಗಿಕೊಂಡಿರುವುದೇ ಕೆಲಸ. ಅದರೂ ಅವಳನ್ನು ಕಂಡರೆ ಮುದುಕಿಗೆ ಅಕ್ಕರೆ. ಇನ್ನೊಬ್ಬಳು ಬೆಳಗಿನಿಂದ ಸಂಚೀಯವರೆಗೂ ಮೈಮುರಿದು ದುಡಿಯುವಳು. ಅಡುಗೆ ಮುಸುರೆಯಿಂದ ಹಿಡಿದು ಒಟ್ಟೆ ಬಗೆಯುವವರಿಗೆ ಎಲ್ಲ ಕೆಲಸವನ್ನೂ ಅವಳೇ ಮಾಡುವಳು. ಅದರೂ ಅವಳನ್ನು ಕಂಡರೆ ಆ ಮುದುಕಿಗೆ ಆಗದು. ಏನೋ ಶಾಂತಿಗೆ ತೆಗೆದುಕೊಂಡ ಗೌಡಿಯ ಹಾಗೆ ಸೋಡುವಳು.

ಹೀಗೆ ಇರುತ್ತಿರುವಾಗ ಒಂದುದಿನ ಅವಳು ಜರಕ ತೆಗೆದುಕೊಂಡು ದಾರ ತೆಗೆಯುವುದಕ್ಕೆ ಕುಳಿತುಕೊಂಡಳು. ತನ್ನ ದುಃಖವನ್ನು ಕುರತು ಯೋಳಿಸುತ್ತು ಅಡ್ಡಬಾಳಿನದಲ್ಲಿದಾಗ ಕದಿರು ಬೆರಳಿಗೆ ತಗಲಿತು; ರಕ್ತ ಸುರಿಯಿತು. ಆವಲು ಕದಿರು ತೊಳೆದುಕೊಂಡು ಬರೋಣವೆಂದು ಹಳ್ಳಿಕ್ಕೆ ಹೊಂದಳು. ಅಲ್ಲಿ ಕದಿರು ಕೈಯಿಂದ ಜಾರಿ ಸೀರಿಗೆ ಬಿತ್ತು; ಸೀರು ಕದಿರನ್ನು ಕೊಚ್ಚಿಕೊಂಡು ಹೊಳಿಯಿತು. ಹುಡುಗಿಯು ಅಷ್ಟು ಕುಳಿತುಕೊಂಡಳು. ಮನೆಗೆ ಹೊಂದರೆ, ತನಗೆ ಏಟು ತಪ್ಪಿವುದಿಲ್ಲವೆಂದು ದಿಗಿಲುಪಟ್ಟು ಆ ಇಳ್ಳದ ದಡದಲ್ಲಿಯೇ ಹುಡುಕಿಕೊಂಡು ಹೊಂದಣ.

ಆ ನೀರು ಒಂದನ್ನು ದೂರ ಹೋಗಿ ಅಲ್ಲಿ ಒಂದು ಕವರಿಯೊಳಕ್ಕೆ ಬೀಳುತ್ತಿತ್ತು. ಆ ಕವರಿಗೆ ಇಳಿದಾದರೂ ಆ ಕಡಿರು ತರೇಣವೆಂದು, ಆ ಮಂಡಗಿಯು, ಪಾಪ! ತಾನು ಬೀಳುವುದನ್ನೂ ಕಾಣದೆ ಕೇಳಿಕ್ಕುತ್ತಿದ್ದು ಹೋದಳು. ಹೋಗುತ್ತಿದ್ದರೆ, ಸೀರು ಹೋಗುವ ಒಂದು ಗುಹೆಯು ಕಾಣಿಸಿತು. ಅದರಲ್ಲಿ ಅವಳು ಧೈಯರುಮಾಡಿ ಹೋದಳು.

ಆ ಗುಹೆಯಲ್ಲಿ ಅನ್ನದೂರ ಹೋಗುವವರೆಗೂ ಗಾಡಾಂಥಕಾರ ವಾಗಿತ್ತು. ಅನ್ನದೂರ ಹೋದಮೇಲೆ ಬೆಳೆಕು ಕಾಣಿಸಿತು. ಮಂಡಗಿಯು ಧೈಯರಿಗೂಂಡು ಮುಂದೆ ಹೋಗಲು ಅಲ್ಲಿ ಮನಸೆಗಳು ಕಾಣಿಸಿದ್ದವು. ಮಂಡಗಿಯು ಒಮ್ಮೆ ಆಶ್ಚರ್ಯವಟ್ಟಿಕ್ಕೆ ಹೂಂಡು ಮುಂದುವರಿದಳು.

ಅಲ್ಲಿ ಒಂದುಕಡೆ ಒಲೆ. ಅದರಲ್ಲಿ ರೊಬಿಗಳನ್ನು ಯಾರೇಂಳೇ ಬೇಯು ನೆಡಕ್ಕಿಟ್ಟಿದ್ದರು. ಅವೇಲ್ಲ ಬೆಂದು ನಿಂತಿದ್ದವು. ಇನ್ನುಷ್ಟು ಹೊತ್ತಾದರೆ ಅವೇಲ್ಲ ಸೀದುಹೋಗುತ್ತಿದ್ದವು. ಅಲ್ಲಿ “ನಾವೇಲ್ಲ ಬೆಂದು ನಿಂತಿದ್ದೇವೆ. ವೊದಲು ತೆಗಿ, ವೊದಲು ತೆಗಿ, ಇಲ್ಲವಾದರ ಸೀದುಹೋಗುವೆವೆ” ಎಂದು ಯಾರೇಂಳೇ ಹೇಳಿದ ಹಾಗೆ ಕೇಳಿಸಿತು.

ಇವಳು ತಟ್ಟನೆ ಹೋಗಿ ಅವಗಳನ್ನೆಲ್ಲ ತೆಗಿದು ಹೇಗೆ ಹೇಗೆ ಇಡಬೇಕೋ ಇಟ್ಟು ಮುಂದೆ ಹೋದಳು. ಅಲ್ಲಿಂದು ಸೇಬಿನ ಮರ. ಅದರಲ್ಲಿ ಏಲ್ಲವೂ ಹಣ್ಣಾಗಿದ್ದವು. ಅಲ್ಲಿ ಯಾರೇಂಳೇ “ಮಂಡಗಿ! ಮಂಡಗಿ! ಈ ಮರ ಒಂದುಸಲ ಅಲಾಡಿಸು. ಈ ಹಣ್ಣಿಗಳೆಲ್ಲ ಕೆಳಗೆ ಬೀಳಲಿ” ಎಂದ ಹಾಗಾಯಿತು. ಇವಳು “ಇದೇನಾಶ್ಚಯ! ಯಾರೂ ಇಲ್ಲದ ಕಡೆಯಲ್ಲಿ ಈ ಮಾತನಾಡಿದವರು ಯಾರು?” ಎಂದುಹೂಂಡು ಆ ಮರವನ್ನೊಮ್ಮೆ ಹಿಡಿದು ಅಲಾಡಿಸಿದಳು. ಹಣ್ಣಿಗಳೆಲ್ಲ ಕೆಳಗೆ ಬೆಂದ್ದವು.

ಅಲ್ಲಿಂದ ಮುಂದೆ ಹೋಗುತ್ತಿರಲು ಒಂದು ಕಟ್ಟಿಕಿಯ ಬಾಗಿಲು ತೆರೆದು ಯಾರೇಂಳೇ ಕೂಗಿದರು; ಮಂಡಗಿಯು ತಲೆಯೆತ್ತಿ ಸೇಂಡಲು ಅಲ್ಲಿ ಒಬ್ಬಳು ಮಂಡಗಿ. ಬಾಚಿಯಷ್ಟಗಲದ ಅವಳ ಹಲ್ಲಿಗಳನ್ನು ಕಂಡು

ಹುಡುಗಿಗೆ ದಿಗಿಲಾಯಿತು. ಅವಳು ವಾತ್ತ ನಗುನಗುತ್ತ ಮಾತನಾಡಿಸು “ ಎನ್ನೇ ತಾಯಿ ! ಸಮ್ಮ ಮನೆಯಲ್ಲಿ ಇರುತ್ತೀರೂ ? ಅಪ್ಪ ಕಸಮುಸರೆ ಮಾಡಿಕೊಡು. ಹಾಸಿಗೆ ಒದರಿ ಹಾಸಿಕೊಡು. ನಿನ್ನ ಸ್ನೇಹ ಅರಗಣಿಯ ಹಾಗೆ ಕಾಪಾಡುತ್ತೀನೆ. ಅದರೆ ಎಷ್ಟು ರಿಕೆ. ನೀನು ಹಾಸಿಗೆ ಒದರಿದರೆ, ಅದರಲ್ಲಿ ಹಾಕಿರುವ ಸಣ್ಣ ಗರಿಗಳೆಲ್ಲ ಹಾರಾಡಬೇಕು. ಹಾಗೆ ಒದರಬೇಕು. ನಾನೇ ಚೆಳಿಯಮ್ಮೆ. ಸೀನು ಸನ್ನ ಹಾಸಿಗೆಯಸ್ನೇ ಗರಿಗಳು ಹಾರುವಂತೆ ಒದರಿದರೆ ಭೂಲೋಕದಲ್ಲಿಲ್ಲ ಮಂಜು ಸುರಿಯಾವುದು ” ಎಂದಷ್ಟು.

ಹುಡುಗಿಯು ಆಗಲೆಂದು ಬಪ್ಪಿಕೊಂಡಳಿ. ಮುದುಕಿಗೆ ಅಸ್ತ್ರ ನೀರು ಕಾಳಿಸುವುದರ ಜೊತೆಗೆ ನಿತ್ಯವೂ ಅವಳ ಹಾಸಿಗೆಯಸ್ನೇ ಒದರುವಳು. ಅದರಲ್ಲಿದ್ದ ಸಣ್ಣ ಗರಿಗಳೆಲ್ಲ ಹಾರಾಡುವ ಮಟ್ಟಿಗೆ ಒದರುವಳು. ಹೀಗೆ ಮಾಡಿಕೊಂಡಿರಲು ಅವಳು ಎಪ್ಪೋ ಕಷ್ಟವಾಗಲಿ ಗಮನಿಸದೆ ದುಡಿಯು ವುದನ್ನು ಕಂಡು ಮುದುಕಿಯ ಮನ ಮೆಚ್ಚಿತು.

ಇತ್ತು ಕಡೆ ಹುಡುಗಿಯ ಮನಸ್ಸು ಮನೆಯ ಕಡೆ ತಿರುಗಿತು. ಹೊಡೆದು ಬಡಿದು ಮಾಡಿದರೂ ಚಿಂತೆಯಿಲ್ಲ. ಆ ಅಭಿಯನ್ನು ತಂಗಿಯನ್ನೂ ನೋಡಿ ಬೇಕು ಎನ್ನಿಸಿತು. ಆ ಆಸೆಯು ತಾನೇ ತಾನಾಗಿ ಅವಳ ವೊಂಕು ಹಿಡಿಯುವ ಮಟ್ಟಿಗೂ ಆಯ್ದು. ಕೊನೆಗೆ ಮುದುಕಿಯಸ್ನೇ ‘ನಾನು ಮನೆಗೆ ಹೊಳಗಬೇಕು. ಕಳುಹಿಸಿಕೊಡು’ ಎಂದು ಕೇಳಿಕೊಂಡಳಿ. ಅದನ್ನು ಕೇಳಿ ಮುದುಕಿಯು ಬಹಳ ಸಂತೋಷಪಟ್ಟಿಕೊಂಡು, “ಆಗಲವಾಯಾ ! ಸೀನು ಮನೆಗೆ ಹೊಳಗಬೇಕು ಎನ್ನುವುದೂ ನಾಗ್ಯಯವಾಡುದೇ ! ಸೀನು ಬಂದು ಬಹಳ ದಿನವಾಯಿತು. ಬಾಳಿ ಬದುಕುವ ಹೊಳ್ಳು ಮಗಳನ್ನು ನಾನು ಎಪ್ಪು ದಿನ ಇರಿಸಿಕೊಂಡಿರುವುದು. ನಾನೇ ಕಳುಹಿಸಿಕೊಡಬೇಕೆಂದು ಇದ್ದೆ. ಬಾ, ನಾನೇ ಕರೆದುಕೊಂಡು ಹೊಗಿ ಬಿಟ್ಟು ಬರುತ್ತೀನೆ” ಎಂದು ಕರೆದು ಕೊಂಡು ಹೊರಬಳಿ.

“ ನೀನು ಬಹು ಕಷ್ಟಪಟ್ಟು ಕೆಲಸ ಮಾಡುತ್ತೀದ್ದೆ. ಒಳ್ಳೆಯ ಜಾಲಿ.

ಮಕ್ಕಳೆಲ್ಲ ನಿಸ್ನೆ ಹಾಗೆ ಇರಬೇಕು” ಎಂದು ಒಟ್ಟುಯ ಮಾತುಗಳನ್ನು ಆಡುತ್ತು ಮುದುಕಿಯ ತನ್ನ ಲೋಕದ ಬಾಗಿಲವರಿಗೂ ಬಂದಳು. ಅಲ್ಲಿ ತಾನು ನಿಂತುಕೊಂಡು “ಹೋಗಿ ಬರುತ್ತಿರ್ಯಾ ತಾಯಿ? ಹೋಗಿ ಬಾರಮ್ಮ ಸಿನಗೆ ಒಟ್ಟುಯದಾಗಲಿ!” ಎಂದು ಜರಿಸಿದಳು.

ಹುಡುಗಿಯು ಮುದುಕಿಯನ್ನು ಬೀಳ್ಳೊಂಡು ಬಾಗಿಲಿಂದ ಹೂರಕ್ಕೆ ಬರುತ್ತಿದ್ದ ಹಾಗೆಯೇ ಚಿನ್ನದ ಮಳ ಕರೆಯಿತು. ಅವಳ ಮೃಮೇಲಿ ಬಿದ್ದ ಚಿನ್ನದ ಉಂಡಿಗಳೆಲ್ಲ ಹಾಗೆ ಹಾಗೇ ಅವಳಿಗೇ ಅಂಟಿಕೊಂಡುವು. “ಅದಷ್ಟು ನೀನೇ ತಿಗೆದುಕೊಂಡೇ! ನೀನು ನಿಸ್ನೆ ಯಾಸಿಗೆ ಬಲು ಜೆನಾಗ್ಗಿ ಬದರುತ್ತಿದ್ದೆ. ಭೂಮಯಲ್ಲಿಲ್ಲ ಬಲು ಜೆನಾಗ್ಗಿ ಮಂಜು ಸುರಿಯಿತು” ಎಂದು ಸಗುತ್ತು ಹೇಳಿ ಬಾಗಿಲು ಮುಚ್ಚಿದಳು.

ಹುಡುಗಿಯು ತನ್ನ ಮೇಲಿ ಕರೆದ ಚಿನ್ನವನ್ನೆಲ್ಲ ಹಾಗೆಯೇ ತಿಗೆದು ಕೊಂಡು ಮನಸೆಗೆ ಒಂದಳು. ಅಲ್ಲಿ ಮನಸೆಯ ಮೇಲಿ ಕುಳಿತಿದ್ದ ಹುಂಬನು, “ಅಕೋ ಬಂದಳಕ್ಕೆ ಅಕ್ಕೆ ಬಂದಳೂ. ಚಿನ್ನ ಮೆತ್ತಿಕೊಂಡು ಸಗುತ ಸಮ್ಮ ಅಕ್ಕೆ ಬಂದಳೂ” ಎಂದು ಹಾಡಿತು. ಆ ಹಾಡನ್ನು ಕೇಳಿ, ಮುದುಕಿಯೂ ತಂಗಿಯೂ ಈಚೆಗೆ ಬಂದು ಚಿನ್ನದಂಥಾ ಸಗು ಸಗುತ್ತ, ಚಿನ್ನವನ್ನು ಮೈಗೆಲ್ಲ ಮೆತ್ತಿಕೊಂಡು ಬಂದ ಇವಳನ್ನು ಕಂಡರು. ಅವಳು ಬೇಡವಾಗಿದ್ದರೂ ಅವಳ ಚಿನ್ನದಿಂದ ಅವಳೂ ಬೀಕಾಗಿ, ಅವಳಿಗೆ ಬೀಕಾ ದಷ್ಟು ಉಪಚಾರವಾಡಿ, ಸದೆದುದೇಶವನ್ನೂ ಸಚಾರಿಸಿದರು.

ಮುದುಕಿಯು ಕಿವಿಯವರಿಗೂ ಬಾಯಿ ತೆರೆದುಕೊಂಡು, ಮೃಯಿಲ್ಲ ಕಿವಿಯಾಗಿ ಕೇಳಿದಳು. “ಹಾಗೆ ಗುಹೆಯಲ್ಲಿದ್ದ ಮುದುಕಿ ಇವಳಿಗಾಷ್ಟು ಚಿನ್ನವನ್ನು ಕೊಟ್ಟಳು” ಎನ್ನತ್ತಲೂ, “ಇನ್ನೊಬ್ಬ ಮೊಮ್ಮೆಗಳನ್ನು ಕಳುಹಿಸಬೇಕು. ಸನಗಿ ಬೇಡದವಳಿಗೇ ಇಷ್ಟ ಕೊಟ್ಟ ಮುದುಕಿ ಸನಗಿ ಬೀಕಾದವಳಿಗೆ ಇನ್ನೆ ಮ್ಮೆ ಕೊಟ್ಟಾಬ್ಬ” ಎಂದುಕೊಂಡು ಅವಳನ್ನು “ಹೋಗು ಹೋಗು” ಎಂದು ಕಳುಹಿಸಿದಳು.

ಅಷ್ಟು ಮೇಚ್ಚಿನ ವೆಣವ್ಯುಗಳು ಹತ್ತಿಸಾಲುವುದಕ್ಕೆ ಕುಹಿತಳು. ಅವಳಿಗೆ ಅದು ಒಳಗೆ ಎಳ್ಳಬ್ಲೋ ಬೇಕಿಲ್ಲ. ಆದರೂ ಅಜ್ಞಿಯ ಬಲವಂತಕ್ಕೆ ಒಂದೆರಡು ಸೆಲ ರಾಟಿ ತಿರುಗಿಸಿ, ತಾನೇ ಕದರು ಜುಜ್ಜೆ ಕೊಂಡು ರಕ್ತ ಬಂಸಕೊಂಡಳು. ಕದರನ್ನು ತೊಳೆಯುವುದಕ್ಕೆಂದು ಹಳ್ಳಕ್ಕೆ ಹೋದಳು. ನೀರು ಭರ್ನನೇ ಓಡುತ್ತಿರುವ ಎಡನೇರ್ಲೀಡಿ ಅಲ್ಲಿ ಕದರನ್ನು ಎಸೆದಳು. ಅವಳ ಅದೃಷ್ಟಕ್ಕೆ ಆನೀರು ಕದರನ್ನು ಹೊತ್ತು ಕೊಂಡೇ ಹೋಗಲಿಲ್ಲ. “ಆದರೇನು?” ಎಂದು ತಾನೇ ಅದನ್ನು ಮಂದರಕ್ಕೆ ಸೂಕ್ತ ಕಮರಿಯವರೆಗೂ ಹೋದಳು.

ಅಲ್ಲಿ ತನ್ನನ್ನು ಕಖುಪಿಸಿದ ಅಜ್ಞಿಯನ್ನು ಬಾಯಿ ಹಿಡಿಸಲಾರೆ ದಂತೆ ಬಯ್ಯು ಕೊಳ್ಳುತ್ತ ಇಂದಳು. ಅವಳಿಗೂ ಆ ಗುಹೆಯು ಕಾಣಿಸಿತು. ಒಳಕ್ಕೆ ಹೋದಳು. ಅವಳಿಗೆ ಆ ಗುಹೆಯಲ್ಲಿ ಏನಿದೆ ಎಂಬುದು ಗೊತ್ತಿತ್ತಾಗಿ ದಿಗಿಲೂ ಆಗಲಿಲ್ಲ ಎನೂ ಇಲ್ಲ. ಇವು ಆ ಮನೆಗಳನ್ನು ಕಂಡು ಹೋದಳು. ಅಲ್ಲಿ ಒಂದು ಕಡೆ ಅವಳಿಗೆ ಆದಂತೆ ಇವಳಿಗೂ “ನಾವೆಲ್ಲ ಬೆಂದು ನಿಂತಿದ್ದೀವೆ. ವೆಂದಲು ಈಜೆಗಿ ತೆಗೆ. ಇಲ್ಲದಿದ್ದರೆ ನಾವು ಸರಟ್ಟಿ ಹೋಗುತ್ತೀವೆ” ಎಂದು ಕೇಳಿಸಿತು. ಹಿಂತಿರುಗಿ ಸ್ವೇಚ್ಛಾದಿ, “ಅಲ್ಲವೇ ಮತ್ತೆ? ನಾನು ಅದಕ್ಕೇ ಒಂದುದು! ನನ್ನ ಕೃಯೆಲ್ಲ ಮನಿಯಾಗುತ್ತೆ. ಹೂ” ಎಂದು ಮುಂದೆ ಸಡೆದಳು. ಮುಂದೆ ಸೇಬಿನ ಮರವೂ ಕಾಣಿಸಿತು. ಹತ್ತಿರ ಹೋದಾಗ ಅದರ ಬಳಿಯೂ “ನಾವೆಲ್ಲ ರಣ್ಣಾಗಿದ್ದೀವೆ ಉದುರಿಸು ಉದುರಿಸು” ಎಂದವು. ಇವಳು, “ಹೂಂ ಆಗಲಿ. ನನ್ನ ತಲೆಯ ವೇಲೆ ಬದ್ದರೆ! ” ಎಂದು ಅತ್ತುಕಡೆ ಹೋದಳು.

ಕೊನೆಗೆ ಮುದುಕಿಯೂ ಸಿಕ್ಕಿದಳು. “ಎನೇ ಹುಡುಗಿ! ನಮ್ಮ ಮನೆಯಲ್ಲಿ ಇರುತ್ತೀಯಾ? ಹೇಳಿದ ಕೆಲಸ ಮಾಡಿಕೊಂಡಿರು. ಹಾಸಿಗೆ ಜೆನಾಗುಂದಿ ಒವರಿ ಗರಿಗಳೆಲ್ಲ ಹಾರುವ ಹಾಗೆ ದಿನಾ ಒದರಬೇಕು. ಮಾಡುತ್ತೀಯಾ? ” ಎಂದಳು. ಇವಳು ಅಕ್ಕನು ಹೇಳಿದುದನ್ನೆಲ್ಲ ನೆನಸಿಕೊಂಡು ಸಹೇಳಿ ಸಂಕೋಷದಿಂದ ಒಪ್ಪಿ ಕೊಂಡಳು.

ಆದರೇನು? ಅವಳು ಅಡಿಗೆ ಮಾಡು ಎಂದರೆ ರೊಟ್ಟಿ ಸೀಸುವಳು. ಚಟ್ಟಿಯನ್ನು ಒರಳಿಗೆ ಹಾಕಿದ ಶಾಸ್ತ್ರಮಾಡಿ ತೆಗೆದುವಳು. ಹೀಗೆ ಸೀಕಲು ರೊಟ್ಟಿ, ಮೇರುಗದ ಚಟ್ಟಿ ತಿಂದು ಮುದುಕಿಗೆ ಬೀಸರವಾಯಿತು. ವೊದಲು ಎರಡು ದಿನ ಹೊತ್ತಿಗೆ ಸರಿಯಾಗಿ ಎದ್ದು ಹಾಸಿಗೆಯನ್ನು ಜೆನ್ನಾಗಿ ಒದರಿದಳು. ಮೂರನೇ ದಿನವೇ ವೊದಲಾಯ್ದು ಸೋಮಾರ್ಪಣೆ ದೊರ್ಗ. ಹೊತ್ತಿಗೆ ಸರಿಯಾಗಿ ಏಳಲ್ಲಿ. ಮುದುಕಿಯು ಎದ್ದು ಬಂದು ಎಬ್ಬಿಸಿದ ಮೇಲೆ ತಾನು ಗೊಣಗಟ್ಟಿಕೊಂಡು ವಳುವಳು. ಆಗ ಎದ್ದು ಹಾಸಿಗೆ ಒದರಿದ ಶಾಸ್ತ್ರಮಾಡುವಳು. ಹೀಗಾಗಿ, ಆ ಮುದುಕಿಗೆ ಹುಡುಗಿಯನ್ನು ಕಂಡರೆ ಅಸೆಯ್ಯಾಯಾಯ್ದು.

“ಸೀಸು ಹೊರ್ಗಿ ಬಾ. ನನಗೆ ಸಿನ್ನಿಂದ ಮಾನ ಹೊಗುತ್ತದೆ” ಎಂದ ಹೇಳಿ ಕಳುಹಿಸಿಕೊಟ್ಟಳು. ಈ ಹುಡುಗಿಯು “ಇನ್ನೇ ಸು ತಾನೇ ಹೊರ್ಗಿ ಬಾ ಎಂದಳು. ಇನ್ನು ಸನಗೂ ವ್ಯೇತುಂಬ ಚನ್ನ ಹೊಡಸುತ್ತಾಳೆ” ಎಂದು ಆಸೆ ಪಟ್ಟುಕೊಂಡು ಹೊರಟಳು. ಮುದುಕಿಯು ಬಂದು ಮಾತ್ರಾ ಆಡದೆ, ಉರಬಾಗಬರೆಗೂ ಕರೆತಂದು “ಹೊರ್ಗಿ ಬಾ” ಎಂದಳು. ಹುಡುಗಿಯು ಆ ಬಾಗಿಲಿಂದ ಈಚೆಗೆ ಬರುತ್ತಲೂ ಬಂದು ಬಂದಿಗೆಯನ್ನು ಕಲ್ಲಿ ಶೈಲಿಯು ಅವಳ ತಲೆಯು ಮೇಲೆ ಸುರಿಸಿತು. ಮುದುಕಿಯು “ಸೀಸು ಮಾಡಿದ ಕೆಲಸಕ್ಕೆ ಇದೇ ಮರ್ಯಾದೆ” ಎಂದು ಬಾಗಿಲನ್ನು ತರಾರನೇ ಮುಚ್ಚಿ ಕೊಂಡು ಹೊರಧಳು.

ಹುಡುಗಿಯು ಅನೂವಾಸ್ಯೇ ಕಪ್ಪಿಸಂತಹ ಕಲ್ಲಿಶೈಲಿಯನ್ನು ಹಣಿಸಿ ಕೊಂಡು ಮನೆಗೆ ಬಂದಳು. ಮನೆಯು ಮೇಲಿದ್ದ ಹುಂಜನು,

“ಅಕೊಂಡ ಬಂದಳಕ್ಕು ಒಂದಳು.

ಕಲ್ಲಿಶೈಲಿ ಸುರಿಸಿಕೊಂಡು

ಕರುವು ಅಕ್ಕು ಬಂದಳೂ”

ಎಂದು ಹಾಡಿತು. ಅದನ್ನು ಹೇಳಿ, ಮುದುಕಿಯು ಗಾಬರಿಯಾಗಿ ಈಚೆಗೆ

ಓಡಿಬಂದಳು. ಮೆಚ್ಚಿನ ವೊಮ್ಮೆಗಳು ಕಲ್ಲಿಗ್ನಿಂದ ಸಾಧು ನವಾಡಿಕೊಂಡು ಚಂದನದ ಗೊಂಬಿಯಾಗಿ ಎದುರಿಗೆ ನಿಂತಿದ್ದಳು. ಮುದುಕಿಗೆ ಹೊಟ್ಟಿಗೆ ಹಾಲು ಹುಯ್ಯಿ ಕೊಂಡಂತಾಯಿತು. ಆ ಕಲ್ಲಿಗ್ನಿಂದ ಸಾಲದುದಕ್ಕೆ ಏನು ವಾಡಿದರೂ ಹೋಗಲೇ ಇಲ್ಲವಂತೆ! ಅವನು ಸಾಯುವವರಿಗೂ ಹಾಗೆಯೇ ಇದ್ದಿತಂತೆ.

ಮನಸ್ಸಿದ್ದರೇ ಮಹಾದೇವ!

ಬ್ರಿಂದು ಉಣಿಸಲ್ಪಿ ಒಬ್ಬ ಬ್ರಾಹ್ಮಂಡಿನವನಿದ್ದನು. ಅವನು ಒಳ್ಳೆ ಜೆಲುವ, ಇನ್ನೊಂದು ಪಾರ್ಯದವನು. ಅವನು ಬಂದು ದಿನ ಹಾಗೆಯೇ ತಿರುಗಾಡಿ ಕೊಂಡು ಬರಲು ಹೋಗಿದಾಗ್ಗ ಅಲ್ಲಿ ಮೂರು ತುಂಡು ಮಸ್ತಿಷ್ಟೆ ಬಿಡ್ಡಿತ್ತು. ನೋಡಿ “ಬಹಳ ಜೆನ್ನಾಗಿದೆ ಈ ಮಸ್ತಿಷ್ಟೆ” ಎಂದುಕೊಂಡು ಅದನ್ನು ತೆಗೆದು ಜೋಬಿಸಲ್ಪಿಟ್ಟುಕೊಂಡನು. ಹಾಗೇ ತಿರುಗಾಡಿಕೊಂಡು ಬರುವಾಗ ಆ ಮಸ್ತಿಷ್ಟೆ ವಿಷಯ ಮರೆತೇ ಹೋಯಿತು.

ಅವನು ಮಲಿನಿದಾಗ್ಗ ಯಾರೇ ಒಂದು ಮುಳಿದ ಹಾಗಾಯಿತು. ಸ್ತೋಗಿ ಸದ್ಗುಂದಿ ಕೇಳಿಸಿತು: “ಅಯ್ಯಾ! ಅಯ್ಯಾ! ಏಳು! ಏಳು!” ಎಂದಿತು ಒಂದು ಸ್ತೋಗಿ ದನಿ.

ಅವನಿಗೆ ಎಷ್ಟು ರವಾಯಿತು, “ಯಾರು ಅದು?” ಎಂದನು.

ಆದನಿಯೇ ಹೇಳಿತು: “ಸಂಜಿವಲ್ಲಿ ನೀನು ತೆಗೆದುಕೊಂಡ ಮಸ್ತಿಷ್ಟೆ ನನ್ನದು, ದಯವಿಟ್ಟು ಕೊಡು.”

“ಅಗತ್ಯವಾಗಿ ಆಗಬಹುದು, ಆದರೆ, ನೀನು ಯಾರು ಎಂಬುದನ್ನು ದಯವಿಟ್ಟು ಹೇಳಬೇಕು.”

“ಆ! ನಾನೊಬ್ಬ ದೊರೆಯ ಮಗಳು. ನನ್ನಸ್ತು ಒಬ್ಬಳು ಮಂತ್ರ ಸಾನಿಯು ಹಿಡಿದು ಸರೆಹಾಕಿದಾಗ್ಗಳಿ. ನಾನಿರುವುದು ಗಾಜಿನ ಬೀಟ್ಟುದ

ಮೇಲೆ ! ನಾನು ಸಿಕ್ಕುವೂ ಈ ಕೊಳಗೆಕ್ಕೆ ಬಂದು ನನ್ನ ಸೋದರಿಯ ರೊಡನೆ ವಿಾಯಬೇಕು. ಅವರು ಹೊರಟು ಹೋಗಿ ಎಷ್ಟೋ ಹೊತ್ತಾಯಿತು. ಬಟ್ಟೆಯಿಲ್ಲದೆ ನಾನು ಹೋಗಲಾರೆ, ಅದರಿಂದ ದಯವಿಟ್ಟು ಕೊಡು.”

“ದಿಗಿಲುಪಡಬೇಡ, ನಿನ್ನ ಬಟ್ಟೆ ಘಡ್ರವಾಗಿದೆ” ಎಂದು ಹೇಳಿ ಜೊಳಿಬಿ ಸಲ್ಲಿದ್ದ ಮಸ್ಸೀ ತೆಗೆದು ಕೊಟ್ಟಿನು. ಅವನ ಕೈಯಲ್ಲಿದ್ದ ಮಸ್ಸೀ ಮಾಯ ವಾಯಿತು. ಆದರೂ ಯಾರೂ ಕಾಣಿಸಲಿಲ್ಲ. ಆಗ ಅವನು ಮತ್ತೆ “ಕೊಂಜ ನಿಲ್ಲು, ನನ್ನುಂದ ನಿನಗೇನಾದರೂ ಉಪಕಾರವಾದೀತೆ?” ಎಂದು ಕೇಳಿದನು.

“ನಿನು ಗಾಚಿನ ಬೆಟ್ಟೆಕ್ಕೆ ಬಂದರೆ ಆಗಬಹುದು, ಅದರೆ ಅದು ಹೇಗೆ ಸಾಧ್ಯ? ನಿನು ಅಲ್ಲಿಗೆ ಬಂದರೂ ಅದನ್ನು ಹತ್ತುವುದಕ್ಕೇ ಆಗುವುದಿಲ್ಲ.”

“ಅದೆಲ್ಲ ಪರವಾಯಿಲ್ಲ, ಮನಸ್ಸಿದ್ದರೆ ಮಹಾದೇವ ! ಆದರೆ ಗಾಚಿನ ಬೆಟ್ಟೆವೆಲ್ಲಿದೆಯೋ ಅದೇ ತಿಳಿಯದಲ್ಲಾ !”

“ಆದು ಇರುವುದು ಕಾಡಿನ ನಡುವೆ ಆ ಕಾಡಿನಲ್ಲಿ ಸರಭಕ್ಕು ಕರಡಾಡಿರ. ಇನ್ನೇನೂ ನಾನು ಹೇಳುವ ಹಾಗಿಲ್ಲ” ಎಂದು ಹೇಳಿ ಆ ಕನ್ನು ಯು ಹೊರಟು ಹೋಯಿತು. ರೆಕ್ಕೆಯ ಸದ್ಗು ಹೇಳಿಸಿತು. ಮರುಬಿನ ಚಿಳಿಗ್ಗೆ ಬ್ಯಾಂಡಿನವನು ತನ್ನ ಬ್ಯಾಂಡು ತೆಗೆದುಕೊಂಡು ಹೊರಟಿನು. ಸರಭಕ್ಕು ಕರಿರುವ ಕಾಡೆಲ್ಲಿದೆ ಎಂದು ನಿಚೋರಸುಕೊಂಡು ಹೋದನು. ಅಲ್ಲ ಎಲ್ಲಿಲ್ಲ ನೋಡಿದರೂ ಸರಭಕ್ಕು ಕರು ಯಾರೂ ಕಣ್ಣಿಗೆ ಬೀಳಿಲಿಲ್ಲ. ಆಗ, ಕೊನೆಗೆ ತನ್ನ ಬ್ಯಾಂಡನ್ನು ಬುಲವಾಗಿ ಹೊಡಿದನು.

ಆಗ ಬಂದು ಫೋರಾಕೃತಿಯು ತಿಂಗಿನ ಮರದುದ್ದವಾಗಿ ಬಂದು ಎಡುರಿಗೆ ನಿಂತುಕೊಂಡು “ಪಾರಬ್ಧವೇ ! ಇಲ್ಲಿಗೇಕೆ ಬಂದೆ? ನನ್ನ ನಿದ್ದೆ ಕಡಿಸಿದೆ. ನಿನ್ನನ್ನು ಸೋಳ್ಳಬಡಿಯುವ ಹಾಗೆ ಬಡಿದುಹಾಕಿಬಿಡುತ್ತೇನೆ” ಎಂದು ಅಬ್ಜುರಿಸಿತು.

ಬ್ಯಾಂಡಿನವನ ಬಧಾಯಿ ಕೇಳಬೇಕೆ? “ಅಬ್ಜುಬ್ಜು ! ಅಯಿನಿಗೆ

ಗೊತ್ತೇ ಇಲ್ಲವೇನೋ? ಹಿಂದೆ ಒಂದು ಸಾರಿರಂಜನೆ ಬರುತ್ತಿದ್ದಾರೆ. ನಿಮ್ಮ ಕುಲವನ್ನೇ ನೇಲಮಟ್ಟ ಮಾಡುತ್ತಾರೆ” ಎಂದನು.

“ಅಂಗ್ರೇಯಿಂದ ಅಪ್ಪಣಿಸಿದರೆ ನೂರಂ ಒಂದು ಬಂದಿಗೇ ಪ್ರಾಣ ಬಿಡುತ್ತಾರೆ. ಇವರು ನಮ್ಮನ್ನು ಮಟ್ಟಹಾಕುವರಂತೆ!” ಎಂದು ಆರಾಕ್ಷಸನು ಇನ್ನೊಮ್ಮೆ ಅಬ್ಜುರಿಸಿದನು.

“ಹುಜ್ಜೆ! ಸಮ್ಮ ಎದುರಿಗೆ ನಿಂತು ಯಾರು ಹೊರಾಡುತ್ತಾರೆ? ನೀವೆಲ್ಲ ಮಲಗಿಕೊಳ್ಳುವವರಿಗೂ ಸುಮ್ಮಿಸಿದ್ದು, ನಿಮಗೆ ನಿದ್ದೆ ಬರುತ್ತಲಾ ಹೇಳಿ ಬೀಳುತ್ತಾರೆ. ಉಕ್ಕಿನ ಕೊಡತಿ ತಂದಿದ್ದಾರೆ. ಸಿನಗೆ ಎಜ್ಜರ ವಾಗಿ ನೀವು ಕಣ್ಣಾಬಂಡುವುದರೊಳಗಾಗಿ ನಿಮ್ಮ ತಲೆಗಳ್ಲ ಪ್ರಾಣಿತ್ವದಿಯಾಗಿರುತ್ತವೆ.”

ರಾಕ್ಷಸನಿಗೆ ಪೇಚಾಟಕ್ಕಿಂತ್ತು ಕೊಂಡಿತು; “ನಿಜ! ಹುಲಿ ಕರಡಿಗಳನ್ನಾದರೆ ನೋಡಿಕೊಳ್ಳಬಹುದು. ಈ ಹಾಳು ಮನುಷ್ಯರೊಡನೆ ಹೇಳಿಗುವುದು ಬಹಳ ಕವ್ಯ” ಎನ್ನಿಸಿತು. ಕೊನೆಗೆ ಯೋಜನೆಮಾಡಿ “ಹೋಗಲಿ, ನೀವು ಹೊರಟುಹೋಗುವುದಕ್ಕೆ ಏನು ವಾಡಬೇಕು ಹೇಳು. ಇನ್ನು ಮೇಲೆ ನಾವು ಬಾಡು ನಿಮ್ಮನ್ನು ಹೀಡಿಸುವುದಿಲ್ಲ, ನೀವೂ ನಮ್ಮನ್ನು ಹೀಡಿಸಬೇಕಿ, ನಿನ್ನ ದೂ ಎನಾದರೂ ಕೆಲಸವಿದ್ದರೆ ಹೇಳು. ಅದನ್ನು ಮಾಡಿಕೊಡುತ್ತೇನೆ, ಕೊಲಗಿ ಹೋಗು” ಎಂದನು.

ಬ್ರಾಂಡಿನವನು “ಹಾಗಾದರೆ ನನ್ನನ್ನು ಗಾಜಿನ ಬೆಣ್ಣಕ್ಕೆ ಕರೆದು ಕೊಂಡು ಹೋಗು” ಎಂದನು.

ರಾಕ್ಷಸನು ಅವನನ್ನು ಹೆಗಲಮೇಲೆ ಇಟ್ಟುಕೊಂಡು ಹೂರಬನು. ಬ್ರಾಂಡಿನವನಿಗೆ ಶನಂದವಾಗಿ ಬ್ರಾಂಡನ್ನು ಬಾರಿಸಿದನು. ರಾಕ್ಷಸನು ತನ್ನ ವರು ಹಿಂದಿರುಗಿ ಹೋಗಲೆಂದು ಬ್ರಾಂಡು ಹೊಡೆಯುತ್ತಿದ್ದಾನೆ ಎಂದುಕೊಂಡನು.

ಆ ರಾಕ್ಷಸನು ಒಂದು ರೂಪ ನಡೆದು ಇನ್ನೊಂಬ್ಬ ರಾಕ್ಷಸನ

ಪಳಿಗೆ ಬಂದಸು. ಅವನಿಗೆ ಏನೇನೋ ಹೇಳಿ, ಈ ಬ್ಯಾಂಡಿಸವನನ್ನು ಅವನಿಗೆ ಕೊಟ್ಟಿನು. ಅವನು ಅವನನ್ನು ತನ್ನ ಗುಂಡಿಗೆ ಸಿಕ್ಕಿಸಿಕೊಂಡು ಹೊರಟಿನು. ಅವನೂ ಒಂದು ರೂಪ ಸಡೆದು ಹೊಗಿ ಮತ್ತೊಬ್ಬನಿಗೆ ಕೊಟ್ಟಿನು. ಅವನು ಇವನನ್ನು ತನ್ನ ಹ್ಯಾಂಟಿಸ ವೇಲೆ ಇಟ್ಟುಕೊಂಡು ಹೊರಟಿನು.

ಕೊಂಜ ಹೊತ್ತಿನೊಳಗಾಗಿ ಗಾಜಿನ ಬೆಟ್ಟವು ಕಾಣಿಸಿತು. ಅವನೂ ಒಂದು ರೂಪ ಸಡೆದು ಮೂರು ರೂಪವದ ಹೊತ್ತಿಗೆ ಗಾಜಿನ ಬೆಟ್ಟದ ಬಳಿಗೆ ಒಂದು ಇವನನ್ನು ಅಲ್ಲಿ ಇಳಿಸಿ ಅವನು ಕೂಗುತ್ತಿದ್ದರೂ ಹಿಂತಿರುಗಿ ನೋಡಿ ಹೊರಟ್ಟುಕೊಂಡನು.

ಗಾಜಿನ ಬೆಟ್ಟವನ್ನು ಹತ್ತುವುದು ಹೇಗೆ? ಒಂದು ಹೆಚ್ಚೆ ಹತ್ತಿದರೆ ಎರಡು ಹೆಚ್ಚೆ ಜಾರುತ್ತದೆ. ಹೀಗಿರುವಾಗ ಹತ್ತುವುದು ಹೇಗೆ? “ಅಯ್ಯೋ! ಪಟ್ಟ ಶ್ರಮವೆಲ್ಲ ವ್ಯಧಿವಾಯಿತಲ್ಲಾ! ” ಎಂದು ಚಿಂತಿಸುತ್ತಿರುವಾಗ ಅಲ್ಲಿಗೆ ಕೊಂಜ ದೂರದಲ್ಲಿ ಇಬ್ಬರು ಕಾದಾಡುತ್ತಿರುವುದು ಕಾಣಿಸಿತು. ಅಲ್ಲಿಗೆ ಹೊಗಿ ಅವರನ್ನು ಸಮಾಧಾನಮಾಡಬೇಕೆಂದು “ಅಯ್ಯಾ! ಯಾಕ್ಕುಯಾ! ಬರಿಬಿದೆ ಕಾದಾಡುತ್ತಿದ್ದೀರಲ್ಲ! ” ಎಂದಸು. ಅದಕ್ಕುವರು “ನಾವು ಈ ಜೀಸಿಗಾಗಿ ಹೊಡೆದಾಡುತ್ತಿದ್ದೀವೆ. ಯಾರು ಗೆದ್ದರೆ ಅವರಿಗೆ ಈ ಜೀಸು! ” ಎಂದರು. ಬ್ಯಾಂಡಿಸವನಿಗೆ ಅದನ್ನು ಕೇಳಿ ನಗು ಒಂತು. ದೊಡ್ಡದಾಗಿ ಸಕ್ಕು “ಕುದುರೆಯೇ ಇಲ್ಲವೆಲ್ಲ. ಈ ಜೀಸಿಗೆ ಯಾಕಯ್ಯಾ ಹೊಡೆದಾಟ? ” ಎಂದು ಕೇಳಿದನು. ಅದಕ್ಕು ಅವರು “ಅಯ್ಯಾ! ಈ ಜೀಸಿನ ಮಹತ್ತು ನೀನೇನು ಬಲ್ಲಿ? ಇದರವೇಲೆ ಕುಳಿತುಕೊಂಡು ಎಲ್ಲಿಗೆ ಹೊಗಬೇಕು ಎಂದರೆ ಅಲ್ಲಿಗೆ ಹೊಗಬಹುದು” ಎಂದರು.

ಇದನ್ನು ಕೇಳಿ ಬ್ಯಾಂಡಿಸವನಿಗೆ ಕಿವಿ ನೆಟ್ಟಿಗಾಯಿತು “ಹಾಗಾದರೆ ಸರ! ” ಎಂದು ಏನೂ ತಿಳಿಯದಿದ್ದವನ ಹಾಗೆ ಅವರ ಹೋರಾಟವನ್ನು ನೇರೆತುತ್ತ ಕೇಳಿತನು. ಅವರು ಇನ್ನೆಲ್ಲವನ್ನೂ ಮರೆತು ಹೋರಾಡುತ್ತಿರುವಾಗ, ತಾನು ಸದ್ಗುಮಾಡದೆ ಜೀಸು ಹತ್ತಿ ಬೆಟ್ಟದ ಮೇಲಕ್ಕೆ ನಡೆದನು.

ಬೆಟ್ಟದ ಮೇಲೆ ಒಂದು ಮುರುಕು ಮನೆ. ಅದರ ವ್ಯಾಂದೆ ಒಂದು ಕೊಳ; ಹಿಂದೆ ಒಂದು ಭಾರಿಯ ಮರಗಳ ತೋರು ಇನ್ನೇನೂ ಇಲ್ಲ. ಇವನು ಹೊಗಿ ಧೈಯರವಾಗಿ ಮನೆಯ ಬಾಗಿಲನ್ನು ತಪ್ಪಿದನು. ಮೂರು ಸಲ ತಪ್ಪಿದ ಮೇಲೆ ಮುದುಕಿಯೊಬ್ಬು ಒಂದು ಬಾಗಿಲು ತೆಗೆದು “ಯಾರವ್ವಾ ಅದು?” ಎಂದಳು.

ಆ ಮುದುಕಿಯ ಮುಖವೋ? ಜಲ್ಲೀ? ಕಣ್ಣೀ? ವೇವ್ವೋ? ಯಾರೇ ಆಗಲ, ಹೆಡರಕೊಳ್ಳಬೇಕು. ಅಂಥಾದ್ದರಲ್ಲಿಯೂ ಇವನು ಹೆಡರದೆ “ನಾನು ಹಾಡಿಹೊಕ. ದಾರಿ ತಪ್ಪಿ ಇಲ್ಲಿಗೆ ಒಂದುಬಟ್ಟೆ. ಹೊಟ್ಟೆ ಹಸು ಯಸ್ತಿದೆ. ಏನಾದರೂ ಕೊಡಿಯಮ್ಮು!” ಎಂದನು.

ಮುದುಕಿಯು “ಆಗಬಹುದು. ಆದರೆ, ನಾನು ಸುಮ್ಮಸೆ ಹಿಟ್ಟು ರೆಟ್ಟಿ ಕೊಡುವುದಿಲ್ಲ. ನೀನು ಆದಕ್ಕೂಗೂ ದುಡಿದು ಸಂಪಾದಿಸಿಕೊಳ್ಳಬೇಕು” ಎಂದಳು. ಬಾಂಡಿಸಿವನು “ಬಹು ಸಂತೋಷದಿಂದ ಅಗತ್ಯವಾಗಾದುಡಿಯುತ್ತೇನೆ” ಎಂದೊಪ್ಪಿಕೊಂಡು ಉಳಿಟ್ಟಂತಹ ಮಾಡಿದನು.

ಮರುದಿನ ಬೆಳಗೆದ್ದು ಮುದುಕಿಯು ತಂಗಳಾಟ ಒಡಿಸಿ “ನಡೆ ಕೆಲಸಕ್ಕೆ” ಎಂದು ಕೊಳ್ಳದ ಹತ್ತಿರಕ್ಕೆ ಶರೆದುಕೊಂಡು ಬಂದಳು. ಅಲ್ಲಿ ತಾನು ಇಟ್ಟುಕೊಂಡಿದ್ದ, ಉಕ್ಕನ ಬೆರಳು ಟೊಂಪಿ (ದಚೆಯವರು ಹಾಕಿ ಕೊಳ್ಳುವುದು) ತೆಗೆದುಕೊಟ್ಟು “ಇದರಿಂದ ಈ ಕೊಳ್ಳದ ನೀರೆಲ್ಲ ಎತ್ತಿ ಹೂರಗೆ ಹಾಕಬೇಕು. ಇಲ್ಲಿರುವ ಮಾನುಗಳನ್ನೆಲ್ಲ ಅವುಗಳ ರಂಗು, ತೂಕ ಸೂರ್ಯ, ರಂಗಿಗೆ ತೂಕಕ್ಕೆ ತಕ್ಕಂತೆ ಬೇರೆಬೇರೆಯಾಗಿ ಜೋಡಿಸಿದ ಬೇಕು. ಇದಿಷ್ಟು ಸಂಜೀವೆಳಗಾಗಿ ಮಾಡಿರಬೇಕು. ನಾನು ಸಂಜೀಗೆ ಒಂದು ನೀಡುತ್ತೇನೆ” ಎಂದು ಹೇಳಿ ಅಲ್ಲಿ ನಿಲ್ಲದೆ ಹೂರಟುಹೊಡಳು.

ಇವನು ಹಿಂಡಿಗೆಯದೆ ಆ ಟೊಂಪಿಯಲ್ಲಿ ಸೀರು ಎತ್ತಿ ಮರಿದನು. ಆದರೇನುಫಲ? ಒಮ್ಮೆತ್ತೆಲ್ಲ ಎತ್ತಿ ಸುರಿದರೂ ಒಂದು ಕೊಡ ನೀರಾಗಲಿಲ್ಲ. ಇವನಿಗೆ ಆಯಾಸ ಮಾತ್ರ ಬೇಕಾದನ್ನು ಆಯಿತು. ಆ ವೇಳೆಗೆ ಒಟ್ಟು

జెందుళ్లు జెలువేయు అవనిగి అన్న వన్ను తండు.. అవశు అవసన్న వాతాడిముత్తు “సిగె బయచ ఆయాసవాగిదే. అల్ల ?” ఎందు. బాయిండినవను “ఆయాసద యోజనెయిల్ల. ఆదరే, ఆయాసపట్టురు ఫలవిల్ల ॥ందు యోజనే అణ్ణై !” ఎందను. అదక్కుగి జెలువేయు “ నీను విజవాః ద.దిదిద్దేయే ! జెంతియిల్ల. నీను ఉఛటవాడి నన్న తొడెయమేఏలే తలెయిట్టు కొండు మలగికేలు ” ఎందలు.

బాయిండినవనిగి ఎష్టో సుకోవవాగి హాగే వాడిదను. అవనిగి నిద్దే బరుక్కులూ ఆ ముడుగియు తన్న కైయల్లిద్ద మంక్రద లుంగురవన్ను లుజ్జి “ఈ కొళద నీరెల్ల హోరటుహోగలు” ఎందు. ఆల్లిద్ద నీరెల్ల ఆవియాగి ఎద్దు హోగి వోడగల్లు సేరికొండితు. “ ఇల్లిరువ మానెల్ల బందు రంగు తూళగళిగి తక్కుంతే జోఎడిసికొ ఇట్లి” ఎందు. మానుగళ్లు బందు హాగేయే జోఎడిసికొండువు.

బాయిండినవను నిఱవ హోక్కిగి ఇదిష్టో ఆగిహోగిత్తు. ఒందు ఏం మాక్ర ఇస్తూ కెపరనల్లి బిద్దు ఒద్దుడుత్తిత్తు. “ ఇదేను ఒందు ఏం మాక్ర లుళిదిదేయల్ల ? ” ఎన్నులు, అవశు, “ ఆ ముద.కి మంక్రసాని. అవశు ఒందు ‘ ఈ ఏంసేకి జోఎడినల్ల ? ’ ఎన్న తాత్తుళీ. ఆగ ఆదన్ను తెగెదు ‘ ఆదు సిగి కణే మంక్రసాని ’ ఎందు అవశ వోకద మేలే ఎసే ” ఎందు తోళి హోరటు హోదలు..

బాయిండినవను తన్న ఆదృష్టక్కే ఖిగ్గత్తు చుళితిరువాగి ముదుకియు బందు. ఎల్లవూ ముడుగియు హేళద్ద హాగే సచే యితు. ముదుకియు మానిసేటు తిందరం ఎంచు ఇల్లదవచ హాగే ఇద్దు, “ నాళీయిస్తో ఒందు కెలన ఆగబీళు. ఇవోత్తు గెద్ద కొండే ” ఎందు హేళిదము.

ಮರುದಿನ ಆ ತೋರಣನ್ನು ತೋರಿಸಿ, “ ಈ ತೋರಿಸಿನ ಮರಗಳನ್ನೆಲ್ಲ ಕೆಡವಿ, ಒಡೆದು ಸೌದೆಯೆಲ್ಲ ಅಣಿಯಾಗಿ ದಪ್ಪಸ್ತ್ವಾ ನೋಡಿ ಜೋಡಿಸಿರ ಬೇಕು ” ಎಂದು ಹೇಳಿ, ಒಂದು ಕೊಡಲಿ, ಒಂದು ಗರಗಸ, ಒಂದು ಸ್ತ್ವಾ ಉಳಿ, ಒಂದು ದಪ್ಪ ಉಳಿ, ಒಂದು ಕೊಡತಿ ಕೊಟ್ಟಳು. ಆದರೆ ಅವೆಲ್ಲ ಸೀಸದವು.

ಬಾಗ್ಯಂದಿಸವನಿಗೆ ಸೋಜಿಗನಾಯಿತು. “ ಸೀಸದ ಕೊಡಲ ಗರಗಸ ಗಳಿಂದ ಹೆಚ್ಚು ರವನ್ನು ಕೆಡುಹುವುದು ಎಂತು ? ಆಗಲ ಪ್ರಯತ್ನವಂತಹ ಮಾಡೇಣ ” ಎಂದು ಹೊರಟು. ಎತ್ತಿ ಹೊಡಿದರೆ ಸೀಸದ ಕೊಡಲಿಯು ಮುದುರುಕೊಳ್ಳುವುದು. ಹಾಗೇ ಒಂದನ್ನು ಹೊತ್ತು ತನಿಗೆ ಆಯಾಸ ವಾಗುವವರುಗೂ ಆ ಕೆಲಸದಲ್ಲಿದ್ದು ಒಂದು ಕ್ಷಿತಿನು.

ಹಿಂದಿನ ದಿನದಂತೆಯೇ ಹುಡುಗಿಯು ಅನ್ನ ವನ್ನು ತಂದಳು. ಎಲ್ಲವೂ ಹಿಂದಿನ ದಿನದುತ್ತೇಯೇ ಆಯಿತು. ಉಳಿದಿದ್ದ ಒಂದು ಕೊಂಬೆಯನ್ನು ತೆಗೆದುಕೊಂಡು “ ಇದು ನಿನಿಗೆ ಕಣೇ ವಂತ್ರನಾಸಿ ! ” ಎಂದು ಹೇಳಿ ಒಂದು ಏಟೂ ಕೊಟ್ಟಳು. ಮುದುಕಿಯೂ ಅದನ್ನು ಗಮನಿಸಿದೆ “ ನಾಳೆ ಇದೆ ” ಎಂದುಕೊಂಡು ಹೊರಟುಹೊರಳಿ.

ಮರುದಿನ ಬೀಳಗಾಗುತ್ತಲೂ ಮುದುಕಿಯು ಅವನನ್ನು ಕರೆದು ಕೊಂಡು ಒಂದು ‘ ಈ ಸೌದೆಯನ್ನೆಲ್ಲ ಮತ್ತೆ ಗುಡ್ಡೆ ಹಾಕಿ ಭಾರಿಯ ಬೆಂಕಿ ಕೊಂಡ ಮಾಡು ’ ಎಂದು ಹೇಳಿ ಹೊರಟುಹೊರಳಿ. ಅಂದೂ ಹಿಂದಿನ ದಿನಗಳಂತೆಯೇ ಆಯಿತು. ಹುಡುಗಿಯು ‘ ನೀನು ಹೆಡರಬೇಡ, ಮುದುಕಿಯು ಏನು ಹೇಳಿದರೆ ಅದು ಮಾಡಿಬಿಡು. ನಿನಿಗೆ ಏನೂ ಆಗುವ ರಿಲ್ಲ. ಕೊನೆಗೆ ಮುದುಕಿಯನ್ನು ಎತ್ತಿ ಬೆಂಕಿಯಲ್ಲಿ ಹಾಕಿಬಿಡು. ಎಲ್ಲವೂ ಸರಹೋಗುವುದು ’ ಎಂದು ಹೇಳಿ ಹೊರಳಿ.

ಮುದುಕಿಯು ಬರುವ ವೇಳಿಗೆ ಬೆಂಕಿಯು ಧಗಧಗಾಯಮಾನವಾಗಿ ಉರಿಯುತ್ತಿತ್ತು. ಅವಳು ಒಂದು, “ಆಹಾಹಾ ! ಬಹಳ ಜೇ. ಅದೇನಂದು ?

ನದುವೇ ಇರುವ ಕೊಂಟು ಹತ್ತಿಕೊಂಡೇ ಇಲ್ಲ. ಹೇಗೆಗೆ ಅದನ್ನು ಎಳೆದು ಕೊಂಡು ಬಾ ” ಎಂದಳು. ಬ್ಯಾಂಡಿನವನು ಕೊಂಜವೂ ಅಂಜದೆ ಬೆಂಕಿ ಯೋಳಕ್ಕೆ ಸುಗ್ಗಿ ಆ ಕೊಂಟನ್ನು ಎಳೆದುಕೊಂಡು ಬಂದನು. ಅವನ ಕೂದಲೂ ಕೂಡ ಚುಕ್ಕಿಸ್ತು ಲ್ಲ.

ಅವನು ಕೊಂಟನ್ನು ಬೆಂಕಿಯಿಂದ ಎಳೆದುಕೊಂಡು ಈಚೆಗೆ ಬಂದು ಅದನ್ನು ನೆಲದಮೇಲೆ ಹಾಕಿದನೇರೇ ಇಲ್ಲವೋ, ಅದು ತಟ್ಟನೆ ಹೆನ್ನಾಗಿ ಅವನ ಎದುರಿಗೆ ನಿಂತಿತ್ತು. ಆ ಅಲಂಕಾರ, ಆ ಸುಂಬಗು, ಆ ಮೀವಿ, ಆ ಜೆಲುವು ಅವನದುವರಿಗೆ ಎಲ್ಲಿರುತ್ತಾ ನೋಡಿರಲ್ಪಿ. ಅವಕ್ಕೇ ರಾಬಕುವಾರಿಯಿರಬೇಕೆಂದು ಕೊಂಡು ಅವಳ ಕ್ಕೆ ಹಿಡಿದುಕೊಳ್ಳಲು ಮುಂದೆಸುಗ್ಗಿದನು.

ಮುದುಕಿಯು, “ ಅವ್ಯಾ! ಅದವ್ಯು ಸುಲಭವಲ್ಲ ” ಎಂದು ತಟ್ಟನೆ ಅವಳನ್ನು ಹೂತ್ತುಕೊಂಡು ಒಡಲು ಮೂದಲು ಮಾಡಿದಳು. ಕೂಡಲೇ ಅವನು ಅವಳನ್ನು ಅಡ್ಡಗಟ್ಟಿ, ಹುಡುಗಿಯನ್ನು ಬೆಡಿಸಿಕೊಂಡು, ಅವಳನ್ನೇ ತ್ತಿ ಬೆಂಕಿಯ ಕೊಂಡದ್ದೇಳಕ್ಕೆ ಹಾಕಿದನು.

ಹುಡುಗಿಯು ಅವನಿಗೆ, “ ನನಗಾಗಿ ಎಹೊರೇ ಕಷ್ಟಪಟ್ಟಿ ” ಎಂದು ಬೇಕಾದ ಹಾಗೆ ಉಪಚಾರ ಮಾಡಿ ಅವನನ್ನೇ ಮುದುವೆಯಾದಳು.

ಗೃಧ್ರರಾಜ

ಗ್ರಿಯತು ಕಾಣದ ರಾಜ್ಯದಲ್ಲಿ ಹೆಸರಿಲ್ಲದ ರಾಜನು ಬಲು ಹೆಸರುವಾಸಿ ಯಾಗಿ ಅರಸುತ್ತನ ಮಾಡುತ್ತಿದ್ದನು. ಅವನಿಗೆ ಗಂಡು ಮಕ್ಕಳಿಲ್ಲ. ಬಂದೇ ಬಂದು ಹೆಣ್ಣು ಮಗು. ಅದಕ್ಕೂ ಬೆಳಗಾದರೆ ಬಂದು ವ್ಯಾಧಿ. ಯಾವ ಘನವಂತ ಪಂಡಿತನು ಬಂದು ದೈವಧ ಕೊಟ್ಟರೂ ಗುಣವಾಗಲೊಳ್ಳದು. ಕೊನೆಗೆ ಯಾವನೇ ಒಬ್ಬ ಬ್ರೀರಾಗಿಯು ಬಂದು, “ ಇದೊಂದು ವಿಚಿತ್ರ,

ವ್ಯಾಧಿ. ಇದಕ್ಕೆ ಸೇಬಿನ ಹಸ್ತೀ ದೈವರು. ಒಂದೇ ಗಿಡದಲ್ಲಿ ಆದ ಒಂದು ಬುಟ್ಟಿ ಹಣ್ಣು ತಂದು ಅದರಲ್ಲಿ ಒಂದು ಜೂರೂ ಬಿಡದೆ ತಿಂದರೆ ಈ ರೋಗ ನಿಮ್ಮಾರ್ಥಾಗುತ್ತದೆ” ಎಂದು ಹೇಳಿದನು.

ಅರಸನಿಗೆ ಮಗಳಿಗೆ ಸದ್ಯ ಗುಣವಾದರೆ ಸಾಕು ಎನ್ನುವ ಹಣಿಗೆ. ಆ ಅವಸರದಲ್ಲಿ “ಯಾರಾದರೂ ಸರಿಯೆ, ಅರಸುನು ಗಳಿಗೆ ಗುಣವಾಗು ವಂತಹ ಒಂದು ಬುಟ್ಟಿ ಸೇಬಿನ ಹಣ್ಣು ತಂದುಕೊಟ್ಟಿರೆ, ಅವರಿಗೆ ಸಸ್ಯ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ” ಎಂದು ಶಸ್ತ್ರ ಸೇವೆಯಲ್ಲಿ ಉಂಗುರ ಹೊಯಿಸಿದನು. ಆ ಮಾತ್ರ ಕೇಳಿ ಎಲ್ಲರಗೂ ಆಸೆಯಾಯಿತು. ದೊರೆಮನೆ ಸಂಪರ್ಕನ, ಕೊನಿಗೆ ಅರಸುತನ ಎಂದು ಎಲ್ಲರಗೂ ಬಾಯಲ್ಲಿ ನೀರೂರಿತು.

ರಾಜಭಾಸಿಯ ಮಗ್ಗು ಲ್ಲಿಯೇ ಒಂದು ಹಳ್ಳಿ. ಅಲ್ಲಿಬ್ಬ ತೋಟ ಗಾರ. ಅವನ ತೋಟದ ಸೇಬು ಒಹಳ ಹೆಸರುವಾಸಿಯಾದುದು. ಅವನನಿ ಉಂಗುರವನ್ನು ಕೇಳಿದ. “ಸರಿ! ಒಂದು ಬುಟ್ಟಿ ಸೇಬಿನ ಹಣ್ಣು ಎನು ಮಹಾ!” ಎಂದುಕೊಂಡು ಪಿರಿಯ ಮಗನನ್ನು ಕರೆದು, “ಹೂರ್ಗು! ಒಕ್ಕೆಯ ಹಣ್ಣು ನೇರೆಡಿ ಒಂದು ಬುಟ್ಟಿ ಆಸಿಕೊಂಡು ಹೂರ್ಗಿ ದೊರೆಗೆ ಕೊಡು, ಸಿಸ್ತು ಅದ್ವಯ ನೇರೆಡೋಣಾ!” ಎಂದನು.

ಅವನು ಅಗಲಿ ಎಂದು ಆರಿಸಿ ಒಂದು ಬುಟ್ಟಿ ಹಣ್ಣು ತೆಗೆದು ಕೊಂಡು ಹೊರಟನು. ದಾರಿಯಲ್ಲಿ ಅವನಿಗೇನು ಮುಂದಿನ ಯೋಜನೆಯೇ ಯೋಜನೆ! “ಈ ಹಣ್ಣು ತಿಂದರೆ ಅರಸು ಮಗಳಿಗೆ ಗುಣವಾಗುತ್ತದೆ. ಅವಳನ್ನು ನನಗೇ ಕೊಟ್ಟು ಮದುವೆ ಮಾಡುತ್ತಾರೆ. ಆಮೇಲೆ ಎಂದಿದ್ದರೂ ನಾನೇ ದೊರೆಯಾಗುತ್ತೇನೆ. ನಾನು ದೊರೆಯಾದಮೇಲೆ, ನಮ್ಮ ತೋಟ ಬಿಟ್ಟು ಇನ್ನೆಲ್ಲಿಯೂ ದೈವಕ್ಕೆ ಬೇಕು ಎಂದರೂ ಒಂದು ಎಲೆ ಕೂಡ ಸಿಕ್ಕುದಹಾಗಿ ಎಲ್ಲಿಲ್ಲ ಇರುವ ಸೇಬಿನ ಗಿಡಗಳನ್ನು ಹೊಡೆಸಿ ಹಾಕಿಬಿಡ ಬೇಕು. ಹಾಗೆ ಮಾಡಿದರೆ ನಮ್ಮ ತೋಟದ ಹಣ್ಣು ರೂಪಾಯಿಗೆ ಒಂದು

మారబకుదు. బీకాదవ్వు రణవాడబకుదు ॥१దు యేఇచి
సుత్తూ బరుత్తిద్దును.

దారియల్లి ఒబ్బి ముదుక సిచ్చే “ ఎనయ్యా ! బుట్టియల్లి
పసిట్టుకొండిద్దియే ? ” ॥१దను. ఇవను మందిన యోజనెయల్లి
ముఖుగిద్దవను “ ఇవనిగేళ ? నన్న ఇట్టియల్లి ఎసిదుచ ఇవని
గేనిసి ? ” ॥१దు కోపవాడికొండు “ మండరగప్పె ! ” ॥१దను.
ముదుకను నక్క “ హాగే ఆగలు ” ॥१దు మందె హోదను.

ఆరమనెయ జాగాలిగి హోగి ఈ తరుణను ఆరస్సిగి తాను
ఒట్టియ జణ్ణుతందిరువుదాగి యోళకఎషిదను. ఆరస్సె సంకేర్ణవ
దండ బరవాడికొండను. ఇవనూ ఒలు వైయారదండ జణ్ణున
బుట్టియన్న చోరయు మందిట్ట “ మహాశ్వామియే తేగెదు
సోఇఁబేకా. పరవాయిషి జణ్ణు ! ” ॥१దను. ఆరస్సె సంచికే
యాగా బుట్టియోళక్కే కై రాకిదను. రాకిఁడుడే తడ, ఒళగిద్ద
మండరగప్పెయు కుటుంబితు. ఆరస్సె యా ! ॥१దు మేలక్కే యారి
దను. బుట్టియు ఆవన క్షేయింద కేళక్కే బెత్తు. ఒళగిద్ద మండర
గప్పేగలు బుసుగుట్టుత్తా. ఈజెగి ఒందవు. ఇవనిగి తక్క శాస్త్ర
యాగా ఇవనూ ఆరమనెయింద ఆశుత్తూ మనిగి ఒందను.

గౌదను ఇదేళ హోగాయితు ॥१దు ఆళ్ళయిపట్టి ఎరడ
నెయు మగన్ను కరిదు “ ఈ సల సీను హోగు. దారియల్లి ఒట్టి
అవరివర క్షేగి కెబ్బియే ! ” ॥१దు ఎళ్ళరకే హేళి కఖుపిసిదను
అవను పులుబలు సోగశాద జణ్ణు కొయ్యు బుట్టిగి తుంబికొండ.
కోరటిను. దారియల్లి ఆదే ముదుకను సిచ్చేదను. ఇవనిగూ రేగితు
“ ఇదర కుంబ జెంబిగిలెద్ద ఇదే. ” ॥१దను. ముదుకను నగుత్తూ
“ హాగే ఆగలు ” ॥१దు ముందె హోదను.

ಅರಮನೆಯ ಜೆಬ್ಬುಗಿಲಿಸಲ್ಪಿಯೇ ಕಾವಲುಗಾರನು ಇವನನ್ನು ತಡೆದನು. ಇವನು ಕಾವಲುಗಾರನನ್ನು ಒಳ್ಳೆಸಿ ಒಳಗೆ ಹೂರ್ಗೆನ್ನುದಕ್ಕೆ ಇದ್ದು ಬುದ್ಧಿಯೇಲ್ಲಾ ಉಪಯೋಗಿಸಬೇಕಾಯಿತು. ಕೊನೆಗೆ ಹೇಗೆಜೋಗೋ ಸಂಭಿಸಿ ಅರಸನ ಒಳಗೆ ಹೋದನು. ಅರಸನು ಈ ಸಲ ತಾನೇ ಬುಟ್ಟಿಯನ್ನು ತೆಗೆಯಲ್ಲಿ. ಆಳಿನ ಕ್ಯಾಯಲ್ಲಿ ತೆಗೆದನು. ಒಳಗಾದ್ದು ಹಂಟೀಗೊದ್ದುಗಳು ಒಳಕ್ಕನೇ ಈಜಿಗಿ ಒಂದು ಗೆಕ್ಕಿದ ಕಡೆ ಒಡಿದುವು. ದಬಾರ್ರಿಸಲ್ಲಿ ಇದ್ದವರಲ್ಲಿ ಜೆಲ್ಲಾ ಪಿಲ್ಲಿಯಾದರು. ಓಲಗಡ ಶಿಸ್ತೆಲ್ಲಾ ಕಟ್ಟುಹೊರಿಯಿತು. ಅರಸನೆಗೆ ಮಿತಿನಾರಿದ ಕ್ಯಾಪವು ಒಂತು. ಇವನ ಮೃಯಲ್ಲಿದ್ದ ಮೂರು ಗಳಲ್ಲಿ ಮೂರಿದು ಪ್ರತಿಪ್ರತಿಯಾಗಿ ಇವನು ಮನೆಗೆ ಒಂದು ಸೇರಿದುದೇ ದುಸ್ತರವಾಯಿತು.

ತೋರಿಗಾರನಿಗೆ ಇನ್ನೂ ಬುಟ್ಟಿ ಮಗಿಸಿದ್ದನು. ಅವನ ಹೆಸರು ಹಾಗ್ಯಸ್ತ. ಅವನಿಗೆ ತಾನೂ ಅರಮನೆಗೆ ಹೂರ್ಗೆ ಒರಬೇಕು ಎನ್ನಿಸಿತು. ತಂದೆತಾಯಿಗಳನ್ನು ಹೀಡಿಸಿದನು. ತಂದೆಯು “ಅಯ್ಯೋ! ನೀನೆಂಬು ಮಂಕುದಿಳ್ಳಿ. ಸಿನಿಗೆ ತಲೆಯಲ್ಲಿ ಬುದ್ಧಿಯೇ ಇಲ್ಲ. ನೀನು ಹೂರ್ಗೆ ಏನು ಮಾಡುವೆ? ” ಎಂದು ಗದರಿಸಿಕೊಂಡನು. ಆದರೂ ಅವನು ಬಳಲಿಲ್ಲ. ಬಹಳ ವಾಗಿ ಗೋಳಾಡಿದನು. ಕೊನೆಗೆ ತಾಯಿಯಾ ಒಲವಂತಮಾಡಲು ತಂದೆಯು ತಾನೇ ಒಂದು ಬುಟ್ಟಿ ಒಳ್ಳೆಯ ಕಣ್ಣು ಅರಿಸಿ ಕೊಟ್ಟು ಕರ್ಕಾಹಿಸಿದನು.

ಅವನು ದಾರಿಯಲ್ಲಿ ಹೂರ್ಗುತ್ತಿರುವಾಗ ಅವನ ಅಣ್ಣಂದಿರನ್ನು ಕಂಡು ಸಂಧಿಸಿದ್ದ ಮುದುಕನು ಇವನಿಗೂ ಕಾಣಿಸಿಕೊಂಡು “ವಿನಯ್ಯಾ! ಬುಟ್ಟಿಯಲ್ಲಿ ಪನಿದೆ?” ಎಂದು ಕೇಳಿದನು. ಇವನು ಸಹಜವಾಗಿ “ಬುಟ್ಟಿಯತುಂಬಾ ಸೇಜಿನ ಕಣ್ಣು ಇದೆ. ದೊರೆಯ ಮಗಳಿಗೆ ಕೊಟ್ಟು ಅವಳ ಹೇಳಿಗವನ್ನು ಗುಣಮಾಡಿ ಅವಳನ್ನು ಮಡುವೆಮಾಡಿಕೊಳ್ಳಬೇಕು ಎಂದು ಹೇಳಬೇಕ್ಕಿದ್ದೇನೆ,” ಎಂದನು. ಮುದುಕನು ನಿಜವನ್ನು ಹೇಳಿದನೆಂದು ಸಂತೋಷಪಟ್ಟುಕೊಂಡು “ಹಾಗೇ ಆಗಲಿ” ಎಂದು ಹರೆಸಿ ಹೋದನು.

ఆరమనేయ పకరియవను ఈగలూ మోసవాగిదేయిందు: అన నెన్ను ఒళక్కే బిడదే హోదను. క్ష్యాణసు ఒంచ్చియన్న తేరీదు జణ్ణు తోరిసి అవసప్తసే పదేదు ఆరసన ఒళగి సేరవాగి హోదను. ఆరసనూ ఇవన సౌమ్య మంత్రవన్న కండు ఇవను క్ష్యాణ తందిర బహుదు ఎందు సంబదను. క్ష్యాణసు మయాందేయింద క్ష్యాణ బుట్టియన్న ఒప్పిసిదను. దొరెయు ఒళ్ళయ చిన్నద తండగియు హాగి మేరెయుత్తిరువ ఆ క్ష్యాణగణన్న కండు ఆనందిసి వగళ ఒళగి శభుహిసిదను.

ఒందు గళగియోఖగాగా “ రాజుకుమారుయు ఆరోగ్యవాగిరువళు ” ఎందు ఆళు సుద్దియన్న తందను. ఆ ఆణన హిందేయే దొరెయుమగళూ ఓడ్డోధి ఒందఁ. “ ఆప్యాజీ! ఈ జణ్ణు ఒందు జంరు తిన్నత్తలూ నన్న రోగవల్లి హోయితోఱి? ” ఎందు సుకొణందింద కుణీదళు.

మగళగి రోగవు గృహవాయికేందు సంకొణంవాదరయి యావసోఱ ఒబ్బ యికశ్చితసన్న అశియనస్స నాడికోళ్ళబీచలు ఎందు ఆవనిగి సంకటవు ఆయితు. కోనెగూ ఆవనిగి మగళన్న కోడలు ఒప్పదే, “ ఎనాదరూమాడి ఈ సంబంధ తప్పిసబీకు ” ఎందు మనస్సనల్లి సిద్ధాంతవాడికేందు, బాయల్లి బెట్టదమ్మ ఉపశాశ హేళుత్త, “ ఆయ్యా! నిఱు ఒబ్బ మకాత్యువనాగిర బీకు, ఇల్లదిద్దరే నిఱు తంద జణ్ణున్న తిన్నత్తద్ద కాగేయే ఆ రోగవు బట్టుకోఱుత్తత్త? ఎంతక భారియ రోగ, మకా మకా వైద్యరెలు కైబట్టిద్దరల్లా! ” ఎందు బున్నాణవాడి, కోనెగి “ ఆయ్యా! నమ్మ మనెయల్లి కెలవు సంప్రదాయగళుంటు. ఈ మనెగి అశియందిరాగువ పుణ్యాక్షరు కెలవు కెలసగళన్న మాడ

ಬೇಕು. ಅಂತಹ ನಿರ್ಭಯಂಥವಿಲ್ಲದೆ ಇದ್ದಿದ್ದರೆ, ಸನ್ನ ಮಾತಿನಂತೆ ಈ ತಜ್ಞ ಮದುವೆ ಮಾಡಿಬಡುತ್ತಿದ್ದೆ ” ಎಂದನು.

ಹಾಗ್ಯಾಸನು “ ಆ ನಿಬಂಧಗಳೇನು? ಅಪ್ಪಣಿಯಾಗಲಿ ” ಎಂದನು.

ಅರಸನು “ಮೊದಲನೆಯದಾಗಿ ನೀರಿನ ಮೇಲೂ ಸೆಲದ ಮೇಲೂ ಒಂದೇ ಸಮನಾಗಿ ಹೋಗುವಂತಹ ದೋಷಿಯೆಂದನ್ನು ಒಂದೇ ದಿನದಲ್ಲಿ ಮಾಡಿಕೊಂಡು ಬರಬೇಕು ” ಎಂದನೂ.

ಹಾಗ್ಯಾಸನು ಆಗಲಿ ಎಂದು ಹೊರಟನು. ಹಾಗ್ಯಾಸನು ಇಂತಹ ದೋಷಿಯನ್ನು ಮಾಡುವುದು ಹೇಗೆ? ಎಂದು ಯಾರನ್ನು ಕೇಳಿದರೂ, ನಕ್ಕು ಹಾನ್ಯವರೂ ಮಾಡ್ಯಾ ಮಾಡಿದರೂ ಅವನ ಎದೆ ಕುಂದಲಿಲ್ಲ. ಕೂನಿಗೆ ಉಂರಾಚೆ ಹೋಗಿ ಒಂದನ್ನು ಮರದ ತಂಡುಗಳನ್ನು ತಂಡು ದೋಷಿಮಾಡುವುದಕ್ಕೆ ಹೊರಟನು.

ಮೊದಲಿನ ಮುದುಕನು ಮತ್ತೆ ಒಂದನು: “ ಏನ್ಯೇಯಾ! ಏನು ಮಾಡುತ್ತಿದ್ದೀಯೆ? ” ಎಂದು ಕೇಳಿದನು. ಹಾಗ್ಯಾಸನು ಇದ್ದರ್ದೂ ಇದ್ದ ಹಾಗೆಯೇ ಹೇಳಲು ಮುದುಕನು ಸಂಕೋಷಪಟ್ಟು “ ಈ ದಿನ ಸಂಜಿಯ ವೇಳೆಗೆ ಅಂತಹ ದೋಷಿಯು ಆಗುವುದು ” ಎಂದು ಹರೆಸಿ ಹೊಡಿದನು. ಸಂಜಿಯ ವೇಳೆಗೆ ನೀರಿನ ಮೇಲೂ ಸೆಲದ ಮೇಲೂ ಸದೆಯುವ ದೋಷಿಯನ್ನು ಸದೆಸಿಕೊಂಡು ಅರಸಿನ ಅಳಿಯನಾಗುವೆಸಿಂದು ಹಿಗ್ಗಿತ್ತ ಹಾಗ್ಯಾಸನು ಅರಮನೆಗೆ ಒಂದನು.

ಅರಸನಿಗೆ ಹೊಟ್ಟಿಯಲ್ಲಿ ಹೇಳಿಸಿಸಕಾಯಿ ಕಿವಿಚಿದಂತಾಯಿತು. ಅದರೂ ಮೇಲೇನೂ ತೋರಿಸದೆ ಬಹು ಸಂಕೋಷಪಟ್ಟಂತೆ ಸಬಿಸುತ್ತಾ “ ಆಹಾ! ಬಹು ಜೆನ್ನಾಗಿದೆ. ನಾಳೆಯ ದಿನ ಸೂರು ವೆಳಿಗಳನ್ನು ಕಾಯ್ದು ಬರಬೇಕು ” ಎಂದು ಬಹು ವಿಶ್ವಾಸದಿಂದ ಹೇಳಿದನು.

ಹಾಗ್ಯಾಸನು ಆಗಲಿ ಎಂದು ಒಪ್ಪಿಕೊಂಡನು.

ಮರುದಿನ ಬೀಳಗಾಗುತ್ತಿದ್ದ ಹಾಗೇ ಅರಮನೆಯ ಚಾಕರನು ಒಂದು

నేను వోలగాన్న తందను. అవుగణన్న బదుత్తద్ద కటగియీ ఒండేందు ఒండోందు కడె హోరమును. జేగే జేగే మాడిదరఱ అవు ఒందు కడె నిల్లపు. హిగే ఒదాదుత్తరువాగ ముదుకను న.త్త ఒందను. అవను “ఎసుయ్యా! ఎను సమాజార” ఎందను. హ్యాంసను “ఇప్పొత్తు గెల్లివ హాగే ఇల్ల. తాత!” ఎందు ఇద్ద సమాజారవేల్ల హేళిదను. ముదుకను నక్క, “దిగిలు పడబేడ. ఈ సిల్పి తక్స. ఇదోందు సల ఉదిదరే, ఎల్లిల్లిద్ద మోలగళూ ఒడోర్డిబరత్తువే” ఎందు హేళి ఒందు సిల్పు కోటిప్ప హోదా.

యారు యారోఇ ఒందు హ్యాంసన్న “ ఒందు వోలకోడు. సమగేందు మాలకోడు ” ఎందు కేళిదరు. హ్యాంసను కోదలిల్ల. కోనెగి “ఇప్పొత్తు దోరంగా అడుగి మసెగి ఒందు వోల జీకు కోడయ్యి ” ఎందు ఆరమసెయ ఉళఁగదవను ఒందను. హ్యాంసను “ ఆరసుమగాఁ ఒందరే కోడుత్తేఁసే ” ఎందను. అవఁఁ ఒందూ పట్టిఖు. కోనెగి ఒందు వోల కొట్టేఁకోడబేకాంచితు. హ్యాంసను “ఇరలి. ఇదక్క ఖపాయ ఇద్దే ఇదే ” ఎందుకోందు ఒందు వోల పుడిదు ఆదస్తు ఒందు వస్తుదల్లి కట్టి ఆరసుమగాగి కొట్టసు.

ఆవఁ ఆప్పు దహర హోదహోఇ ఇల్లప్పోఇ హ్యాంసను సిల్పి యస్తు ఉదిదను. ఆ సద్దన్న కేళుత్తులే వోలవు ఒదాది ఈజెగి ఒందు ఎదొండితు. సంజీయాగుత్తలు సిల్పు ఉది వోలగళ లేక్క సోఁడి ఆరమసెగి తందు ఒప్పిసిదను. ఆరసెగి ఎదేబిరదు హోద హాగే ఆయితు. ఆదరే తానే ఏను మాడువదు? హ్యాంసన్న ఒప్పి కోండంకి ఒమఖవాగి హోగళుత్తా “ ఇన్న ఒందు ఉళిదిదే. నిన్నం తప బుద్దిపంతనిగి ఆదు తానే ఏనసాధ్య ? హేళు ఎందరే హేళు త్తేఁసే ” ఎందను. హ్యాంసను “అప్పాఁయాగలి ” ఎందను.

ಅರಸನು ಹೇಳಿದನು. “ನೋಡು, ದೂರದ ಪರ್ವತದ ಶಿಶಿರದ ಮೇಲೆ ಗೃಧ್ರರಾಜನಿದಾಂಡನೆ. ಅವನ ಬಾಲದ ಒಂದು ಗರಿ ತರಬೇಕು. ಆ ಮೇಲೆ ನಾನು ಹೇಳಲಿಲ್ಲ ಎನ್ನ ಬೇಡ. ಅವನು ಬಹಳ ಕೂರಸಂತೆ. ಮನು ಷ್ಯೋರು ಸಿಕ್ಕಿದರೆ ಹಿಡಿದು ತನ್ನ ವನಂತೆ. ಉಪಾಯವಾಗಿತರಬೇಕು” ಎಂದನು. ಹ್ಯಾಂಗ್ಸನು ಹೆಡರಲಿಲ್ಲ. ಹೊಗ್ಗಿ ಬರುವೆಸೆಂದು ಹೊರಟಿನು.

ಈ ಸಲವೂ ಮುದುಕನು ಸಿಕ್ಕಿದನು. “ಹೆಡರಬೇಡ. ಸೀನು ಸಹ್ಯ ವಾಗಿರುವವರೆಗೂ ನಿನಗೆ ದಿಗಿಲಿಲ್ಲ ಹೊಗು !” ಎಂದು ಧೈಯ ಹೇಳಿದನು. ಹ್ಯಾಂಗ್ಸನು ಹೊರಟಿನು.

ದಾರಿಯಲ್ಲಿ ಒಂದು ಬೆಟ್ಟ ಸಿಕ್ಕಿತು. ಅದರ ಬುಡದಲ್ಲಿ ಬಟ್ಟ ಪಾಳಿಯಗಾರನ ಅರಮನೆ. ಆಗಿನ ಕಾಲದಲ್ಲಿ ಪಾಳಿಯಗಾರರಲ್ಲ ಯಾರು ಒಂದರೂ ಅನ್ನ ಹಾಕುವರು. ಹೊರಟಲ್ಲ. ಗೊರಟಲ್ಲ. ಅದರಿಂದ ಹ್ಯಾಂಗ್ಸನೂ ಅಲ್ಲಿಗೆ ಹೋಡನು. ಅಲ್ಲಿ ಆ ಮಾತು ಈ ಮಾತು ಒಂದು ಇವನು ಗೃಧ್ರರಾಜನ ಬಳಿಗೆ ಹೊಗುವನೆಂಬುದು ತೋಟಿತು. ಆಗ ಆ ಪಾಳಿಯಗಾರನು “ಅಯ್ಯಾ ! ಅಯ್ಯಾ ! ಆ ಗೃಧ್ರರಾಜನಿಗೆ ತಿಳಿಯದ್ದೇ ಇಲ್ಲವಂತೆ ! ನನ್ನ ಮಗಳಿಗೆ ಪನೋರ್ಹೋಗ ! ಯಾರಿಂದಲೂ ಗೂಡ ಮಾಡುವುದಕ್ಕೆ ಸಾಧ್ಯವಿಲ್ಲ. ಇದು ಏಕೆ ವಿಚಾರಿಸಿಕೊಂಡು ಬಾ !” ಎಂದು ಕೇಳಿಕೊಂಡನು. ಹ್ಯಾಂಗ್ಸನು ಒಮ್ಮೆಕೊಂಡು, ಆ ರಾತ್ರಿ ಅಲ್ಲಯೇ ತಂಗಿದ್ದ ವರದಿನ ಮುಂದಕ್ಕೆ ಹೊರಟಿನು.

ಅಲ್ಲಿಂದ ಮುಂದೆ ಒಂದರೆ ಇನ್ನೊಂದು ಪಾಳಿಯಗಾರನ ಅರಮನೆಯು ಸಿಕ್ಕಿತು. ಅಲ್ಲಿ ಅವನು ತನ್ನ ಖಜಾನೆಯ ಒಂದಿಗೆ ಕೈಯನ್ನು ಎಲ್ಲಿಯೇ ಇಟ್ಟು ಮರೆತುಬಟ್ಟು ಬಲು ಮೇಚಾಡುತ್ತಿದ್ದನು. ಅವನೂ ಇವನ ವಿವರ ವನ್ನು ತೋಡು ಇವನನ್ನು ಬೇಕಾದಜಾಗಿ ಉಪಚರಿಸಿ “ಅಯ್ಯಾ ? ನನ್ನ ಖಜಾನೆಯ ಬೀಗೆ ಕೈ ಎಲ್ಲಿದೆ ತಿಳಿದುಕೊಂಡು ಬರಬೇಕರಾಗ್ಯಾ ! ನನಗೆ

ಬಹಳ ಉಪಕಾರವಾಗುತ್ತದೆ” ಎಂದನು. ಹ್ಯಾಕ್ಸನು ಆಗಲೀ ಎಂದು ಆ ರಾತ್ರಿ, ಅಲ್ಲಿದ್ದ ಮುಂದಕ್ಕೆ ಬಂದನು.

ದಾರಿಯಲ್ಲಿ ಬಂದು ಹೇಳಿ ಸಿಕ್ಕಿತು. ಅಲೈಲ್ ಬ್ರಿ ಧಾಂಡಿಗನು ಬಂದವರನ್ನೇಲ್ಲ ಭೂಜದನೇಲೀ ಕೂರಿಸಿಕೊಂಡು ಸದಿಯಾನ್ನು ದಾಟಿಸುವನು. ಅಲ್ಲಿ ಅವನನ್ನು ಬಿಟ್ಟು ದಾಟಿಚೀಕೆಂದರೆ ದೋಷಿಯಲ್ಲ, ಹರಿಗೋಲೀಲ್. ಆ ಧಾಂಡಿಗನು ಹ್ಯಾಕ್ಸನು ಹೊರಬಿರುವ ಉದ್ದೇಶವನ್ನು ಅರಿತು “ಅಯ್ಯಾ! ನನ್ನ ವಿಚಾರವನ್ನು ಕೇಳಿಕೊಂಡು ಬಾ. ಸಸಗೇನು ಇಣಿಬರೆಹ ಇದು, ಹೀಗೆ ಒಸರನ್ನು ಹೊರುವುದು ಎಂದು ಪಜಾರಿಸಿಕೊಂಡು ಬಾ” ಎಂದು ಕೇಳಿಕೊಂಡನು. ಇವನು ಆಗಲೀ ಎಂದು ಮುಂದೆ ಹೇಳಿರಬೇಕು.

ಅಲ್ಲಿಂದ ಮುಂದೆ ಬಂದು ಗೆಂಡಾಡಣ್ಣ ಸಿಕ್ಕಿತು. ಬಂದುಕಡೆ ವೇಳೆಟ್ಟಿಕೊಂಡು ಹೊಗುವುದಕ್ಕೆ ದಾರಿಯೇ ಇಲ್ಲ. ಇನ್ನೊಂದು ಕಡೆ ಹಲ್ಲೂ ಕೂಡ ಬೆಳೆಯದ ಒರಿಯ ಉಸುಬಿನ ಬೈಲ್. ಇನ್ನೊಂದು ಕಡೆ ಕಾಲಿಟ್ಟಿರೆ ಹೂತುಕೊಂಡು ಹೊಗುವ ಕೆಸರು. ಇದೇಲ್ಲವನ್ನೂ ದಾಟಿ ಕೊಂಡು ಹ್ಯಾಕ್ಸನು ಗೃಧ್ರಗೀರಿಯ ಒಳಗೆ ಬಂದನು. ವಾದದಿಂದ ತಿಖರಕ್ಕೆ ಪರುವುದಕ್ಕೆ ವರ್ಣನೆ ದಿನಿಯಿತು. ಕೊಸೆಗೆ ಸಂಜೀ ನಾಲ್ಕುಗಂಟೀಯ ವೇಳೆಗೆ ಗೃಧ್ರರಾಜನ ಅರಮನೆಗೆ ಒಂದನು.

ಇವನು ಬರುವ ವೇಳೆಗೆ ಗೃಧ್ರರಾಜನು ವಸೆಯಲ್ಲಿರಲ್ಲ. ಅವನ ಹೆಂಡತೆಯು ಹ್ಯಾಕ್ಸನ ಮುದ್ದು ಮೊಬಿವನ್ನು ಸೋಡಿ ಮಗಸಂತೆ ಭಾಪಸೆ ಆದರಿಸಿದಳು. ಇವನ ಕಥೆಯನ್ನೆಲ್ಲಾ ಕೇಳಿ ಅಯ್ಯೋ ಎಂದು ವರ್ಣಿಸಬೇಕು “ಗೃಧ್ರರಾಜನು ಸಿನ್ನನ್ನು ಕಂಡರೆ ತಿಂದುಬಿಡುವನು. ಅದುವಿದೆ ಸೀನು ಅವನ ವಿಜಯ ಕೆಲಗೆ ಅವತಿತು. ಅವನು ಗಾಢಸಿದ್ದ ಯಲ್ಲಿರುವಾಗ ಘೇಯುವಾಡಿ ಬಂದು ಗರಿಷುನ್ನು ಕಿತ್ತುಕೊಳ್ಳ. ಅವನು ಜಷ್ಟುಯಾ, ಎಂದರೂ ಯಾರೊಡನೆಯೂ ವಾಕನಾಡುವುದಿಲ್ಲ. ಅದರಿಂದ ಉಪಾಯವಾಗಿ ಆತಸಿಂದ ಸಿನ್ನ ಪ್ರಕ್ರಿಗೆಗೆಲ್ಲ ಉತ್ತರ ತೆಗೆದುಕೊಡು

ತ್ತೇನೇ” ಎಂದು ಮಾತುಕೊಟ್ಟು ಅವನಿಗೆ ಆಯಾಸಪರಿಹಾರವಾಗುವಂತೆ ಅನ್ನ ನೀರು ಕೊಟ್ಟು ಉಪಚಾರಮಾಡಿದಳು.

ಸಂದೇಹಾಗುತ್ತಿದ್ದ ಹಾಗೆಯೇ ಗೃಧರಾಜನು ಬಂದನು. ಅವನ ಆ ಭಾರಯ ರಕ್ಷೆಯ ಬಡಿತಕ್ಕೆ ಸಕ್ಕಿದರೆ ಸಾಕು, ಎಂತಹ ಬಲಶಾಲಿಯಾದ ಮನುಷ್ಯನಾದರೂ ಅಪ್ಪಬೆಂಬೆಂದು ಹೋಗಬೇಕು. ಅಂತಹ ದೊಡ್ಡವನು ಆ ಗೃಧರಾಜ.

ಅವನು ಬರುತ್ತಿದ್ದ ಹಾಗೆಯೇ ಮೂಗನ್ನು ಅರಳುವತ್ತಾ “ಎಲ್ಲಿಯೋ ಮನುಷ್ಯರವಾಸನೆ! ಮನುಷ್ಯರ ವಾಸನೆ!” ಎನ್ನು ತ್ತೀರ್ಣ ಬಂದನು. ಅವನ ಹೆಂಡತಿಯು “ಹೌದು, ಈಗ ತಾನೇ ಒಬ್ಬ ಮನುಷ್ಯನು ಸಿನ್ನ ಗರಿಯು ಬೀಕೆಂದು ಬಂದಿದ್ದ. ಜೆನ್ನಾಗಿ ಬೈದು ಓಡಿಸಿ ಬಿಟ್ಟಿ. ಏಷ ಉಟ್ಟಕ್ಕೆ” ಎಂದು ಕೈಕಾಲಿಗೆ ಸೀರು ಕೊಟ್ಟು ಬಿಸಿಯಡಿಗೆ ಬಡಿಸಿ, ಕುಡಿಯುವುದಕ್ಕೆ ಹಾಲು ಕೊಟ್ಟಳು. ಗೃಧರಾಜನಿಗೆ ಬಸಿಹಾಲು ಕುಡಿಯುತ್ತಿದ್ದ ಹಾಗೆಯೇ ಸಿದ್ದೆ ಬಂದು ಹಾಸಿಗೆಯ ಮೇಲೆ ಮಲಗುವುದೇ ತಡ ಗೊರಕ ಹೊಡೆದನು.

ಗೃಧರಾಜನು ಒಕ್ಕೆಯ ಗಾಢ ಸ್ವದೇಹಲ್ಲಿರುವಾಗ ಹಾಗ್ಗೆ ಸನು ಉಪಾಯವಾಗಿ ಬಂದು ಗರಿಯನ್ನು ಕಿತ್ತುಕೊಂಡನು. ಕೂಡಲೇ ಅವನಿಗೆ ಎಳ್ಳುರವಾಗಿ “ಯಾರೋ ನನ್ನ ಗರಿಯನ್ನು ಉಂದರು. ಮನುಷ್ಯರ ವಾಸನೆ. ಎಲ್ಲಿಯೋ ಮನುಷ್ಯನಿದ್ದಾನೆ” ಎಂದನು. ಅವನ ಹೆಂಡತಿಯು “ಆಗಲೇ ಹೇಳಿದೆನಲ್ಲ. ಮನುಷ್ಯ ಬಂದಿದ್ದ, ಓಡಿಸಿದೆ ಎಂದು. ಸಿನಗದೇ ರೋಣ. ಅದಿ ಶರಿ. ಆ ಪಾಳೆಯಗಾರನ ಮಗಳಿಗೆ ಏಕ ಅಂತಹ ಇಡಿರೋಗ?” ಎಂದಳು.

“ಸರಿ. ಈ ಮನುಷ್ಯರಿಗೆ ಎಳ್ಳುವ್ವು ಕೂಡ ಬುದ್ಧಿಯಿಲ್ಲ. ಆ ಮುದುಗಿಯ ತಲೆ ಕೂಡಲು ತೆಗೆದುಕೊಂಡು ಹೋಗಿ ಬಂದು ಕರೀ ಹಕ್ಕು ಕುದುರೆ ತಾಯಿದಲ್ಲಿ ಗೂಡುಕಟ್ಟಿಕೊಂಡಿದೆ. ಆ ಗೂಡಿನಲ್ಲಿರುವ ಕೂಡ್ಲಿ ತಂದು ಅವಳಿಗೆ ಕೊಡುವವರೆಗೂ ಈ ಹೋಗಿ ಗೂಡಿವಾಗುವುದಿಲ್ಲ. ಅದೇಲ್ಲಾ ದರೂ ಹೋಗಿ. ನನಗೆ ನಿದ್ದೆ. ನನ್ನನ್ನು ‘ಮಾತನಾಡಿಸಬೇಡು’”

“ నిన్న నిద్దే ఇద్దే ఇదే. అదిలి. ఒండాయితు. అదేనదు? ఆ ఇస్కోబ్బ పాళీయగారన ఖజానేయ బీగద కై ఎల్లి హోగిదే? ”

“ నోఇదిదేయా? ఇవను ఇస్కోబ్బ బుద్దివంత. అయ్యో! ఆ బీగద కై తొలేయ మేలిటమ్మ మరేతిద్దనే ననగే కష్టా ఎందు కొండు హోగుత్తిదే. చిడు అల్లిగి! ”

“ ఆగి హోయితు. కోసయ మాతు. ఆ థాండిగి ఏకి ఒన రన్న హోరుత్తిరువుదు? ”

“ సరి. యారన్నా దరి సడమోళీయల్లి ఎత్తి హాకిదరి ఆయితు అల్లిగి ఆవన కష్ట ముగియితు. ఇన్న సాధ్యావిల్ల. ననగే సద్దే.” ఎందు గృధ్రరాజును మలగిచిట్టసు. బ్యాండిగింక హజ్జుగి గొరకి హోడేయలు ఆరంభవాయితు. బేళగాగువవరిగి హాగే జెన్నాగి నిద్దే మాడి బేళగాగుత్తలూ ఎద్దు తన్న శీలసక్క హోరటిపు హోదను.

గృధ్రరాజున మడదియు హ్యాసనిగే గృధ్రరాజున ఖుత్తర గఱస్తుల్ల మత్తొమ్మె హేళి గప్పిమాడికోట్ట సీళ్ళిచ్చిట్టాడు.

హ్యాసను దారియల్లి బరుత్తా హోళీయ ఒళిగి బందను. థాండిగను “ ఏనప్పా! నన్న ఏచార తిల్లదుకొండు బందియా? ” ఎందను. ఆవన మేలి కుళితు హోళీయన్న దాచి ఈజిగి బందు “ సీను హోక్కుకొండు హోగువవరల్లి యారన్నా దరి హోళీయ నడువే ఎత్తి హాకిచిడు. అల్లిగి నిన్న ఈ నియోగవు ముగియు వుదు ” ఎందు తన్న పాడిగి తాను ముందే బందను.

ముందే పాళీయగారన అరమనేయు సిక్కుతు. హ్యాసను బందణి ఎందు పాళీయగారను ఆవన దారియన్నే నోఇముత్తిద్దను. హ్యాసను బందు కొలీగిశన్న లాల్ కుడుకి బీగద కైయన్న తెగిదు

ಕೊಟ್ಟುನು. ಪಾಳಿಯಗಾರನು ಬಹಳ ಸಂತೋಷಪಡ್ಟು ಹ್ಯಾಂ ಸ್ನಿಗೆ ಬೀಕಾದಷ್ಟು ಜಿನ್ನಬೆಳ್ಳಿಗಳನ್ನು ಕೊಟ್ಟು ಕಳುಹಿಸಿದನು.

ಅಲ್ಲಿಂದ ಮುಂದೆ ಬರುತ್ತಿರಲು ಇನ್ನೊಬ್ಬ ಪಾಳಿಯಗಾರನೂ ಹಾಗೇಯೇ ಇವನ ದಾರಿಯನ್ನು ಕಾಡಿದ್ದನು. ಇವನು ಬಂದು ಆ ಜಕ್ಕಿಯ ಗೂಡನ್ನು ಹುಡುಕಿ ಅದರಲ್ಲಿದ್ದ ತಲೆಯ ಕುದಲನ್ನು ತಂದುಕೊಡುತ್ತಲ್ಲ ಅವನ ಮಗಳಿಗೆ ರೋಗವೈ ಗುಣವಾಯಿತು. ಅವನು ಹ್ಯಾಂ ಸ್ನಿಗೆ ಬೀಕಾದಷ್ಟು ಉಪಚಾರಮಾಡಿ ತಾನೂ ಜಿನ್ನಬೆಳ್ಳಿಗಳನ್ನು ಬೀಕಾದಹಾಗೆ ಕೊಟ್ಟು ಕಳುಹಿಸಿದನು.

ಹ್ಯಾಂ ಸೆನು ಇದೆಲ್ಲವನ್ನೂ ತೆಗೆದುಕೊಂಡು ತನ್ನ ಉರಿಗೆ ಬಂದನು. ಅವನು ಬರುವುದಕ್ಕೂ ಒತ್ತ ಮುಂಜೆ ಅವನ ಕೇತ್ತಿರು ಅರಮನೆಗೆ ಬಂದು ಮುಟ್ಟಿತು. ಅರಸನು ಇನ್ನು ಬೇರೆ ಉಪಾಯ ಕಾಣದೆ ಮಗಳನ್ನು ಕೊಟ್ಟು ಮದುವೆನಾಡಲು ಸಿದ್ಧಿ ನಾದನು.

ಮದುವೆಯು ಸಂಭ್ರಮವಾಗಿ ನಡೆಯಿತು. ಹ್ಯಾಂ ಸೆನೂ ಹೀಸ ಹಂಡತೆಯೋದನೆ ಸುಖವಾಗಿದ್ದ ಕಾಲಕ್ರಮದಲ್ಲಿ ಅರಸನಾದನು.

ಅದೃಷ್ಟ ಬಲಿದರೆ!

ಡೇನಾಕ್ಕಿನ ಒಂದು ಹಳ್ಳಿಯಲ್ಲಿ ಬಂದೆತನೊಬ್ಬನು ವಾಸವಾಗಿದ್ದನು. ಅವನ ಮನೆಯಲ್ಲಿ ಅವನ ಹೆಂಡಿತ, ಬಂದು ವರ್ಷದ ಮಗು ಬಿಟ್ಟು ಇನ್ನು ಯಾರೆ ಇರಲಿಲ್ಲ.

ಒಂದು ಸಲ ಜಳಗಾಲ ಬಂತು. ಜಳಗಾಲದಲ್ಲಿ ಅಲ್ಲಿ ಬಹಳ ಕಷ್ಟ. ಶುಷ್ಕವಂತಿರಾದವರು ಮನೆಯನ್ನು ಬಿಟ್ಟು ಹೊರಕ್ಕೆ ಕುದ ಹೊರಿಸು ವೆಡಿಲ್ಲ. ಅಂತಹ ಕಾಲದಲ್ಲಿ ಈ ರ್ಯಾಕ್ನಿಗೆ ಕೆಲಸ ಕಾರ್ಯ ನಲ್ಲಿಂದ ಬರಬೇಕು?

ಕೆಲಸ ಕಾರ್ಯ ಮಾಡಿದ್ದರೆ ಬಡವರಿಗೆ ಚೀವನವು ನಡೆಯುವುದು ಹೇಗೆ? ಅದರಿಂದ ಗಂಡ ಹೆಂಡಿರು ಇದ್ದ ಉರು ಮನೆಬಾಗಿಲು ಎಲ್ಲಾ ಬಿಟ್ಟು ಚೀವನವನ್ನು ಹುಡುಕಿ ಕೊಂಡು ಹೊರಟರು.

ದಾರಿಯಲ್ಲಿ ಒಂದು ದೊಡ್ಡ ಕಾಡು ಸಿಕ್ಕಿತು. ಇವರು ಅದನ್ನು ದಾಟುತ್ತಿರುವಾಗ ಹಿಮದ ಮತ್ತೆಯು ಸುರಿಯಿತು. ಹಿಮದ ಮತ್ತೆಯು ಮೊದಲಾದರೆ, ಸೆಲೆಲ್ಲ, ಆಕಾಶವೆಲ್ಲ, ಗಿಡಮರಗಳೆಲ್ಲ ಹಿಮನುಯವಾಗಿ ಬೆಳ್ಗಿಗೆ ಆಗಿಹೋಗಿ, ಎತ್ತಕಡೆ ಹೋಗಬೇಕು ಎನು ಮಾಡಬೇಕು ಏನೂ ತೋರದೆ ಹೋಗುತ್ತದೆ. ಹಾಗಾಗಿ ಗಂಡನೂ ಹೆಂಡಿತಿಯೂ ಬೇರಬೇರೆ ಯಾಗಿ ಹೋದರು. ಇಬ್ಬರೂ ಕೂಗಿದರೂ ಅವನು ಕೂಗಿದುದು ಇವಳಿಗೆ ಕೇಳಿಸು, ಇವಕ್ಕು ಕೂಗಿದುದು ಅವನಿಗೆ ಕೇಳಿಸು. ಹೀಗೆ ಒಬ್ಬರೆಂಬು ಒಂದೊಂದು ದಾರಿಯನ್ನು ಹಿಡಿದರು

ಗಂಡನು ಕಾಡಿಸಲ್ಲಿ ಅಲೆಯುತ್ತಿರುವಾಗ ಹೆಂಡಿತಿಯು ತಪ್ಪಿಸಿಕೊಂಡ ಗೋಳಿನ ಜೊತೆಗೆ ಹೊಟ್ಟಿಯ ಹಸಿವನ ಗೋಳಾ ಸೇರಿತು. ಎರಡು ತೆರನಾಗಿ ಗೋಳಿಡುವ ಗೌಡನು ಎತ್ತಕಡೆ ಹೋಗುವೆನು ಎಂಬುದನ್ನೂ ಗಮನಿಸಲಾರದೆ ಹೋದನು. ಇದರ ಜೊತೆಗೆ ಹಿಮ, ಹಿಮದ ಗಾಳಿ, ಹೀಗೆ ಸುಕಟಪಡುತ್ತಿರುವಾಗ ಅವಸಗೆ ದೂರದಲ್ಲಿ ಹೋಗೆ ಕಾಣಿಸುತ್ತು. ಹೊಗೆಯು ಇರಬೇಕಾದರೆ ಯಾರೋ ಬೊಕಿಯನ್ನು ಉರಿಸುತ್ತ ಇರಬೇಕು ಎಂದುಕೊಂಡು ಅತ್ತಕಡೆ ಹೋದನು.

ಅಷ್ಟುದೂರ ಹೋದಮೇಲೆ ಒಂದು ಮನೆಯು ಸಿಕ್ಕಿತು. ಆ ಮನೆ ಯನ್ನು ನೋಡಿದರೆ ಏಕೋ ದಿಗಿಲಾಗುವಂತೆ ಇದ್ದರೂ ಗೌಡನು ಬೇಕಾದು ಆಗಲಿ. ಎಂದು ಹೋಗಿ ಧ್ವನಿಯಾಗಿ ಬಂಗಿಲು ಕಟ್ಟಿದನು. ಒಳಗೆ ನಿಂದ ಯಾರೋ ವಿಕಾರವಾದ ಧ್ವನಿಯಲ್ಲಿ “ಯಾರು?” ಎಂದರು. ಗೌಡನು, “ನಾನೋಬ್ಬ ಹಾಡಿಹೋಕ. ಹಸಿದು ಬಂದಿದ್ದೇನೆ. ಒಂದು ತುಕ್ಕ ಅನ್ನ ನೀಡಿ ದೇವರೇ!” ಎಂದು ಕೇಳಿಕೊಂಡನು. ಒಳಗೆನಿಂದ “ನಿನಗೆ

ಬೇಕಾದ್ದು ನಾನು ಕೊಡುತ್ತೇನೆ. ನನಗೆ ಬೇಕಾದ್ದು ನೀನು ಕೊಡುವೆಯಾ?" ಎಂದು ಕೇರ್ಕಿದರು. "ಮೊದಲು ತಿನ್ನಲು ಒಂದು ತುತ್ತುಕೊಡಿ. ಅಮೇರ್ಲೆ ಬೇಕಾದುದು ಆಗಲು" ಎಂದನು ಗೌಡ.

ಬಾಗಿಲು ತೆರೆಯಿತು. ಮೇಳದುದ್ದು ಕುಳ್ಳಸೋಬ್ಬಸು ಒಂದು ಅವನನ್ನು ಕರೆದುಕೊಂಡು ಹೋಗಿ ತಿನ್ನವುದಕ್ಕೆ ಬಿಸಬಿಸಿ ರೊಟ್ಟಿ, ಕುಡಿಯುವುದಕ್ಕೆ ಬಿಸಬಿಸಿ ಹಾಲು ಕೊಟ್ಟು ಒಕ್ಕೆಯ ಮಾತನಾಡಿದನು. ಗೌಡನ ಗೋಳನ್ನೆಲ್ಲ ಕೇಳಿ, "ಅಯ್ಯೋ! ಪಾಪ!" ಎಂದು ಮರುಗಿದನು.

ಕೊನಗೆ ಒಂದು ಹಣದ ಜೀಲ ತೆಗೆದು ಮುಂದಿಟ್ಟು "ನೇನೀಡು. ಈ ಜೀಲದಲ್ಲಿ ಯಾವಾಗಲೂ ಹಣ ತೀರುವುದಿಲ್ಲ. ಇದು ಬೇಕೆ?" ಎಂದನು.

ಗೌಡನಿಗೆ ಕುರುಡನಿಗೆ ಕೊಣ್ಣಿಂದ ಒಂದಂತಾಯಿತು; "ಪುಣ್ಯಾತ್! ಸೀನಷ್ಟು ದೊಡ್ಡಮನನ್ನು ಮಾಡಿದರೆ ಒಡವ ಒದುಕೊಳ್ಳುತ್ತೇನೆ" ಎಂದನು.

"ಕೊಡುತ್ತೇನೆ. ಆದರೆ ಒಂದು ಕಟ್ಟು. ನೀನು ನಿನ್ನ ಮಗನನ್ನು ಕೊಡಬೇಕು."

ಗೌಡನಿಗೆ ಅದು ಒಪ್ಪಲಿಲ್ಲ. "ಆ! ಮಗನನ್ನು ಮಾರಿಕೊಳ್ಳಲೇ?" ಎಂದನು.

ಕುಳ್ಳನು "ಅದೇನೇ ನಿನ್ನ ಇವ್ವೆ! ಇಲ್ಲಿಗೆ ಒಂದು ನನ್ನ ರೊಟ್ಟಿ ಕಡಿದ ಮೇರ್ಲೆ ನನ್ನ ಮಣ ತಪ್ಪಿಸಿಕೊಳ್ಳುವ ಹಾಗಿಲ್ಲ. ಇದಿನಾಲ್ಲೂ ನವ್ಯ ತುಂಬುತ್ತಲೂ ನಿನ್ನ ಮಗನನ್ನಾದರೂ ಕಳುಹಿಸು. ಇಲ್ಲಿದಿದ್ದರೆ ನೀನಾದರೂ ಬಾ" ಎಂದು ಹೋಗಿ ಮಲಗಿಕೊಂಡನು.

ಗೌಡನಿಗೆ ನಿಡ್ದೆ ಬರಲಿಲ್ಲ. ಕುಳ್ಳನು ಏಳುವುದರೆಂಳಗಾಗಿ ಎಲ್ಲಾ ದರೂ ತಲೆಮರಿಸಿಕೊಂಡು ಹೋಗೆನೇನಿಂದ ಎಂದುಕೊಂಡು ನಡುರಾತ್ರಿಯಲ್ಲಿ ಇಂಗಾಳಿ ಕೂಡ ನೋಡದೆ ಅಲ್ಲಿಂದ ಒಡಿಹೋದನು.

ಇತ್ತು ಗೌಡನ ಹಂಡಿತಯು ಆ ಬೊಮಬೆಯನ್ನು ತಬ್ಬಿಕೊಂಡು

గోళింగే ఎందు అక్కు కొండు కాడినల్లిల్ల అలీదఖు. హాగే అలీ యుత్తిరువాగ అలీల్లిబ్బ కిన్నరను సిక్కిదను. ఆవను ఆఖుత్త కుణ తిద్దను. ఆవను ఇవఖస్సు “అయ్యో! సన్నమ్మ! సన్న భాగద దేవరు ఒంద హాగే ఒండెయల్లీ తాయి!” ఎందు తన్న దుఃఖివన్నెల్ల హేళికొండను. “సన్న హెండితిగే ఎనోలే రోగ! హాసిగే బట్టు మేలక్కే ఏళలారదే బిద్దు కొండిద్దాళే. అదక్కే పను వూడబేలో ననగి తిళియదు. సీవు మనుష్యరు. నింగే సోత్తుసేదే ఎనేనోలే గొక్కు. ఒందు వానాదరి వూడి సమ్మన్న కాపాడు” ఎందు కేళికొండను. గౌడితియు ఆవన జోకియల్లి హోదఖు.

ఆవను గపియ బాగిలిగే అడ్డవాగిట్టిద్ద ఒండెయన్న ఉరుళిసు బాగాలు తెగిదు ఆవఖస్సు కరెదుకొండు హోదను. అల్లి ఆవన హెండితిగే వాయు హిడిదుకొండిక్కు.

గౌడితియు హోగి సోత్తుసేదే తందు కవాయ మాది కొట్టఖు. కిన్నరిగే మడిదిద్ద వాయువు బట్టు ఆవసు హాసిగే బట్టు ఎద్దఖు. గండనిగూ హెండితిగూ బేకాదశ్శు సంతోషవాయితు.

ఆవను ఆవఖు వూడిద ఉపకారవన్ను నేనేదుకొండు “నానూ నినగొందు ఉపకారవన్ను వూడువేసు” ఎందను. గౌడితియు “అగలేగ జెన్నాయితు. నీను ననగి నన్న మగనిగే ఉట క్షిట్టు ఉపకార వూడలిల్లవే? ఇదక్కింత ఇన్నేను ఆగబేళు? ఇష్టరమేలే నాను వూడిద ఉపకార తానే ఏను?” ఎందఖు.

కిన్నరను ఒప్పలిల్ల. తన్న పెట్టిగెయింద ఒందు పొట్టణ తెగిదు కొట్టు “ఇదరల్లి ఏంపిన మరుపోందు (scale), హక్కుయ రేక్కు యొందు, కరడియ కూదలొందు ఇవే. ఏంపిన మరుపు హిసుకిదరి ఏంపిగా అరసను బరువను. రేక్కుయన్న తిరుచిదరి హక్కుగా ఒడై

ಯನು ಬಹುವನು. ಕೂಡಲನ್ನು ಸುತ್ತಿದರೆ ಕರಡಿಗಳ ಮುಖಿಂಡನು ಬರುವನು. ಅವರು ಬಂದು ಬೇಕಾದ ಕೆಲಸ ಮಾಡಿಕೊಡುವರು. ಇದನ್ನು ನಿನ್ನ ಮಗಣಿಗಾಗಿ ಎತ್ತಿಟ್ಟಿರು' ಎಂದು ಹೇಳಿಕೊಟ್ಟುನು.

ಆಡಿತಿಯು ಹಾಗೇ ಆಗಲಪ್ಪ ಎಂದು ಅದನ್ನು ತೆಗೆದುಕೊಂಡು ಸರಗಿಸಲ್ಪಿಗಳಲ್ಲಿ ಗಂಟೆ ಕಟ್ಟಿಕೊಂಡಳು. ಅವರು ಹೊರಡುವಾಗ ಕಿಸ್ತ ರನು "ಅವರ್ಮಾ! ಇನ್ನೊಂದು ಹೇಳಬೇಕು. ನಿನ್ನ ಮಗ ನಿಮ್ಮ ಉರಿನ ಅರಸಾಗುತ್ತಾನೆ. ನಿಮಗೆ ಎಲ್ಲಾ ಒಳ್ಳೆಯದಾಗುತ್ತದೆ" ಎಂದು ಹೇಳಿ ಅವರನ್ನು ಅವಳ ಮನೆಯ ದಾರಿಯವರಿಗೆ ಕರೆದುಕೊಂಡು ಬಿಟ್ಟು ತಾನು ಹಂಡಿರುಗಾ ಹೋದನು.

ಇವಕು ಬರುವ ವೇಳೆಗೆ ಗಂಡನೂ ಮನಿಗೆ ಬಂದಿದ್ದನು. ಜಣ ಗಾಲವೂ ತೀರಿ ಅವನಿಗೆ ಅಲ್ಲಿ ಇಲ್ಲಿ ಕೆಲಸವು ಸಿಕ್ಕಿತ್ತು: ಅನ್ನಬಟ್ಟಿಗೆ ನೇರವಾಗಿತ್ತು. ಗಂಡಹೆಂಡಿರು ಒಬ್ಬರನ್ನೊಂದು ಬಿಟ್ಟು ಕಂಡೆವೆಂದು ಎಷ್ಟೋ ಅಸಂದಪಟ್ಟರು. ಗೌಡನು ಮಗುವಿಗೆ ಸ್ವೀಕಾರ ಎಂದು ಹೆಸರಿಟ್ಟುನು. ಮಗನು ಬೆಳೆದ ಹಾಗೀಲ್ಲ ತಾಯ ಅಸಂದವೂ ಬೆಳೆಯಿತು. ಅರಿತೋ ಮರೆತೋ ಆ ಮಗನನ್ನು ನೋಡುವ ಅಸಂದದಲ್ಲಿ ಅವರಿವರೀಡನೆ ಅವಕು ತನ್ನ ಮಗನು ಆ ಉರಿನ ಅರಸನಾಗುವನೆಂದು ಹೇಳಿಕೊಂಡಳು. ಆ ಸುದ್ದಿಯು ಅಲ್ಲಿ ಬಿದ್ದು ಇಲ್ಲಿ ಬಿದ್ದು ದೊರೆಯವರಿಗೆ ಹೋಯಿತು. ಅವನಿಗೆ ಗಂಡುಹಕ್ಕಳು ಇರಲಿಲ್ಲ. ಮಗಳು ಮಾತ್ರ ಇದ್ದಳು.

ಅವನಿಗೆ ಆ ಸುದ್ದಿಯನ್ನು ಕೇಳಿ ಕೊಂಡ ಒಂತು. "ಗೌಡನ ಮಗನು ನನ್ನ ರಾಜ್ಯಕ್ಕೆ ಅರಸನಾಗುವುದೆ?" ಎನ್ನಿಸಿತು. ಕೂಡಲೇ ಗೌಡನ ಬೆಳಿಗೆ ತನ್ನ ಆಳುಗಳನ್ನು ಕಳುಹಿಸಿದನು. ಅವರು "ನಿನ್ನ ಮಗನೆಯೇ ಅರಸರಿಗೆ ಏಕಾನ್ವ ಬಂದಿದೆ. ಅವನನ್ನು ಅರಮನೆಯಲ್ಲಿ ಇಟ್ಟಿಕೊಳ್ಳುವ ಶಂಕೆ. ಕರೆದುಕೊಂಡು ಬರಹೇಳಿದ್ದಾರೆ" ಎಂದು ಹೇಳಿ ಸ್ವೀಕಾರನ್ನು ಕರೆದುಕೊಂಡು ಹೋದರು.

ಅರಸನು ಆ ಹುಡುಗನನ್ನು ಬಂದು ಪೆಟ್ಟಿಗೆಯಲ್ಲಿ ಕೊಡಿ ಅದನ್ನು ಯಾರೂ ಅರಿಯದಂತೆ ಹೊಳೆಯಲ್ಲಿ ಹಾಕಿಸಿಬಿಟ್ಟುನು.

ಆ ಪೆಟ್ಟಿಗೆಯು ಹೊಳೆಯಲ್ಲಿ ಶೇಲಿಬರುತ್ತ ದಡದಲ್ಲಿ ಧಾನ್ಯ ಓಮ್ಮೆ ದಕ್ಕು ಏಲ್ ಇಟ್ಟು ಕೊಂಡಿದ್ದ ಬಬ್ಬನ ಕಣ್ಣಿಗಿಬಿತ್ತು. ಅವನು ಕವ್ವಪಟ್ಟು ಅದನ್ನು ದಡಕ್ಕೆ ಎಚ್ಚಿಸಿದನು. ಅದರಲ್ಲಿ ಮೂರಭೀ ಬಿದ್ದಿದ್ದ ಹುಡುಗನನ್ನು ಕಂಡು ದೇವರು ಮತ್ತು ಲಿಲಿದ ತನಗೆ ಮಗನನ್ನು ಕೊಟ್ಟನು ಎಂದು ಅವನನ್ನು ವಿಶ್ವಾಸದಿಂದ ಕಾಪಾಡಿಕೊಂಡನು. ಸ್ವಂಡನು ಬಂದುದೇ ವೋದಲು ಆ ಮಲ್ಲರವಿಗೆ ಅದೃಷ್ಟವು ಒಲಿಯಿತು. ಅವನಿಗೆ ವಿಶ್ವಯ್ಯವು ಬಂದಿತು. ಹುಡುಗನು ಬರುಬರುತ್ತ ಬಲು ಜೆಲುವನಾಗಿ ಬೆಂದನು. ಅವನಿಗೆ ಹದಿನಾಲ್ಕು ಸೆಯ ವರ್ಷವು ತುಂಬುವ ದಿನವೂ ಬಂದಿತು.

ಆ ದಿನಕ್ಕೆ ಸರಿಯಾಗಿ ಆತ್ಮವುರದಲ್ಲಿದ್ದ ಅರಸನ ಮಗಳು ಅದೃಷ್ಟ ಇಂದಳು. ಎಲ್ಲೆಲ್ಲಿಯೂ ಹಾಹಾಕಾರವು ಮಂಟಿತು. ಅರಸನಿಂದ ಆಳಿನ ವರಿಗೆ ಎಲ್ಲರೂ ಹುಡುಕಿದರು. ಯಾರುಯಾರು ಹುಡುಕಿದರೂ ಎಲ್ಲೆಲ್ಲಿ ಹುಡುಕಿದರೂ ಅರಸನ ಮಗಳು ಸಿಕ್ಕಲಿಲ್ಲ.

ಅರಸನು ತನಗೆ ತಕ್ಕ ಪಾರಿಯತ್ತ ತಾಯಿತೆಂದು ಬಲುವಾಗಿ ಅತ್ತು ಕೊಂಡನು. ಕೊನೆಗೆ “ಯಾರಾದರೂ ಸನ್ನ ಮಗಳನ್ನು ಕರೆದು ಕೊಂಡು ಬಂದರೆ ಅವರಿಗೇ ಅವಳನ್ನು ಕೊಟ್ಟು ಮದುವೆಮಾಡುತ್ತೇನೆ. ಅಧಿರಾಜ್ಯ ಕೊಡುತ್ತೇನೆ” ಎಂದು ತನ್ನ ರಾಜ್ಯದಲ್ಲಿ ಅಳ್ಳ ದಂಗೂರ ಹೊಡೆಯಿಸಿದನು.

ಇತ್ತು ಆ ಕುಳ್ಳನು ಬಂದು “ಹದಿನಾಲ್ಕು ವರ್ಷವಾಯಿತು. ನಿನ್ನ ಮಗನನ್ನು ಕೊಡುತ್ತೇಯೇ? ನೀನೇ ಬರುತ್ತೇಯೇ?” ಎಂದು ಗೌಡನನ್ನು ಹೀಡಿಸಿದನು. ಯತ್ತು ವಿಲ್ಲದೆ ಗೌಡನೇ ಅವನ ಜೊತೆಯಲ್ಲಿ ಹೋದನು. ಗೌಡಿ ತಿಯು “ಮಗ ಅರಸಿನ ಪಾಲಾದ. ಗಂಡ ದೆವ್ವದ ಪಾಲಾದ ಅಯ್ಯೋ! ನನ್ನ ಹೋಿ ಬರೆಹವೇ!” ಎಂದು ಅತ್ತು ಕೊಂಡು ಹುಳ್ಳು ಹಿಡಿದಹಾಗೆ ಅಲೆದಳು.

ಒಂದು ದಿನ ಆ ಹುಚ್ಚಿಗೆ ಗೌಡಿಯಿಯ ಅಕ್ಷಸ್ಯಾತ್ಮಗಿ ತನ್ನ ಮಗ ನಿರುವೆಡಿಗೇ ಬಂದಳು. ಹುಡುಗನು ಹೊರಗೆ ನಿಂತಿದ್ದನು. ತಾಯಿಯು ಮಗನನ್ನು ಗುರ್ತಿಸಿದಳು. ಮಗನೂ ತಾಯಿಯ ಗುರ್ತಿಗೆ ಹಿಡಿದನು.

ತಾಯಿಯು ತನಗೆ ಸಂಭವಿಸಿದ ವಿಪತ್ತನ್ನಲ್ಲಿ ಮಗನಿಗೆ ಹೇಳಿದಳು. ಮಗನು “ಅವ್ಯಾ ! ನೀನು ಇಲ್ಲಿರು. ನಾನು ಹೋಗಿ ನಮ್ಮ ಅಪ್ಪನನ್ನು ಬೆಂದಿಸಿಕೊಂಡು ಬರುತ್ತೀನೆ” ಎಂದು ಹೊರಟನು. ತಾಯಿಯು ವೊದೆ ವೊದಲು ಬೇಡಬೇಡ ಎಂದಳು. ಕೊನೆಗೆ ಒಪ್ಪಿ ತನಗೆ ಆ ಕಿಸ್ತುರನು ಕೊಟ್ಟಿದ್ದ ಪೊಟ್ಟಣವನ್ನೂ ಅದರಲ್ಲಿರುವ ಪದಾರ್ಥಗಳನ್ನು ಉಪಯೋಗಿ ಮುವ ರೀತಿಯನ್ನೂ ಹೇಳಿ ಕಾಂಹಿಸಿಕೊಂಟಳು.

ಸ್ವೀಂಡನು ತಂದೆಯನ್ನು ಹುಡುಕಿಕೊಂಡು ಹೊರಟನು. ದಾರಿಯಲ್ಲಿ ಸಿಕ್ಕಿದವರನ್ನಲ್ಲಿ “ಮೊಳುದ್ದು ಕುಳ್ಳು ಎಲ್ಲಿದ್ದಾನೆ ಬಲ್ಲಿರಾ ?” ಎಂದು ಕೇಳುತ್ತಾಹೋದನು. ಕೊನೆಗೆ ಒಬ್ಬನು “ನೋಡು ನಮಗೆ ಯಾರಿಗೂ ತಿಳಿಯದು. ಕಡಲಿನಲ್ಲಿ ಇರುವ ವಿಾಸುಗಳ ಅರಸನ್ನು ಕೇಳು. ಅವನಿಗೇ ನಾದರೂ ಗೊತ್ತಿರಬಹುದು” ಎಂದನು. ಸ್ವೀಂಡನು ಆಗಲಿ ಎಂದು ಕಡಲಿನ ದಡಕ್ಕೆ ಹೋದನು. ಕಿಸ್ತುರನು ತನ್ನ ತಾಯಿ ಕೊಟ್ಟಿದ್ದ ವಿಾಸಿನ ಹುರುವನ್ನು ಹಿಸುಕಿದನು. ಕಡಲಿನಲ್ಲಿ ಭಾರಿಯ ಗದ್ದು ಲವಾಯಿತು. ಅಲೆಗಳು ಒಂದೊಂದು ತೆಂಗಿನಮರದುದ್ದು ಎದ್ದು ಬಂದು ದಡಕ್ಕೆ ಅಪ್ಪಿಸಿದುವು. ಆ ತೆರೆಗಳ ನಡುವೆ ವಿಾಸರಾಜನು ಕಾಣಿಸಿಕೊಂಡು “ಯಾರು ನನ್ನನ್ನು ಕರೆದವರು ?” ಎಂದನು.

ಸ್ವೀಂಡನು ಧೈಯವಾಗಿ ಮುಂದೆ ಹೋಗಿ ಸಿಂತನು. “ನಾನೇ ಸಿನ್ನನ್ನು ಕರೆದವನು. ನಮ್ಮ ತಂದೆಯನ್ನು ಹಿಡಿದುಕೊಂಡು ಹೋಗಿರುವ ಕುಳ್ಳನು ಎಲ್ಲಿರುವನೋ ಹೇಳು. ನಿನಗೆ ಗೊತ್ತಿದೆಯಂತೆ” ಎಂದನು. ವಿಾಸು “ನನಗೆ ಗೊತ್ತಿಲ್ಲ. ಅದು ಗೊತ್ತಿರುವೆಡು ಕಾಕರಾಜನಿಗೆ. ಅವನು ಸಮುದ್ರದ ಮಧ್ಯ ಇರುವ ದ್ವೀಪದಲ್ಲಿ ಇದ್ದಾನೆ. ಬೇಕಾದರೆ

ಬಾ. ನಾನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಆದರೆ, ಅವನೇ ನಾದರೂ ನಿನ್ನನ್ನು ಕಂಡರೆ ಕುಕ್ಕೆ ಕುಕ್ಕೆ ಕೊಂಡುಹಾಕುತ್ತಾನೆ. ನೋಡಿಕೋ; ಧೈರ್ಯವಿದ್ದರೆ ಬಾ” ಎಂದನು. ಹುಡುಗನು “ಆಗಲಿ. ನೋಡಿಕೊಳ್ಳೋಣ. ಕರೆದುಕೊಂಡು ಹೋಗು” ಎಂದನು. ಏಂನು ಅವನನ್ನು ತಸ್ತ ಬೆಸ್ಟಿಸ್ ಮೇಲೆ ಕೂರಿಸಿಕೊಂಡು ಆ ದ್ವಿತೀಯಕ್ಕೆ ಕರೆದು ಕೊಂಡು ಹೋಯಿತು.

ಅಲ್ಲಿಗೆ ಹೋಗುವ ವೇಳಿಗೆ ಸಂಚೆಯಾಗಿತ್ತು. ಜೀಯಾಗುತ್ತಿತ್ತು. ಅಲ್ಲಿ ಇವನಿಗೆ ಕಂಬಳಿ ಗಂಬಳಿ ಕೊಡುವವರು ಯಾರು? ಆದರಿಂದ ಇವನು ಹೋಗಿ ಅಲ್ಲಿದ್ದ ತರಗೆಲ್ಲ ಗುಡ್ಡೆವಾಡು ಅದರೂಗೆ ಸೇರಿಕೊಂಡನು. ರಾತ್ರಿ ಅದರಮೇಲೆ ಹಿಮಬಿದ್ದು ಬಂದು ಹಿಮದ ಗುಡ್ಡೆಯಾಗೆ ಕಾಣುತ್ತಿತ್ತು. ಬೇಗಿನರ್ಮಾವದಲ್ಲಿ ಕಾಗಿಗಳೆಲ್ಲ ಎದ್ದುವು. ಕಾಕರಾಜನೂ ಎದ್ದನು. ಅವನ ಮಕ್ಕಳು, “ಕಾಕಾ! ಕಾಕಾ! ಅಪ್ಪಾ! ಇಪ್ಪಾತ್ತು ಎಲ್ಲಿಯೋ ಹೋಗ ಬೇಕೆಂದು ಹೇಳಿದ್ದೆಯಲ್ಲ!” ಎಂದುವು. ಕಾಕರಾಜನು “ಹಾದು! ಹಾದು. ಮೊಳುದ್ದ ಕುಕ್ಕೆನು ಬರಹೇಳಿದ್ದಾನೆ. ಅವನು ಒಬ್ಬ ಮನುಷ್ಯನನ್ನು ಹಿಡಿದು ಕೊಂಡು ಬಂದಿದ್ದಾನೆ. ಇವತ್ತು ಅವನನ್ನು ಕೊಂಡು ತಿನ್ನುತ್ತಾನೆಯಂತೆ. ಸನ್ನಂತ್ರಿ ಉಟಕ್ಕೆ ಬರಹೇಳಿದ್ದಾನೆ” ಎಂದನು. ಮರಿಗಳು “ವಾವ! ಆ ಮನುಷ್ಯನು ಬದುಕುವಹಾಗಿಲ್ಲ ಹಾಗಾದರೆ?” ಎಂದುವು. ಕಾಗಿಯೂ “ಇಲ್ಲವೇ ಇಲ್ಲ. ನಿಮಗೇಂಕ ಆ ಯೋಜನೆ?” ಎಂದಿತು.

ಆ ಮರಿಗಳಿಗೆ ಇನ್ನೂ ರೆಕ್ಕೆ ಬಂದಿರಲಿಲ್ಲ. ತಂದೆಯ ಕೈಯಲ್ಲಿ ಮಾತಾಡುವ ಅವಸರದಲ್ಲಿ ಬಂದು ಧೂಪ್ರಾನೆ ಕೆಳಕ್ಕೆ ಪತ್ತು. ಸ್ವೇಂದನು ಅವುಗಳು ಆಡುತ್ತಿದ್ದ ಮಾತೆಲ್ಲ ಕೇಳತ್ತಿದ್ದನಾಗಿ ಅವನು ಆ ಕೆಳಕ್ಕೆ ಬಿದ್ದ ಮರಿಯನ್ನು ಹಾಗಿಯೇ ಹಿಡಿದುಕೊಂಡನು. ಆ ಹೊತ್ತಿನಲ್ಲಿ ಇನ್ನೂ ಬಿಳಿಕಾಗಿರಲಿಲ್ಲ. ಕತ್ತಲಿನಲ್ಲಿ ಕಾಗಿಗಳಿಗೆ ಕಣ್ಣು ಕಾಣಿಸಿದು. ಕಾಕರಾಜನಿಗೆ ಮರಿ ಬಿದ್ದುದು ತಿಳಿಯಿತು. ಆದರೆ ಕೆಳಕ್ಕೆ ಬಿದ್ದ ಮರಿಯನ್ನು ಎತ್ತಿಕೊಂಡು

ಬರಲಾರ. ಎನುಮಾಡಬೇಕು ಎಂದು ಯೋಜಿಸುತ್ತಿರುವದರೊಳಗಾಗಿ ಕಣಗಿನಿಂದ ಮರಿಯು “ ಯಾರೋ ನನ್ನ ಸ್ನಾಹಿದುಕೊಂಡಿದ್ದಾರೆ ” ಎಂದು ಕಣಗಿಕೊಂಡಿತು. ರಾಜನಿಗೆ ಗಾಬರಿಯಾಯಿತು. “ ಯಾರು ಹಿಡಿದು ಕೊಂಡವರು ? ಬಟ್ಟರೆ ಸಮ ! ಇಲ್ಲದಿದ್ದರೆ ಧ್ವಂಸಮಾಡಿಬಿಡುತ್ತೇನೆ ” ಎಂದಿತು. ಸೈಂಡನು ನಕ್ಕು “ಹಿಡಿದುಕೊಂಡಿರುವವನು ನಾನು. ಮನುಷ್ಯ ರಾಜ. ಕುಳ್ಳನು ಹತ್ತಿರದಿಂದ ಗೌಡನನ್ನು ಕಾಪಾಡುವ ಉಪಾಯ ಹೇಳಿಕೊಂಡಬೇಕು. ರಾಜಶ್ರುತಿಯಿರುವ ಸ್ಥಳ ಹೇಳಬೇಕು. ಇಲ್ಲದಿದ್ದರೆ ಈಗಲೇ ನಿಮ್ಮನ್ನೆಲ್ಲ ನಾನು ಧ್ವಂಸಮಾಡುತ್ತೇನೆ ” ಎಂದನು. ಕಾಕ ರಾಜನು ಯತ್ನ ವಿಲ್ಲದೆ ಹೇಳಿದನು : “ಕುಳ್ಳನು ಪಕ್ಕಿರಾಜನಿಗೆ ಮಾತ್ರ ಹೆದರುತ್ತಾನೆ. ಅವನನ್ನು ಕರೆದುಕೊಂಡು ಹೋದರೆ, ಅವನು ಗೌಡನನ್ನೂ ಬಿಡುತ್ತಾನೆ. ರಾಜಶ್ರುತಿಯಿರುವ ಸ್ಥಳವು ಅವನಿಗೂ ತಿಳಿಯದು. ಸನಗೂ ತಿಳಿಯದು. ನೀನು ನನ್ನ ಮರಿಯನ್ನು ಬಿಡು ಮತ್ತೆ.”

ಸೈಂಡನು “ನೀನು ನಿಜವನ್ನೇ ಹೇಳಿರುವೆಂದು ಮೊದಲು ಪ್ರಮಾಣಮಾಡು, ಆಮೇಲೆ ಬಿಡುವೆನು.” ಎಂದನು. ಕಾಗೆಯು ಯತ್ನ ವಿಲ್ಲದೆ ಅವನು ಹೇಳಿದಹಾಗೆ ಆಳಿಯಿಟ್ಟುಕೊಂಡಿತು. ಮರಿಗೆ ಬಿಡುಗಡೆಯಾಯಿತು.

ಹುಡುಗನು ಸೂರ್ಯನ ಉದಯವಾಗುತ್ತಿದ್ದ ಹಾಗೆಯೇ ಹಕ್ಕೆಯ ರೆಕ್ಕೆಯನ್ನು ತಿರುಚಿ ಹಕ್ಕೆಗಳ ಅರಸನನ್ನು ಬರವಾಡಿಕೊಂಡನು. ಅವನು ಬರುವ ಆಭರಣಕ್ಕೆ ಬಿರುಗಾಳಿ ಎದ್ದಿತು. ಮೋಡಗಳೆಲ್ಲ ಜೆಲ್ಲಾ ಪಿಲ್ಲಿಯಾಗಿ ಹೋದುವು. ದೊಡ್ಡ ಧೂಳು ಎದ್ದು ಆಕಾಶದವರೆಗೂ ಹಾರಿತು. ಆದರೂ ಹುಡುಗನು ಹೆದರದೆ ನಿಂತಿದ್ದನು. ಅವನೂ ಹುಡುಗನನ್ನು ಆದರದಿಂದ ಕಂಡು ಅವನಿಗೆ ಸಹಾಯಮಾಡುವುದಾಗಿ ಮಾತ್ರಕೊಟ್ಟು ಅವನನ್ನು ಕುಳ್ಳನಿರುವೆಡಿಗೆ ಕರೆದುಕೊಂಡು ಹೋದನು.

ಕುಳ್ಳನು ತನಗೆ ಗೌಡನು ಗೊತ್ತೇಯಿಲ್ಲವೆಂದನು. ಹಕ್ಕೆಗಳ ಅರಸನು

“ನೋಡು, ಒಟ್ಟುಯವಾತಿನಲ್ಲಿ ಅವನನ್ನು ಬಿಟ್ಟುಕೊಟ್ಟರೆ ಸಮ, ಇಲ್ಲವಾದರೆ, ನಿನ್ನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಎತ್ತಿಕೊಂಡು ಹೋಗಿ ಮೇಲಿನಿಂದ ಎಸೆದುಬಿಡುವೆನು. ಎಜ್ಜ್ ರಿಕೆ” ಎಂದು ಹೆದರಿಸಿದನು. ಆಗ ಯತ್ನ ವಿಲ್ಲದೆ ಕುಳ್ಳನು ತಾನು ನೇಲಮಾಳಿಗೆಯಲ್ಲಿಟ್ಟಿದ್ದ ಗೌಡನನ್ನು ಈಚೆಗೆ ಕರೆತಂದನು. ಗೌಡನು ಮಗನನ್ನು ಗುರುತು ಹುಡಿದನು. ಅವನ ಸಂತೋಷಕ್ಕೆ ಪಾರವೇ ಇಲ್ಲವಾಯಿತು.

ಗೌಡನು ಮಗನ ಜೊತೆಯಲ್ಲಿ ಇನ್ನೇನು ಹೊರಡಬೇಕು. ಆಗ ಅವನಿಗೆ ಕುಳ್ಳನು ತನಗೆ ಕೊಡುವೆನೆಂದು ಹೇಳಿದ್ದ ಹಣದ ಚೀಲದ ನೆನ್ನಾಯಿತು. “ಸ್ವೀಂಡಾ! ಇವನ ಹತ್ತಿರ ಒಂದು ಹಣದ ಚೀಲವೆಡಿ. ಅದರಲ್ಲಿ ಯಾವಾಗಲೂ ಹಣ ತೀರುವುದೇ ಇಲ್ಲ. ಎಷ್ಟ ತೆಗೆದುಕೊಂಡರೂ ತುಂಬಿಯೇ ಇರುತ್ತದೆ, ಅದನ್ನು ನನಗಿ ಕೊಡುವುದಾಗಿ ಹೇಳಿದ್ದು” ಎಂದನು. ಸ್ವೀಂಡನು ಕುಳ್ಳನನ್ನು ಕರೆದು “ನೀನು ಆ ಹಣದ ಚೀಲವನ್ನು ಕೊಡಬೇಕು” ಎಂದನು. ಕುಳ್ಳನಿಗೆ ಅದನ್ನು ಕೊಡುವುದಕ್ಕೆ ಬಹು ಸುಕರ್ಪಣಾಯಿತು. ಕೊಡದಿದ್ದರೆ ಯತ್ನ ವಿಲ್ಲ. ಕೊಡುವುದಕ್ಕೆ ಇವ್ವೆಲ್ಲ. ಏನುಮಾಡಬೇಕು? ಅದರಿಂದ ಮಾತು ಮಾತನಾಡುತ್ತಲೇ, “ಇಗೇಕೇ ತೆಗೆದುಕೋ” ಎಂದು ಕೊಡುವವನ ಹಾಗೆ ಮುಂದೆ ಒಂದು ಅದನ್ನು ಕಡಲನೊಳಕ್ಕೆ ಎಸೆದು ತಾನು ಒಡಿಬಿಟ್ಟಿಸು.

ಸ್ವೀಂಡನು ವಿಾನರಾಜನನ್ನು ಬರಮಾಡಿಕೊಂಡು ಆ ಚೀಲವನ್ನು ತರಿಸ, ಅದನ್ನು ತಂದೆಗೆ ಕೊಟ್ಟು ಅವನನ್ನು ಕರೆದುಕೊಂಡು ಮನಿಗೆ ಬಂದನು.

ಹೋಗಿ ಗೌಡನ ಮಗನು ಭೂತಗಳು ಹುಡಿದುಕೊಂಡು ಹೋಗಿದ್ದ ತನ್ನ ತಂದೆಯನ್ನು ಬಿಡಿಸಿಕೊಂಡು ಒಂದ ಸಾಹಸದ ಸುದ್ದಿಯು ಎಲ್ಲಾ ಕಡೆಗೂ ಹರಡಿತು. ಅರಸನಿಗೂ ತಿಳಿಯಿತು. ಅರಸನು ಸ್ವೀಂಡನಿಗೆ ಹೇಳಿ ಕಾಳಿಸಿ ಬರಮಾಡಿಕೊಂಡನು. ಅವನೊಂದನೇ ಮಾತನಾಡುವುದಕ್ಕೆ ಆರಸ

ನಿಗೆ ನಾಚಿಕೆಯಾಯಿತು. ಯತ್ತು ವಿಲ್ಲದೆ, ಅವನಿಗೆ ತಾನು ಹಿಂದೆ ಮಾಡಿದ್ದ ಅಪರಾಧವನ್ನು ಕುರಿತು ಹೇಳಿ, ತನ್ನ ಸ್ವಾ ಮನ್ನು ಸಬೀಕೆಂದು ಕೇಳಿಕೊಂಡನು “ಹೇಗಾದರೂ ಮಾಡಿ ಸನ್ನ ಮಗಳನ್ನು ಕರೆದುಕೊಂಡುಬಾ. ಈ ಕೆಲಸ ವನ್ನು ನೀನಲ್ಲದೆ ಇನ್ನು ಯಾರೂ ಮಾಡಲಾರರು. ನಾನು ಹಿಂದೆ ನಿನಗೆ ಮಾಡಿದ ಅಪರಾಧವನ್ನು ಮರೆತು ಈ ಕೆಲಸಕ್ಕೆ ಕೃತಾಕು. ನಿಬಾರಿಯೂ ನಿನಗೇ ಅಪಣನ್ನು ಕೊಟ್ಟು ವದುವೇ ಮಾಡಿವೇನು. ಈ ರಾಜ್ಯವನ್ನೇ ನಿನಗೇ ಕೊಡುವೇನು” ಎಂದು ಒಮ್ಮೆ ವಿಧವಾಗಿ ಹೇಳಿಕೊಂಡನು.

ಸ್ವೀಂದನು ಕೊಂಗೆ ಆಗಲಿ ಎಂದು ಬಿಟ್ಟಿಕೊಂಡು ಹೊರಟ್ಟ.. ಹಿಂದೆಯೇ ವಿಂಗಾರಂಜನೂ ಪಕ್ಕಿರಾಜನೂ ತನಗೆ ಸಹಾಯಮಾಡಿದ್ದರು.. ಅದರಿಂದ, ಈ ಸಲ ಕರಡಿಯ ಕೂಡಲನ್ನು ಉಚ್ಚ ಕರಡಿಗಳ ಅರಣನನ್ನು ಬರಮಾಡಿಕೊಂಡನು. ಕೂಡಲನ್ನು ಉಚ್ಚ ತ್ವಿದ್ದುಹಾಗೆಯೇ ಘಟಿಸಿಯು ಪಟ್ಟ ಪಟ್ಟ ಎಂದು ಬಾಯಿಬಟ್ಟಿತು. ಸೂರು ಗುಂಡುಗಳು ಬಟ್ಟಿಗೆ ಹಾರಿಸಿ ದಷ್ಟು ಭಾರಿಯ ಶಬ್ದವಾಯಿತು. ಆ ಬರುಕೆಸೀಂದ ಕರಡಿಯ ರಾಜನು ಮೇಲಕ್ಕೆ ಬಂದನು. ಅವನು ಹಕ್ಕಿಗಳ ರಾಜ್ಯಗಿಂತಲೂ ಆದರ ತೋರಿಸಿ, ಇವನನ್ನು ಹತ್ತಿರಕ್ಕೆ ಕರೆದು ತೊಡಿಯವೇಲೆ ಕೂರಿಸಿಕೊಂಡು, “ಏನವ್ವು! ಸನ್ನ ಸನ್ನ ಏಕೆ ಬರಮಾಡಿಕೊಂಡೆ? ಸನ್ನಿಂದ ವಾನು ಆಗಬೇಕು? ಹೆದರದೆ ಹೇಳು. ನಾನು ಅಗತ್ಯವಾಗಿ ಮಾಡಿಕೊಡುತ್ತೇನೆ” ಎಂದನು.

ಸ್ವೀಂದನು ಅರಣನ ಮಗಳ ವಚಾರವನ್ನು ಕರಡಿಗಳ ದೊರೆಗೆ ಹೇಳಿದನು. ಅವನು ಅಷ್ಟು ಹೊತ್ತು ದೀರ್ಘವಾಗಿ ಯೋಜಿಸಿ, “ನೋಡು, ಅವಳನ್ನು ಸಿಮ್ಮುಕುಳ್ಳನ ಅಣ್ಣ ಪೆಡಂಭೂತನು ಹೊತ್ತುಕೊಂಡು ಹೋಗಿರುವನು. ಅವನೊಡನೆಯಾದ್ದು ಮಾಡಿದ ಹೊರತು ಅವನು ಬಿಡುವುದಿಲ್ಲ. ಇರಲಿ. ಬಾ. ಅವನು ಉತ್ತರ ಸಮುದ್ರದಲ್ಲಿ ಇರುವ ಬಂದು ದ್ವೀಪದಲ್ಲಿ ಇರುವನು. ನಾನು ಉತ್ತರ ಸಮುದ್ರದವರಿಗೂ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಹಕ್ಕಿಗಳ ಅರಣನನ್ನು ಬರಮಾಡಿಕೊ. ಅವನ ಸಹಾಯದಿಂದ ನಾನು

ನೀನೂ ಇಬ್ಬರೂ ಅವನ ದ್ವೀಪಕ್ಕೆ ಹೋಗೋಣ. ನಾನು ಅವನೊಡನೆ ಯುಧ್ಘ ಮಾಡುವೆನು. ಅವನು ಯುಧ್ಘದಲ್ಲಿ ಸೋತರೆ, ತನ್ನ ಜುಟ್ಟನ್ನು ಕಿತ್ತು ಎಸೆಯುವನು. ಆ ಜುಟ್ಟು ಸೆಲಕ್ಕೆ ಒಳಿಂಬಿದರೊಳಗಾಗಿ ಸೀನು ಅದನ್ನು ಹುಡಿದುಕೊಂಡು ಸುಟ್ಟುಬಿಟ್ಟರೆ ಅವನು ಸಾಯುವನು. ಹಾಗೆ ಮಾಡಿ ಅವನು ಸೆರೆಯಲ್ಲಿಟ್ಟಿರುವ ಆ ದೊರೆಯ ಮಗಳನ್ನು ಕರೆದುಕೊಂಡು ಬರೋಣ ” ಎಂದು ಹೇಳಿದನು. ಅದರಂತೆ ಇಬ್ಬರೂ ಉತ್ತರ ಸಮುದ್ರಕ್ಕೆ ಹೇರಬಿರು.

ಇವರು ಬರುವ ಸುದ್ದಿಯನ್ನು ಆ ಪೆಡಂಭಾತನು ಹೇಗೆಂಬೀ ತಿಳಿದು ಕೊಂಡುಬಿಟ್ಟಿಸು. ತಾನಿರುವ ದ್ವೀಪದ ಸುತ್ತಲೂ ಉರಿಯನ್ನು ಉಗುಳುವ ಹಾವುಗಳನ್ನು ತಂದು ಕಾವಲಿಟ್ಟಿಸು. ಕರಡಿಯ ಅರಸನೂ ಸ್ವೀಂಡನೂ ಪಕ್ಕಿರಾಜನ ಮೇಲೀರಿ ಆ ದ್ವೀಪಕ್ಕೆ ಹೋಗಿ ಅಲ್ಲಿ ಇಳಿಯಬೇಕೆಂದರೆ, ಅಲ್ಲಿದ್ದ ಉರಿಯ ಹಾವುಗಳು ಬುಸ್ಸು ಎನ್ನುವುನ್ನು. ಕೂಡಲೇ ಕಾಡುಕಿಚ್ಚಿ ನಂತಹ ಭಾರಿಯ ಉರಿಯು ಎದ್ದುಬಂದುವುದು. ಆ ಉರಿಯ ರಭಸವನ್ನು ತಾಳಲಾರದೆ ಪಕ್ಕಿರಾಜನು ಹಿಂದಿರುಗುವನು. ಹೇಗೇ ಎರಡುಮಾರು ದಿನವಾಯಿತು.

ಕೂನಿಗೆ ಇದಕ್ಕೆ ಏನಾದರೂ ಉಪಾಯ ಮಾಡಲೇಬೇಕು ಎಂದು ಕರಡಿಗಳ ಅರಸನೂ ಪಕ್ಕಿರಾಜನೂ ವಾಟನಾಡಿಕೊಂಡರು. ಅದಕ್ಕೇನು ಮಾಡಬೇಕೆಂದು ಮಂಜಿನ ಬೆಟ್ಟದಮೇಲಿದ್ದ ಮಂತ್ರವಾದಿಗೆ ಬಬ್ಬಿಸಿಗೆ ಗೊತ್ತು ಎಂದು ತಿಳಿಯಿತು. ಅದರಿಂದ ಏನುಗಳ ರಾಜನನ್ನು ಬರಮಾಡಿ ಕೊಂಡು ಅವನಿಂದ ಉತ್ತಮವಾದ ರತ್ನಗಳನ್ನು ತರಿಸಿಕೊಂಡು ಕರಡಿಗಳ ಅರಸನು ಸ್ವೀಂಡನನ್ನು ಕರೆದುಕೊಂಡು ಹೋದನು. ಮಂತ್ರವಾದಿಯು ಆ ಉತ್ತಮರತ್ನಗಳನ್ನು ನೋಡಿ ಬಲು ಮೆಚ್ಚಿ ಕೊಂಡು ಅವರಿಗೆ ಆ ಹಾವುಗಳನ್ನು ಗೆಲ್ಲಿವ ಉಪಾಯವನ್ನು ಹೇಳಿಕೊಟ್ಟಿಸು “ ಆ ಹಾವುಗಳು ದಿನಕ್ಕೊಂಡು ಸಲ ಮಾತ್ರ ಹಾಗೆ ಉರಿಯನ್ನು ಉಗುಳಬಳ್ಳಿವು. ಅದರಿಂದ

ಮೇದಲನೆಯ ಸೆಲ ನೀವು ಹೋದಾಗ ಉಗುಳಿದ ಉರಿಯು ಆರುವವರಿಗೂ ಸುಮ್ಮುನಿದ್ದು ಮತ್ತೆ ನೀವು ಹೋದರೆ, ಆ ಹಾವುಗಳು ಏನೂ ಮಾಡ ಲಾರದೆ ಸುಮ್ಮುನಾಗುವುವು. ನೀವು ಆ ಪೆಡಂಭೂತವನ್ನು ಒಂದೇ ದಿನದಲ್ಲಿ ಗೆಲ್ಲಬೇಕು. ಇಲ್ಲವಾದರೆ ಎರಡನೆಯ ದಿನ ಆ ಹಾವುಗಳು ಜೀಳ ಗಾಗುತ್ತಲೂ ಉರಿಯನ್ನು ಉಗಿದು ನಿಮ್ಮನ್ನು ತೀರಿಸಿಬಂದುವುವು' ಎಂದು ಹೇಳಿಕೊಂಟ್ತನು.

ಕರಡಿಯ ಅರಸನೂ ಹಕ್ಕಿಗಳ ದೊರೆಯೂ ಸ್ವೀಂಡನನ್ನು ಕರೆದು ಕೊಂಡು ಹೊರಬರು. ಮೇದಲನೆಯ ಸೆಲ ಇವರು ಆ ದ್ವೀಪದ ಹತ್ತಿರಕ್ಕೆ ಹೋಗುತ್ತಿದ್ದ ಹಾಗೆಯೇ ಎಂದಿಸಂತೆ ಆ ಹಾವುಗಳು ಹೋಡಗಳನ್ನು ಮುಂಟ್ಯಾವಂತಹ ಉರಿಗಳನ್ನು ಉಗಿದುವು. ಅವು ಆರಿ ಶಾಂತವಾಗುವ ವರೆಗೂ ಕೊಂಡ ದಹರದಲ್ಲಿದ್ದ ಮತ್ತೆ ಅಲ್ಲಿಗೆ ಹೋಗಲು ಅವು ಏನೂ ಮಾಡಲಾರದೆ ಇವರನ್ನು ಕಂಡು ಒಡಿದುವು. ಕೂಡಲೇ ಪಕ್ಕಿರಾಜನು ತನ್ನ ವರನ್ನೆಲ್ಲ ಒರಮಾಡಿಕೊಂಡು, "ಈ ಹಾವುಗಳು ಕಟ್ಟಬಂತುಗಳು. ಇವು ಇರಬಾರದು. ಇವನ್ನು ಹೂತ್ತುಕೊಂಡು ಹೋಗಿ. ತಿಂದು ಹಾಕಿ ಬಿಡಿ" ಎಂದನು. ಅಲ್ಲಿಗೆ ಆ ದ್ವೀಪದಲ್ಲಿ ಹಾವುಗಳಾಧಿಯು ಮುಗಿಯಿತು.

ಇವರು ಮೂವರೂ ಪೆಡಂಭೂತನನ್ನು ಹುಡುಕಿದರು. ಅವನು ಹಾವುಗಳು ಸೋತುದನ್ನು ಕಂಡು, ಇವರು ಯಾರೋ ಪ್ರಬಿಲರು ಬಂದಿರುವರೆಂದು ತಿಳಿದುಕೊಂಡು, ರಾಬತ್ತುತ್ತಿಯನ್ನು ಸೆಲಮಾಳಿಗೆಯಲ್ಲಿ ಭದ್ರ ಪಾಗಿಟ್ಟು ತಾನು ಈಚೆಗೆ ಬಂದನು. ಕರಡಿಗಳ ಅರಸನು ಅವನನ್ನು ಕಾಣುತ್ತಲೂ ಮೇಲೆ ಬಿದ್ದನು. ಇಬ್ಬರಿಗೂ ಭಾರಿಯ ಕದನವಾಯಿತು.

ಚೀಗಿಂದ ಸಂಜೀಯವರೆಗೂ ಹೋರಾಟವಾಯಿತು. ಪೆಡಂಭೂತನು ತನ್ನ ಮಾಯಾ ಯಥ್ವವನ್ನೆಲ್ಲ ಮಾಡಿದನು. ಒಂದು ಸೆಲ ಹಕ್ಕಿಯಾಗಿ ಎರಗುವುದು; ಹಾವಾಗಿ ಮೇಲೆ ಬೀಳುವುದು; ಮೃಗವಾಗಿ ತಿಷಿಯಲ್ಲಿ ಕಳ್ಳುತ್ತಲೂ ಬರುವುದು; ಹೀಗೆ ಎಹ್ಹೋ ವಿಧವಾಗಿ ಏನೇನೂ ಆಟವಾಡಿ

ದರೂ ಕರಡಿಗಳರಸನು ಅವನನ್ನು ಬಿಡಲಿಲ್ಲ. " ಪಾಪಿ ! ಎಹೊಷ್ಟೇ ಒನ್ನರನ್ನು ಕಾರಣವಿಲ್ಲದೆ ಹಿಂಸಿಸಿ ಕೊಂದಿದ್ದೀರೋ ? ನಿನು ಇದ್ದರೆ ಇನ್ನಿತ್ತು ಎಷ್ಟು ಒನಕ್ಕೆ ಹಿಂಸೆ ಕೊಡುವೇಯೋ ? ನಿನಗೆ ಕೊನೆಗಾಲ ಬಂತು ಎಂದು ತೋ " ಎಂದು ಹೇಳಿ ಅವನು ಯಾವ ರೂಪದಲ್ಲಿ ಬಂದರೂ ಹಿಡಿದು ಹೊಡೆ ಯಾತ್ಮಾಬಂದನು.

ಕೊನೆಗೆ ಅವನು ಬಂದು ಕೋಳಿಯ ರೂಪದಲ್ಲಿ ಬಂದನು. ಕೋಳಿಯೆಂದರೇನು ? ಸಾಮಾನ್ಯದ ಕೋಳಿಯೇ ? ಬಂದು ಆನೆಯ ಗಾತ್ರವಿದೆ. ಆ ಕೋಳಿಯು ಕರಡಿಯನ್ನು ಬಲುವಾಗಿ ಗೊಳಿಸು ಹುಯ್ಯು ಕೊಂಡಿತು. ಕೊನೆಗೆ ತಾನು ಉಳಿಯುವುದು ಅಸಾಧ್ಯವಾಗುತ್ತಲೂ ಅದರ ಬುಟ್ಟು ಹಾರಬಿತ್ತು. ಕೊಡಲೇ ಸ್ವೀಂಡನು ಅದನ್ನು ಹಿಡಿದು ಅದನ್ನು ಬೆಂಕಿಯಲ್ಲಿ ಹಾಕಿ ಸುಟ್ಟುಬಿಟ್ಟನು. ಪೆಡಂಭೂತನ ಆಳವು ಮುಗ್ಗಿಯಿತು.

ರಾಜಪುತ್ರರುವ ಸ್ಥಳವನ್ನು ಮುದುಕುನ್ನದಕ್ಕೆ ಅಷ್ಟು ಹೊತ್ತಾಗಿ ಯಿತು. ಅಂತೂ ಕವ್ಯಪಟ್ಟ ಅವಳಿರುವ ಸ್ಥಳವನ್ನು ಗೊತ್ತುಮಾಡಿ ಅವಳನ್ನು ಕರೆದುಕೊಂಡು ಮರುದಿಸದ ಬೆಳಕು ಹರಿಯುವುದರೊಳಗಾಗಿ ಆ ಸ್ಥಳವನ್ನು ಬಿಟ್ಟು ಹೊರಟುಬಂದರು.

ಸ್ವೀಂಡನು ಕನಗೆ ಸಹಾಯಮಾಡಿದ ಮಿತ್ರನ್ನೆಲ್ಲ ವಂದಿಸಿ ಬೇಕೆಷ್ಟು ಬ್ಯಾಸು. " ನಿಮ್ಮಿಂದ ಆದ ಉಪಕಾರವನ್ನು ಎಷ್ಟೇಂದು ಹೇಳಲಿ ? " ಎಂದು ಹೊಗೇದನು. ಅದಕ್ಕೆ ಅವರು, " ಅಯಾಗ್ ! ನಿಮ್ಮ ತಾಯಿಯು ಬದುಕಿಸಿ ಕೊಟ್ಟಿ ಕಿಸ್ತಿರಿಯ ನಮ್ಮ ತಂಗಿ. ಆ ತಂಗಿಯೆಂದರೆ ನಮಗೆ ಪಂಚಪಾಣಿ. ಅದರಿಂದ ನಮ್ಮ ತಂಗಿಯ ಪಾರ್ಣವನ್ನು ಉಳಿಸಿಕೊಟ್ಟವಳ ಮಗಸಿಂದು ಸಿನ್ನು ಮೇಲೆ ನಮಗೆ ಇವು ಪಶ್ಚಾತ್ ನುತ್ತೆ ಸನುಯಬಿದ್ದರೆ ನಮ್ಮನ್ನು ಕರಿ. ನಾವು ಬಂದು ಎಂತಹ ಕಾರ್ಯವಿದ್ದರೂ ಮಾಡಿಕೊಡುವೇನ್ನು " ಎಂದು ಮಾತು ಕೊಟ್ಟು ತಮ್ಮ ತಮ್ಮ ಸಾಫಿನಗಳಿಗೆ ಹೋದರು.

ಇತ್ತು ಅರಸ್ಸಿಗೆ ಅವನ ಮಗಳನ್ನು ಒಪ್ಪಿಸಿಯಾಯಿತು. ಮಗಳು

ಬಂದವೇಲೆ ಅರಸನಿಗೆ ಮತ್ತು “ಗೌಡನ ಮಾರ್ಗಿಗೆ ತನ್ನ ಮಗಳನ್ನು ಕೊಡುವುದೇ ? ” ಎಂದು ದುಬುಕ್ಕಿಂತಿಯು ಬಂತು. ಆದರೆ ಮಗಳು ತಂಡನೆಗೆ ಸ್ವೀಕಾರಕವನ್ನು ಹೇಳುತ್ತಲೂ ಅರಸನು ಬಾಯಿ ಮುಚ್ಚಿ ಕೊಂಡು ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆಮಾಡಿದನು.

ಮದುವೆಯು ಸಂಭ್ರಮವಾಗಿ ನಡೆಯಿತು. ಅಲ್ಲಿ ಒಂದು ಏಕೀಣ ಎಂದರೆ ವರಸ ಕಡೆಯ ಬೀಗರ್ಕಾತಣವು ಮೂರುದಿನ ನಡೆಯಿತು. ಒಂದು ದಿನ ಕಡಲಿಸಲ್ಪಿರುವ ವಾಸುಗಳಿಗಾಗಿ, ಇನ್ನೊಂದು ದಿನ ಕಾಡಿನ ಕರಡಿಗಳಿಗಾಗಿ, ವ್ಯಾರಸೆಯ ದಿನ ಆಕಾಶದ ಹಕ್ಕಿಗಳಿಗಾಗಿ.

ಕಾಲಕ್ರಮದಲ್ಲಿ ಸ್ವೀಕಾರಕವನ್ನು ಅರಸಾದನು. ಅವನು ಅವನ ಹೆಂಡ ತಿಯೂ ರಾಜ್ಯವಾಳತ್ತಿದ್ದಾಗ, ಅವರಿಗೆ ಬೀಕಾದ ಹಣವನ್ನೆಲ್ಲ ಆ ಕುಳುಸ ಚೀಲವೇ ಕೊಡುತ್ತತ್ತು. ಅದರಿಂದ ರಾಜ್ಯದಲ್ಲಿ ಅವರಿಗೆ ವರ್ವರಿಗೂ ಯಾರೂ ಕಾಳಿ ಕಂದಾಯ ಕೊಡಬೇಕಾಗಿರಲಿಲ್ಲ. ಎಲ್ಲೆಲ್ಲೂ ಸೌಕ್ರಾಂತಿಕ ತುಂಬಿ ತುಳುಕಾಡುತ್ತತ್ತು.

ಮೋಸವಾಯಿತು

ಬ್ಯಾಬ್ ಶ್ರೀಮಂತನು ಒಂದು ದಿನ ಇಬ್ಬಮಾಡಿ ತನಗೆ ಬೀಕಾದವರನ್ನೆಲ್ಲ ಉಟಕ್ಕೆ ಕರೆದಿದ್ದನು. ಒಂದ ಅತಿಧಿಗಳೆಲ್ಲರೂ ಉಟ ಖಚಾರಗಳಾದ ಮೇಲೆ ಕುಳಿತು ಸುಖವಾಗಿ ವಾತನಾಡುತ್ತಿದ್ದರು. ಆ ನೂತು ಈ ನೂತು ಆಡುತ್ತೇ, ನರಿಗಳ ಜನಗಳಿಗೆ ಮೋಸವಾಡುವ ಪಿಂಚಾರವು ಬಂತು.

ಆ ಉರಿಸಲ್ಲಿ ಬ್ಯಾಬ್ ಬಡ್. ಇನ್ನು ಪ್ರೇರೀ ಹಂಚನೀಸೇ ಎಂದರೆ ವೋದಲ ಇಷ್ಟತ್ತುದು ವರ್ಷ ವಾತ್ರ ಕಳೆದಿದ್ದವನು. ಅವನು ಕೇಳುವ ವರೀಗೂ ಕೇಳಿ, “ ಸಾಕುಸಾಕು ಸುಮ್ಮನೀರಿ. ಸರಿಗಳಂತೆ, ಮನುಷ್ಯರಿಗೆ ಮೋಸ ವಾಡುವುವಂತೆ ! ಯಾರಾದರೂ ನಿಮ್ಮ ವಾತು ನಂಬುತ್ತಾರೇನು ?

ವನೋ ಅಚ್ಚಿಕಥಿಗಳು” ಎಂದು ಹಾಸ್ಯಮಾಡಿದನು. ಅವನ ಹಾಸ್ಯವು ಇತರರಿಗೆ ರುಚಿಸಲಿಲ್ಲ. ಅವರಲ್ಲಿಂಬಿನು “ಪಾಪ! ಪಾಪ! ನಿನಗೆ ಏನು ಗೊತ್ತು ಆ ವಿಷಯ! ಈ ಸರಿಗಳು ಎಷ್ಟು ಲಕ್ಷ್ಯ ಜನಕ್ಕೆ ಟೋಪಿ ಹಾಕಿವೇಯೋ! ಅಲ್ಲದೆ ಇರಲಿ. ಇಲ್ಲಿ ಈ ಹಳ್ಳಿದಲ್ಲಿ ಪನಿಲ್ಲವೆಂದರೂ ಇಸ್ತು ಮೂವತ್ತು ಜನರು ಮೋಸಹೋಗಿದಾದ್ದರೆ” ಎಂದನು.

ಬಡಗಿಗೂ ಕೊಂಡಬಂತು. “ನಾನು ಇವೈತ್ತು ಅಲ್ಲಿಗೆ ಹೋಗಿ ಬರುತ್ತೇನೆ. ನೋಡೋಣ, ನಿಮ್ಮ ಸರಿಗಳು ಏನು ಮಾಡುತ್ತವೇಯೋ! ಏನೋ ಮಹಾ!” ಎಂದನು.

ಇನ್ನೊಬ್ಬಿನು “ನೀನು ಅಲ್ಲಿಗೆ ಹೋಗಿ ಏನೂ ಇಲ್ಲದೆ ಕ್ಷೇಮ ವಾಗಿ ಬಂದರೆ, ನಾವೆಲ್ಲ ಸೇರಿ ನಿನಗೆ ಬಂದು ಸಾವಿರ ತಾಮ್ರದ ನಾಣ್ಯ ಕೊಡುತ್ತೇವೆ. ಇಲ್ಲದೆ ನೀನು ಪೆಚ್ಚುಬಿದ್ದು ಬಂದರೆ ನೀನು ನಮಗೆ ಬಂದು ಸಾವಿರ ತಾಮ್ರ ನಾಣ್ಯ ಕೊಡಬೇಕು” ಎಂದನು. ಎಲ್ಲರೂ ಒಪ್ಪಿದರು. ಬಡಗಿಯೂ ಒಪ್ಪಿದನು.

ಸಂಜೀಯಾಯಿತು. ಕತ್ತಲಾಗುತ್ತಿದ್ದ ಹಾಗೆಯೇ ಬಡಗಿಯು ಹಳ್ಳಿಕ್ಕೆ ಹೊರಟನು. ಹಳ್ಳಿದ ಹತ್ತಿರ ಹೋಗುತ್ತಿದ್ದ ಹಾಗೆಯೇ ಬಂದು ನರಿ ಬಂದು ಬಿದರು ಮೇಳುತ್ತೇ ಚಿಗಿಯಿತು. ಅದನ್ನು ಕಂಡು “ಈ ಸರಿಗಳು ಏನಾದರೂ ಆಟ ಕಟ್ಟಿದರೂ ಕಟ್ಟಿರಬಹುದು” ಎನ್ನಿ ಸಿತು. ಹಾಗೆಂದುಕೊಂಡು ಮೃಯೆಲ್ಲ ಕಣ್ಣು ಮಾಡಿಕೊಂಡು ಸುತ್ತಮಾತ್ತು ನೋಡುತ್ತು ಮುಂದೆ ಮುಂದೆ ಹೋಗುತ್ತಿದ್ದ ಹಾಗೆಯೇ ಬಂದು ಹೆನ್ನೂ ಕಣ್ಣಿಗೆ ಬಿತ್ತು. ಅವಳು ಆಚೆಯ ಹಳ್ಳಿಯ ಪಟೀಲನ ಹಂಡತಿ. ಮಗ್ಗಲ ಗ್ರಾಮದ ಪಟೀಲನ ಮಗಳು.

ಆ ಹೆಂಗಸು ತಾನಾಗಿ ಬಡಗಿಯನ್ನು ಮಾತನಾಡಿಸಿದಳು. “ಇದೇನು! ಇತ್ತು ಕಡೆ ಹೊರಟಿರುವರಲ್ಲ?” ಎಂದಳು.

ಇವನು “ಇಲ್ಲೇ ಬಂದು ಹಳ್ಳಿಗೆ ಹೋಗಿ ಬರಬೇಕು” ಎಂದನು.

ಅದಕ್ಕಿಂತು “ಹೇಗಿದ್ದರೂ ಸೇವು ನಿಮ್ಮ ಖಳತನ್ನ ಪಾಡೇ

ಹೋಗಬೇಕು. ದೊಡ್ಡ ಮನಸ್ಸುವಾಡಿ ಸನ್ನಸ್ನು ಸಮ್ಮ ತಂದೆಯ ಮನ ಯಲ್ಲಿ ಬಟ್ಟುಹೋಗುವಿರಾ ? ” ಎಂದಳು.

ಆ ಹಂಗಸು ಹಾಗೆ ಕೇಳಿದುದು ಅವಸಗೆ ಪಕ್ಕೋ ಜೋಡ್ಯವಾಗುತ್ತೇರುತ್ತು. ಬಹುಶಃ ಇದೆಲ್ಲ ಸರಿಗಳ ವಾಯೆಯಿರಬಹುದು ಎಂದೂ ಎನ್ನಿಸಿತು. ಆಗಲು ಇದಕ್ಕೆ ತಕ್ಕುದು ವಾಡಬೇಕು ಎಂದುಕೊಂಡು, “ಆಗಲವಾಗ್ಗೆ ! ಅದಕ್ಕೇನೆ ? ನಾನೂ ನಿಸ್ನಸ್ನು ಸೋಡಿ ಬಹಳ ದಿನವಾಯಿತು. ಬಾ, ಕರೆದುಕೊಂಡು ಹೋಗಿ ಸಿಮ್ಮ ಮನೆಯಲ್ಲಿ ಸಿಸ್ನಸ್ನು ಬಟ್ಟು ನಾನು ಹೋಗುವೇನು ” ಎಂದನು.

ಹಾಗೆಂದು ಹೀಳಿ ಅವಳನ್ನು ಮುಂದೆ ಬಟ್ಟುಕೊಂಡು ಇವನು ಹೋಡನು. ಇವನ ಯೋಚನೆಯೇನೆ ? “ಇದೂ ಒಂದು ಸರಿ. ಸರಿ ತನ್ನ ಬಾಲವನ್ನು ಮುಚ್ಚಿ ಟ್ಯೂಕೋಳ್ಳಲಾರದು. ಇದರ ಬಾಲ ಕಣ್ಣಿಗೆ ಬಿತ್ತು ಎಂದರೆ ಬಡಿದುಹಾಕಿಬಂಡುವುದು ” ಎಂದು. ಆದರೆ ಎಪ್ಪೆಂ್ಟು ಸೋಡಿದರೂ ಬಾಲ ಕಣ್ಣಿಗೆ ಬೀಳಲೇ ಒಳ್ಳದು. ಕೊನೆಗೆ ಉರು ಸಿಕ್ಕಿತು.

ಆ ಹೆಚ್ಚು ಕಣ್ಣಿಗೆ ಬೇಳುತ್ತಲೇ ಮನೆಯವರೆಲ್ಲ ಓಡೋಡಿ ಒಂದರು. “ಎಲೆ ಎಲೆ ! ಏನೇ ? ಸುದ್ದೀಕೂಡ ಕೊಡದೆ ಒಂದುಬಟ್ಟಿದ್ದೀಯೆ ! ಎಲ್ಲರೂ ಜೆನ್ನಾಗಿದ್ದಾರೆ ತಾನೇ ? ಏನೂ ವಿಶೇಷವಿಲ್ಲ ತಾನೇ ? ” ಎಂದು ಎಹ್ಲೋ ಮಾತನಾಡಿದರು.

ಬಡಿಗೆ ವೈಯಲ್ಲ ಉರಿಯಿತು. “ಸೋಡಿದೆಯಾ ! ಆ ಸರಿ ಎಂಥಾ ಆಟ ಕಟ್ಟಿದೆ. ಪಾಪ ! ನಮ್ಮ ಪಟ್ಟೀಲನ ಮನೆಯವರೆಲ್ಲ ಮೋಡ ಹೋಡರಲ್ಲ ” ಎಂದುಕೊಂಡು, ಯಾರಿಗೂ ತಿಳಿಯದ ಹಾಗೆ ಪಟ್ಟೀಲನನ್ನು ಒಂದುಕಡೆ ಕರೆದುಕೊಂಡು ಹೋಗಿ “ಪಟ್ಟೀಲರೇ ! ಪಟ್ಟೀಲರೇ ! ವೇಳೆ ಹೋಡಿರಿ. ಆಗ ಬಂದಿರುವವರು ನಿಮ್ಮ ಮಗಳು. ನಿಮ್ಮ ಮಗಳ ವೇವ ಹಾಕಿಕೊಂಡು ಬಂದಿರುವ ಸರಿ. ನಾನು ಹಳ್ಳಿಗೆ ಹೂರಬೀದ್ದೆ. ದಾರಿಯಲ್ಲಿ ಬಂದಿರುಹಿಂಡಿಸ ಹತ್ತಿರ ಒಂದು ಸರಿ ಶುಳ್ಳಿತು. ಅದೇ ಆ ಹೆಚ್ಚಾಗಿ

బందిదే. ‘నానూ ఆల్గి బరబీకు. కరెదుకోండు హోగు’ ఎందితు. నానూ, ఇరల్ ఎందు కరెదుకోండు బందే. వోస హోదిరి! ఎళ్ళ రిచ్! ’ ఎందను.

ఈ సుద్ది కేళ పట్టిలను, పావ! మంకాగి జోదను.. పను మాడబేకోఇ తిళియదే ఒందు గళిగే సమ్మస్తమ్మ, తన్న జెండతియన్న కరెదు బడగాయు యేళిద్దిద్దన్నెల్ జేళిదను. అవఖు లేగికోండు, “ ఆహావా! ఇదీగ సపయాలికు. ఇవనిగేను బుద్ధిగిద్ది జెన్నా గిదెయోర్ ఇట్లవే! సమ్మ వగఁలు సమ్మ మనెగే బందిద్దరే సరి యంతే గిరియంతే! ఎద్దు హోగు అస్తి ” ఎందుబట్టిఖు. ఇవను “ సీషు బేకాద్దు జేళియమ్మ ఇదు సిఱవాగాయం వోస! ” ఎందు ఖుడికపాగి జేళిదను.

ఇవను పట్టు పుడిదుదన్న నోఇది అవరచురూ పేచుచ్చి హోదరు. కేసిగే, “ హాగాదరే ఈగ ఎను మాడబీకు ఎన్న త్తీరి? ” ఎందు కేళిదరు.

సమయ కాయిత్తిద్ద బడగాయు “అదన్న సనగే ఒడి. సీషు మనస్సు గట్టివాడి ఒందు గళిగే అత్తికడే ఇరి. నోఇధువిరంతే! జము సులిదు, ఆ నర్ఱ ఆటవేల్ మంటి కట్టిసుత్తేసే ” ఎందను. అవరూ ఒప్పిదరు.

అవను హోగా కోణియల్లి కుళితు మాతనాదుత్తిద్ద ఆ కెంగుసస్స కత్తిన మేలి కృహాశి బలెయమేలి సూకిదను. అవఖు “ అయియై! అయియై! అప్పా! అవాక్కా! ” ఎందు కూగికోండఖు. ఇవను “ యార హత్తిర ఈ ఆటవేల్! నీసు బిదిరమేళ్ హత్తిర కణ్ణిగే బిద్దాగలే సనగి తిళిదు హోయితు. ” ఎందు అవఖ కృషిదిదు హిందక్కు కట్టి కేగి హాశి తుళదు హోడెదు “ తోరిసు నిస్తు నిఱరూప! ”

ಎಂದು ಪಚೀತಿಮಾಡಿದನು. ಅವಳು ಪಾಪ! ಅಯ್ಯೋ ಅವ್ಯಾ ಅವ್ಯು ಎಂದು ಅರಚಿಕೊಂಡು ಅತ್ಯಾಕ್ಷರಂಡು ಒದಾಧಿದಖು. ಅವಳು ಅತ್ಯಹಾಗೀಲ್ಲ ಇವನೂ ಆಭರಣಿಸುತ್ತಾ ತ್ತಾ “ತೋರಿಸು ಸಿನ್ನ ನಿಜರೂಪ! ಇಲ್ಲದಿದ್ದರೆ ನೋಡು ಮಂಟ್ಪಬಿಡುತ್ತೇನೇ” ಎಂದು ಹೇಳಿತ್ತ ಅದೆನ್ನು ಹೊತ್ತಾದರೂ ನರಿಯಾಗದೇ ಹೊಗಿಲು ಉರಿಯುತ್ತಿದ್ದ ಕೊಳ್ಳಿಯನ್ನು ತೆಗೆದು ಅವಳನ್ನು ಸೀದನು. ಅವಳು “ಅಯ್ಯೋ! ಅಯ್ಯೋ! ತಡೆಯಲಾರೆ! ಉರ ತಡೆಯಲಾರೆ!” ಎಂದು ಕೆಳಗೆಬಿದ್ದ ವಾಣಬಿಟ್ಟಳೆ.

ಮಗಳು ಸತ್ತುದನ್ನು ಕಂಡು ತಾಯಿತಂದೆಗಳು ಎದೆಯೇದೆ ಬಡಿದು ಕೊಂಡು ಅತ್ತರು. ತಾಯಿಯು ಬಡಗಿಯನ್ನು ಬಾಯಿಗೆ ಬಂದಂತೆ ಬಯ್ದಿರು. ತಂದೆಯು ಹೊಡೆ ಹೊಡೆಯುವದಕ್ಕೆ ಹೋದನು. ಆಳುಗಳು ಬಂದು ತಡೆದು “ಬೇಡಿ! ಬೇಡಿ. ಇವನನ್ನು ಈ ಕಂಬಕ್ಕೆ ಬಿಗಿದು ಸರಕಾರಕ್ಕೆ ತಿಳಿಸೋಣ. ಅವರು ವಿಚಾರನಾಡಿ ಗಲ್ಲಿಗೆ ಹಾಕುತ್ತಾರೆ. ಇವನನ್ನು ನಾವೇಕ ಕೊಲ್ಲುವುದು?” ಎಂದು, ಹಾಗೇ ಮಾಡಿದರು.

ಸರಕಾರಕ್ಕೆ ತಿಳಿಸಲು ಇನ್ನೇನು ಆಳು ಹೋಗಬೇಕು. ಆ ವೇಳೆಗೆ ಸರಿಯಾಗಿ ಒಬ್ಬ ಫೆಕ್ಕು, ಒಬ್ಬ ಶಿಫ್ಟ್, ಇಬ್ಬರನ್ನೂ ಒಬ್ಬ ಆಳು ಕರೆದು ಕೊಂಡು ಅಲ್ಲಿಗೆ ಬಂದನು.

ಫೆಕ್ಕುವು “ಯಜಮಾನರು ಮನೇಯಲ್ಲಿದ್ದಾರೆಯೇ?” ಎಂದು ಬರುತ್ತಿದ್ದ ಹಾಗೆಯೇ ಎಲ್ಲರೂ ಅಳವನ್ನು ಸಿಲ್ಲಿಸಬಿಟ್ಟರು. ಹುಡುಗಿಯ ತಂದೆಯು “ದಯಮಾಡಿಸಬೇಕು” ಎಂದು ಫೆಕ್ಕುಗಳನ್ನು ಒಳಕ್ಕೆ ಕರೆದು ಕೊಂಡು ಬಂದನು. ಆತನು “ನಾನು ಪಕ್ಕದ ಹಳ್ಳಿಗೆ ಹೋಗಿದ್ದು ಬಂದೆ. ಹಾಗೆಯೇ ನಿಮ್ಮನ್ನು ನೋಡಿಕೊಂಡು ಹೋಗಿಬೇಣವೆಂದು ಬಂದೆ” ಎಂದನು.

ಪಟ್ಟೆಲನು “ನೋ ತಾವು ದೇವರಹಾಗೆ ದಯಮಾಡಿಸಿದಿರಿ. ತಮಗೆ ಏನಾಡರೂ ಉಪಚಾರ ಮಾಡೋಣ ಎಂದರೆ ಈ ದಿನ ನಿಮ್ಮಲ್ಲಿ

హీగే ఆగిదే.” ఎందు తమ్ముదురిగే తమ్ము మగళ జీవ తిగెద శభీ యన్న జేళి, ఇవనే ఇష్ట మాడిదవను ఎందు బదగియన్న తోరిసిదరు.

భిక్షువు “భే ! భే ! ఎంతక అన్నాయవాయితు. ఇష్ట మాడిదవను ఇవనే ! నమ్మ మగ్గల గ్రామద బదగియల్లవే ఇవను ? ఇదు పచే హీగేమాడిద ? ” ఎందు విచారిసిదను.

బద్ధియు కల్లు మర కరగువంతి గోళాధుత్త “అయ్యో ! నాను ఏను హేళలి ? శుద్ధ నాగి వోసహోది ! ఏనాదరణ మాడి నన్న న్న బదుకిసి ” ఎందు బేదిశొందను.

భిక్షువు కథేయన్నెల్ల కేళి “ఎలేలా ! హీగే మాడబముదే ? ఒచ్చ హెంగుసిన పార్ణ తిగెదుబట్టియల్ల ! హోగలి. నాను ఇవరిగెల్ల కేళి నిన్న న్న బిడిసిదరే సిను నన్న శిష్టనాగి భిక్షువాగుత్తీయా ? ” ఎందను.

బద్ధిగే హోగిద్ద పార్ణ బందకాగాగి, “అగ్కునాగి ఆగలి. అంతఱ నన్న పార్ణ ఉళిసి ” ఎందు భిక్షువాగలు మాకుశోట్టును.

భిక్షువు ఇవసంద మాకు తిగెదుకొందు మనేయ యజమాన నన్న కరిదు, “ఇన్నేకి ఇల్లద గద్దల మామువుదు ? ఇవను వాప ! ‘తిళయదే హీగే మాడిబట్టి ’ ఎందు ఆక్రూశోళ్చుత్తిద్దానే. సత్తు హోద సమ్మ మగళు ఇవనన్న గల్లిగే కాకిదరే ఏనాదరణ హింది రుగి బరుతాత్తుఖియే ? ఏనోఇ నిమగ్ ఉపకార మాచోఇ ఎందు హోగి హీగే అనథ మాడిబట్టిద్దానే. హోగలి బధి. ఎల్లదక్కుండ హచ్ఛాగి ఈగ పార్ణ ఉళిసిదరే నన్న శిష్టనాగి. నమ్మ మతక్కే సీరు వుదాగి మాకు శోట్టిద్దానే ” ఎందు హేళిదను.

పటీలనూ అవన హెండతియుని మాకనాడికొందు “ స్వామి

ಗಳು ಹೇಳಿದುದು ನಿಜ. ಹೇಳಿದ ಸಮ್ಮು ಮಗಳಂತಹ ಹೇಳಿದೇ ಹೇಳಿದಣು. ಹೇಳಿಗಲ, ಇವನೂ ಭಿಕ್ಷುವಾಗುವಂತೆ! ಅದಾದರೂ ಆಗಲಿ.” ಎಂದು ಕೊಂಡು “ಸ್ವಾಮಿ! ಇವನು ಈಗಲೇ ಸಮ್ಮುದುರಗೇ ತಲೆಬೋಳಿಸಿ ಕೊಂಡು ಭಿಕ್ಷುವಾಗಬೇಕು. ಹಾಗಾದರೆ ನಾವು ಸುಮ್ಮುನಾಗುತ್ತೇವೆ” ಎಂದರು.

ಭಿಕ್ಷುವು ಬಡಗಿಯ ವ್ಯಾಪಕನನ್ನು ಸೋಧಿದನು. ಬಡಗಿಯು ಜೀವ ಉಳಿಯಿತಲ್ಲ ಎಂದು ಆಗಬಹುದು ಎಂದನು. ಮನೀಯವರು ಅವನ ಕಟ್ಟಿಟ ಗಳನ್ನು ಬಿಜ್ಞಾಪಿಸಿದರು. ಭಿಕ್ಷುವೂ ಅವನ ಶಿಷ್ಯನೂ ಸೇರಿಕೊಂಡು ಬಡಗಿಯು ತಲೆಯನ್ನು ಸುಣಿಗೆ ಮಾಡಿದರು. ಬಡಗಿಯೂ ಕೃಷ್ಣಗಾದುಕೊಂಡು ಕುಳಿತುಕೊಂಡು ತಲೆಮಾಡಿಸಿಕೊಂಡನು.

ಇಷ್ಟೇಲ್ಲ ಆಗುವುದರೊಳಗಾಗಿ ಬೆಳಗಾಯಿತು. ಇವನು ಭಿಕ್ಷುವಿಗೆ ದೀರ್ಘದಂಡ ಸಮಸ್ಯಾರ ಮಾಡಿದನು. ಇವನು ಭೂಮಿಗೆ ಮೊಕವಿಟ್ಟ ಮಲಗಿದನೇರ್ ಇಲ್ಲವೋ ಫೋಟೋಂದು ಸಕ್ಕು ಸದ್ಗು ಕೇಳಿಸಿತು. ಥಿಫ್ಟನೇ ತಲೆಯಿತ್ತು ಸೋಧಿದನು. ಯಾರೂ ಇಲ್ಲ. ತಾನೊಬ್ಬಿನೇ ಬಬ್ಬಿಸು. ಇದ್ದುದು ಹಣ್ಣದ ಹತ್ತಿರ.

ಬಡಗಿಯು ತಾನು ಏನಾದರೂ ಕಣಸು ಕಂಡನೇರ್ ಎಂದು ತಣ್ಣು ಉಜ್ಜಿ ಕೊಂಡನು. ತಲೆಯನ್ನು ಮಂಟ್ಪಿ ಸೋಧಿಕೊಂಡನು. ಸುಣಿಗಾಗಿತ್ತು. ಎಲ್ಲ ಆರ್ಥಿಕವಾಯಿತು. ಮರುಮಾತನಾಡದೇ ಎದ್ದು ತಲೆಗೆ ಒಂದು ಚೊಕ ವನ್ನು ಕಟ್ಟಿಕೊಂಡು ಮನೆಗೆ ಒಂದನು.

ಅಂದಿನ ಸಂಚಿಗೆ ಮತ್ತೆ ಶ್ರೀಮಂತನ ಮನೆಯಲ್ಲಿ ಎಲ್ಲರೂ ಸೇರಿದರು. ಬಡಗಿಯೂ ಒಂದನು. ಎಲ್ಲರೂ ಅವನನ್ನು ಸೋಧಿ ಬೆದ್ದುಬಿಡ್ದ ಹೊರಳಿ ಹೊರಳಿ ಸಕ್ಕಿರು. ಜಾಜೂ ತಪ್ಪದೇ ಅವನು ತನ್ನ ಕಥೆಯನ್ನೇಲ್ಲ ಹೇಳಿದನು. ಸೋಧಿಯೇ ಸಕ್ಕಿರು, ಆ ಕಥೆಯನ್ನು ಕೇಳಿದಮೇಲೆ ಇನ್ನು ಹೇಳಬೇಕೇ?

ಬಡಗಿಯೂ ಮಾತಿನಂತೆ ನಡೆದುಕೊಂಡನು. ಆವರಿಗೆ ಸಾವಿರ

ತಾಮ್ರದ ನಾಣ್ಯ ಕೊಟ್ಟನು. ಅವರು ಅಲ್ಲಿಯೇ ಆ ಹಣವನ್ನೆಲ್ಲ ಖಚು ಮಾಡಿ ದೊಡ್ಡ ಹಬ್ಬ ಮಾಡಿದರು.

ಅಂಬಿಸಿದವರು ಯಾರು?

ಪ್ರೀಮೆಯು ಜೆನಾಗ್ಗೆ ಒದಿದವನು. ಅಲ್ಲದೆ ದೇಹಬಲವನ್ನು ಜೆನಾಗ್ಗ ಕಾನಾಡಿಕೊಂಡಿದ್ದವನು. ಅವನಿಗೆ ದೇಶಸಂಚಾರಮಾಡಿ ಬರಬೇಕು ಎನ್ನು ಸಿತು. ಒಂದು ದ್ವೀಪದಲ್ಲಿ ಅವನಿದ್ದುದು. ಅದರ ಸುತ್ತುಲೂ ಕಡಲು. ಪಡುವಲಕಡಲ ತೀರದಲ್ಲಿ ಇವನು ವಾಸವಾಗಿದ್ದುದು. ಪೂರ್ವತೀರದ ವರೆಗೂ ಹೋಗಿ ಬರುವುದು ಎಂದು ಹೊರಟನು.

ಕೊಂಡದೂರ ಹೋಗುತ್ತಿದ್ದ ಹಾಗೆಯೇ ದೇಶಸಂಚಾರಕ್ಕೆ ಹೋರ ಟಿರುವ ಬಬ್ಬ ಯಾತ್ರಿಕ ಭೀಕ್ಕುವ ಸಿಕ್ಕಿದನು. ಇಬ್ಬರೂ ಒಂದೇ ಉರಿಗೆ ಹೋಗುವವರು ಎಂದಾದವೇಲೆ, ಇಬ್ಬರೂ ಬಬ್ಬಗೇ ಹೋಗುವದು ಎಂದುಕೊಂಡು ಹೋರಟರು. ಬರುಬರುತ್ತು ಇಬ್ಬರಿಗೂ ಸ್ವೀಹವು ಒಲಿಯಿತು. ಬಬ್ಬನು ಇನ್ನೊಬ್ಬರ ಕವ್ಯಸುಖಗಳನ್ನೂ ಗೃಹಕೃತ್ಯಗಳನ್ನೂ ವಚಾರಿಸುವವನ್ನೂ ಆಯಿತು. ಭೀಕ್ಕುವ ತನ್ನ ಕವ್ಯಸುಖಗಳನ್ನು ಹೇಳಿ ಕೊಂಡನು; ಅವನ ಆಶೆ ಕೊಂಚ ಹಿರಿದು ಅದರಲ್ಲಿ ಸಾತ್ವಾರ್ಥವೂ ಇಲ್ಲ; “ನೋಡು ಷುವೇ! ನನಗೆ ಇದು ಬಹಳ ದಿನದ ಆಶೆ. ಒಂದು ಭಾರಿಯ ಕಂಬಿಸ ಬುದ್ಧಿನ ವಿಗ್ರಹಮಾಡಿಸಿ, ಅದನ್ನು ಎಲ್ಲಾದರೂ ಪ್ರತಿನ್ಯೇಮಾಡಬೇಕು. ಇದಕ್ಕೊಂಡ್ದು ಮಾರ್ಪಣ ಮನೆ ಬಾಗಿಲು ಎಲ್ಲಾ ಬಿಟ್ಟು, ಭೀಕ್ಕುಕೊಂಡಿ ಉಳಿರೂರು ಅಶೀಯುತ್ತಿದ್ದೇನೆ. ಏನ್ನು ಕವ್ಯ ಎನ್ನುತ್ತೀಯೆ? ಇದುವರೆಗೂ ಇನ್ನೂರು ಬೆಳ್ಳಿಯ ನಾಣ್ಯ ಸಿಕ್ಕಿದೆ ಅಪ್ಪೇ! ಆ ಗುರು ಗೌತಮಬುದ್ಧ ಯಾವೈತ್ತಿಗೆ ನನ್ನ ಆಸೆ ನೆರವೇರಿಸಿಕೊಟ್ಟು ನನ್ನನ್ನು ಕೃತಾರ್ಥನನ್ನು

ಮಾಡುತ್ತಾನೆಯೇ? ಎನಾದರೂ ಆಗಲಿ ಒಟ್ಟು ಹಾಲುಗಂಜಿಸಲ್ಪಿ ಸೋಗ ಸಾಗಿ ಅನ್ವಯ ಎತ್ತರದ ಒಂದು ವಿಗ್ರಹವಾಡಿಸಬೆಬೀಕು” ಎಂದನು.

ಹುಮೆಗೆ ಇನ್ನೂರು ಬೆಳ್ಳಿಯ ನಾಣ್ಯ ಎನ್ನು ತುಲು ಕೆವಿ ಸೆಟ್‌ಗಾ ಯಿತು. ಹಣ ಎನ್ನು ಪ್ರದೇಶ ವಿಷವಲ್ಲವೇ? ಸರಿ. ಹೇಗಾದರೂ ಮಾಡಿ ಅದನ್ನು ಹಾರಿಸಬೆಬೀಕು ಎನ್ನಿಸಿತು. ಏನೇಸೊ ಯೋಚಿಸಿದನು: “ಮಾನವನ ಬಾಳು ಬಸಿರಿಗೆ ಒಂದುದೇ ವೇದಲು ಸಮಾಧಿಯಲ್ಲಿ ಮಲಗು ವರರೆಗೂ ಇದ್ದೇ ಇದೆ, ಸುಖದುಃখಿ, ಆದರೆ ನಮ್ಮುಂತವರಿಗೆ ಮಾತ್ರ ದುಃಖದ ಮೂರೆಯೇ ಹೊರತು ಸುಖ ಎನ್ನು ಪ್ರದು ಕೆಸಸಿಸಲ್ಪಿಯೂ ಇಲ್ಲ. ಈಗ ಒಂದು ಅವಕಾಶ ಸಿಕ್ಕಿದೆ. ಇವನ ಹತ್ತಿರ ಇನ್ನೂರು ನಾಣ್ಯ ಇದೆ. ಇವನು ಭಕ್ಷು. ಹಿಂದೂ ಮುಂದೂ ಯಾರೂ ಇಲ್ಲ. ಸತ್ತರೆ ಕೂಡಾ ಇವನಿಗೇನು ನಷ್ಟವಿಲ್ಲ. ಪ್ರಾರಭಿ! ಇಷ್ಟ ದಿನವಾಯಿತು. ಸಸಗೂ ವಯಸ್ಸಾಯಿತು. ಕಾಲವಾಯಿತು. ದೇಶವಾಯಿತು. ಆದರೂ ಒಂದುಕಡೆ ನಿಂತು ಏನೋ ಒಂದಷ್ಟು ನಿರಾತಂಕವಾಗಿ ಕಾಲಹಾಕೋಣ ಎಂದರೆ ಸಾಧ್ಯವಿಲ್ಲ. ಈಗ ಎನಾದರೂ ಮಾಡಿ ಈ ಹಣವನ್ನು ಸವಾದಿಸಿದರೆ, ಕೊನೆಯವರೆಗೂ ಸುಖವಾಗಿರಬಹುದು.” ಎಂದು ಗೊತ್ತುಮಾಡಿ ಕೊಂಡನು.

ಅವರು ಹೀಗೆಯೇ ಪ್ರಯಾಣಮಾಡುತ್ತಿರುವಾಗ ಒಂದು ಕೊಲ್ಲಿ ಯು ಸಿಕ್ಕಿತು. ದೋಷಿಯಲ್ಲಿ ಕುಳಿತು ಆ ಕೊಲ್ಲಿಯನ್ನು ದಾಟಬೀಕು. ಭಿಕ್ಷುವೂ ಹುಮೆಯೂ ಹೋಗುವ ವೇಳಿಗೆ ಅಕ್ಷರೆಗೆ ಹೋಗುವದಕ್ಕೆ ಒಂದು ದೋಷಿಯು ಸಿದ್ಧವಾಗಿತ್ತು. ಇಬ್ಬರೂ ಹತ್ತಿದರು. ಹುಮೆಗೆ ಇನ್ನೂರು ನಾಣ್ಯದ ಯೋಚನೆ ತಾನೇತಾನಾಗಿದೆ.

ದೋಷಿಯು ನೀರಿನಮೇಲೆ ಹೊರಟಿತು. ಅಧಿಕಾರಿ ಹೋಗು ಶ್ರಿದ್ದ ಹಾಗೆಯೇ ಬಿರುಗಾಳಿ ಹುಟ್ಟಿ ಕದಲೀಲ್ ಅಲೆಕ್ಕಿಲ್ಲೆಲಕಲೆಕ್ಕಿಲ್ಲೆಲ ವಾಯಿತು. ಆ ಭಾರಿಯ ಅಶೇಗಳು ಬರುತ್ತಿದ್ದರೆ, ದೋಷಿಯು ತಪ್ಪಿನೆ

ಮೇಲಕ್ಕೆ ಎಳುವದು ಕೆಳಕ್ಕೆ ಧುಮುಕುವುದು ನೋಡಿದರೆ, ಅದಕ್ಕೇನಾ ದರೂ ದೆವ್ವ ಹಿಡಿದು ಕುಣಿಸತ್ತಿದೆಯೇ ಎನ್ನ ವಹಾಗದೆ. ಗಾಳಿಯೋ ಭರ್ ಎಂದು ಬೀಸುತ್ತಿದೆ.

ಭಕ್ತಿವು ದೋಷಿಯ ಮುಂಭಾಗದಲ್ಲಿ ನಿಂತು ಪನೋ ಯೋಜಿಸುತ್ತಿದ್ದನು. ಅವನು ಹಾಕಿದ್ದ ಬಟ್ಟಿಗಳು ಗಾಳಿಗೆ ಹಾರಾಡುತ್ತಿವೇ ಮನೆಯು ನೋಡಿದನು : “ಇಂತಹ ಅವಕಾಶವು ಸಿಕ್ಕಿರುವುದು ದೇವರ ಕೃಪೆಯಿಂದ. ನಾನು ಒಮ್ಮಿಕೊಳ್ಳಲ್ಲ ಏಂದೇ ದೇವರು ಇಂತಹ ಬಳ್ಳಿಯ ಅವಕಾಶವನ್ನು ಕೊಟ್ಟಿರುವಾದು. ಇದನ್ನು ಬೆಢಬಾರದು” ಎಂದು ಕೊಂಡನು. ಸಾಲದೆ, ಭಕ್ತಿವು ಬಟ್ಟಿಗೇ ಸಿಂತಿದಾಗೆನೇ. ಇನ್ನು ಯಾರಾ ಸಮಾಪದಲ್ಲಿ ಇಲ್ಲ, ಸುತ್ತಲೂ ನೋಡುತ್ತ ಬಂದು, ಭಕ್ತಿವು ಪನೋ ಯೋಜನೆಯಲ್ಲಿರುವಾಗ ನೀರಿಗೆ ತಳ್ಳಿಬಟ್ಟಿಸು. ಭಕ್ತಿವು ನೀರಿನಲ್ಲಿ ಬದ್ದು ಮುಳುಗಿಕೊಂಡನು. ಅವನು ಎಳುವಹಾಗಿಲ್ಲ ಎನ್ನ ವುದು ತನಗೆ ಸಂಬಿಳಿಯಾದವೇಲೆ ಮನೆಯು ಹೋ ಎಂದು ಅರಚಿಕೊಂಡನು. “ಭಕ್ತಿವು ನೀರಿನಲ್ಲಿ ಬಿದ್ದಬಟ್ಟಿಸು ಎಲ್ಲಿ? ಇಗ್ಗ ತೆಗೆದುಕೊಳ್ಳಿ. ಯಾರಾದರೂ ಇಂದಿರಿ” ಎಂದು ಬೇಕಾದಹಾಗೆ ಆಭರಿಸುವಾಗಿದನು. ಆದರೂ ಗಾಳಿಯು ಬಲು ಜೋರಾಗಿ ಬೀಸುತ್ತಿದ್ದುದರಿಂದ, ಯಾರೂ ಇಂದಿರುವದಕ್ಕೂ ಆಗಲಿಲ್ಲ, ಎನುಮಾಡುವುದಕ್ಕೂ ಆಗಲಿಲ್ಲ.

ಮನೆಯು ತನಕ್ಕೆ ಪ್ರಮಿತ್ರನು ಹೋದನು ಎಂದು ಬಂದು ಭಾರಿಯ ಆಟವನ್ನೇ ಕಟ್ಟಿದನು. ಗಳಿಗೆ ಹಕ್ಕು ನಿಟ್ಟುಸಿರು, ನಾಳ್ಕೆಲ್ಲದು ಸಲವಾದರೂ ಕಣ್ಣೀರು. ಯಾರನ್ನು ಕಂಡರೂ “ನೋಡಿದಿರಾ! ನಮ್ಮ ಭಕ್ತಿವಿಗೆ ಹೀಗಾಗಬಹುದೆ? ಎಂತಹ ಬಳ್ಳಿಯ ಮನುಷ್ಯ! ಮಂರು ಹೊತ್ತೂ ಒಪತಪನ್ನಗಳಲ್ಲಿಯೇ ಇದ್ದ ಇನ್ನೊಂದರ ಮಾತಿಗೂ ಒರದೆ ಇದ್ದವಿಗೆ ಎಂಥಾ ಮೃತ್ಯು ಬಂತು?” ಎಂದು ಎನೇನೋ ಹೇಳಿಕೊಂಡು ಎಳ್ಳಿರಲ್ಲಿಯೂ ಆತ್ಮಕೊಂಡನು. ದೋಷಿಯವರೆಲ್ಲ “ಅಯ್ಯೋ ವಾಪ!

ಬಹಳ ದುಃಖಪಡುತ್ತಾನೆ. ಎಷ್ಟೇ ಆಗಲು, ಸ್ನೇಹ ಎನ್ನು ಪ್ರಾಪ್ತ ಕಷ್ಟ! ” ಎಂದು ನೋಂದು ಕನಿಕರವರಮ್ಮೆ ಎಲ್ಲರೂ ಸಮಾಧಾನ ಹೇಳಿದರು.

ಹುಮೆಯು ನಾಟಕದಲ್ಲಿ ಇನ್ನೊಂದು ಅಂಶ ಪೂರಂಭವಾಯಿತು. ಭಿಕ್ಷುವಿನ ಗಂಟು ಹೊಡೆದು ಬಿಡಬೇಕಲ್ಲ! ಅದಕ್ಕಾಗೀ ದೋಷಿಯ ಅಧಿಕಾರಿಯನ್ನು ಏಕಾಂಶವಾಗಿ ಕರೆದು “ಎಸಪ್ಪಾ! ತೀರವಸ್ಸು ಮುಟ್ಟುತ್ತಲೂ ಹೊಗಿ ಭಿಕ್ಷು ಸೀರಿಸಲ್ಲಿ ಉರುಹಿಕೊಂಡನು. ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿಬಿಡು. ಹಾಗೇ ನಾವೂ ಕೆಲವರು ಸಾಕ್ಷಿ ಹೇಳುತ್ತೇನೆ. ನಾನು ಹೊಗೇ ಅವನಿಗೆ ಸದ್ಗುತ್ಯಾಗಾಗುವ ಹಾಗೆ ಗುಡಿಯಲ್ಲಿ ಪೂಜೆಗೇಂಡಿ ಮಾಡಿಸುತ್ತೇನೆ” ಎಂದು ಹೇಳಿದರು.

ದೋಷಿಯು ಅಧಿಕಾರಿಯೂ “ಇದೇಸಯ್ಯಾ! ಪೀಠಾಂಶ ತಂದಿಟ್ಟಿ. ಎಲ್ಲಾ ಬಿಟ್ಟು ಹೊಗೇ ಅವರಿಗೆ ಹೇಳು. ಅವರು ಎಂಟುದಿನವೋ ಹತ್ತು ದಿನವೋ ಅಲ್ಲಿ ಸಿಲ್ಲಿಸಿಬಿಡಲಿ. ಅದುವರೆಗೂ ನಾನು ಬಾಯಿಗೆ ಬುಟ್ಟಿಕಟ್ಟಿ ಕೊಂಡಿರುತ್ತೇನೆ. ಅದೆಲ್ಲ ಸಾಧ್ಯವಿಲ್ಲ. ಎಲ್ಲರಸ್ಯಾ ಕರೆದು ನಾನು ಹೇಳುತ್ತೇನೆ. ಅವಸದು ಗಂಟೋ ಮೂರ್ಟಿಯೇ ಸೀನು ಶೆಗೆದುಕೊ, ಹೊಗು. ಪಾಪ! ಅವನಿಗೆ ಸದ್ಗುತ್ಯಾಗಬೇಕು. ಅದಕ್ಕೆ ನಾವೂ ಸೇರಿ ಪಟ್ಟಿಹಾಕಿ ಎನಾದರೂ ಒಂದಿಪ್ಪ ಮಾಡಿಕೊಡುತ್ತೇನೆ, ಸೀನೂ ಅವನು ಹಾಕಿ ಪೂಜೆಗೇಂಡಿ ಮಾಡಿಸು. ಪ್ರೋಲೀಸಿಗೆ ಹೇಳುವ ಸುದ್ದಿ ಮಾತ್ರ ಇಲ್ಲಿಗೇ ಬಿಟ್ಟುಬಿಡು” ಎಂದನು. ದೋಷಿಯಲ್ಲಿದ್ದ ಪರಯಾಣಿಕರೂ ಈ ಸುದ್ದಿಯನ್ನು ಕೇಳಿ “ಸರಿ! ಸರಿ! ಎಲ್ಲಾದರೂ ಉಂಟಿ? ಇನ್ನು ಹೊಗೇ ಆ ಪ್ರೋಲೀಸಿನವರ ಕೈಗೆ ಸಿಕ್ಕಿ ಒದ್ದಾಡುವರು ಯಾರು?” ಎಂದರು. ಭಿಕ್ಷುವಿನ ಗಂಟು ಸಿಕ್ಕಿತು. ಅದಕ್ಕೆ ಬಡ್ಡಿಯಾಗಿ ಎಲ್ಲರೂ ಪಟ್ಟಿಹಾಕಿ ಏರಡುಮಾರು ಬೆಳ್ಳಿಯ ನಾಣ್ಯಕೊಟ್ಟಿರು. ಅಂತೂ ಹುಮೆಯು ರೊಟ್ಟಿ ಕೈಜಾರಿ ತುಪ್ಪಕ್ಕೆ ಬಿತ್ತು.

ಹುಮೆಯು ಸದ್ಗುತ್ಯಾಕ್ಕೆ ಬದುಕಿದೆ ಎಂದುಕೊಂಡು ಒಳಗೇ ಸಂತೋಷ

ಪಟ್ಟುಕೊಂಡನು. ಹೋಣಿಯನ್ನು ಬಿಟ್ಟು ಇಳಿದು ಮೂರವಾಗಿ, ತನಗೆ ಯಾರಾರು ಗೊತ್ತಿಲ್ಲದ ಉಂಗಿ ಹೊಗಿ, ಅಲ್ಲಿ ಬಂದು ಅಂಗಡಿ ಹಾಕಿಕೊಂಡು ವಾಗ್ಯವಾರ ಮಾಡಲು ಆರಂಭಿಸಿದನು. ಇವನ ಅದ್ವಷ್ಟ ಬಲಿದು ಜೆನಾಗೀ ಲಾಘವ ಬಂತು. ಮನೆ ಬಾಗಿಲು ಮಾಡಿಕೊಂಡು ಹತ್ತು ಒಸರಲ್ಲಿ ಗಣ್ಯನಾಗಿ ಸುಖವಾಗಿದ್ದನು.

ಎರಡು ಮೂರು ಕಣ್ಣಗಳಿಂಳಾಗಾರಿ. ಅವನಿಗೆ ಮದುವೆಯಾಯಿತು, ಮಕ್ಕಳಾಯಿತು. ಮೊದಲನೆಯ ಮಗುವಿಗೆ ಭಿಕ್ಷು ಪನ ಹೆಸರನ್ನೇ ಇಟ್ಟನು. ಆ ಭಿಕ್ಷುವ ಸತ್ತುದಿನ ಹತ್ತು ಒಸರ ಭಿಕ್ಷುಗಳಿಗೆ ಜೊಕ್ಕುಭೋಜನ ಮಾಡಿಸುವನು, ದೇವಸಾಫಾ ಸದಳ್ಳಿ ಭಾರಿಯ ಪೂಜೆ ಮಾಡಿಸುವನು.

ಹೊಗಿರಾಗಿ, ಬಂದು ದಿನ ಸಂಚೀಯ ಹೊತ್ತು. ಸಗರದ ಮಗು ಅಲ್ಲಿರುವ ಉದ್ಯಾನದ ಕಡೆ ಹೊಗಿದ್ದಾರಿಸೆ ಅಲ್ಲಿ ತಾನು ಸೀರಿಗೆ ಸೂಕ್ತಿ ಭಿಕ್ಷುವೇ ಸಿಂತಿರುವ ಹಾಗೆ ಕಾಣಿಸಿತು. ಅವನು ನೀರಿಗೆ ಬದ್ದು ಮುಖಗಿ ಹೊಗಿರುವುದನ್ನು ತಾನೇ ನೋಡಿದ್ದಾನೆ. ಅಂಥಾದ್ದರಲ್ಲಿ ಅವನು ಎಲ್ಲಿಂದ ಬರಬೇಕು? ಆದರೂ ಎಷ್ಟೆಷ್ಟು ಸಲ ತಿರುಗಿ ನೋಡಿದರೂ ಅವನೇ! ಸಂದೇಹವಿಲ್ಲ.

ಷುಮೆಯು ಮನಿಗೆ ಬಂದನು. ಅವನಿಗೆ ಭಿಕ್ಷುವು ಕಣ್ಣಿದುರಿಗೆ ಸಿಂತಿರುವಂತೆ ಕಾಣುವುದಕ್ಕೆ ಮೊದಲಾಯಿತು. ಅಷ್ಟೇನು ಆ ರೂಪವನ್ನು ಕಣ್ಣಿಗೆ ಕಟ್ಟಿದಂತೆ ಆಗಿದೆ. ಎಲ್ಲಿ ನೋಡಿದರೂ ಭಿಕ್ಷುವೇ! ಅದೇ ಭಿಕ್ಷುವು ಬಂದು “ಎಂಥಾ ಕೆಲಸಮಾಡಿದೆ! ಸನ್ನ ಸ್ನೇಹಿತ್ಯದಿನ್ಯಾ? ಸನ್ನ ಗಂಟು ಹಾರಿಸಿಕೊಂಡು ಬಂದು ಮೇರೆಯುತ್ತಿದ್ದೀರ್ಯಾ? ಸನ್ನ ಗಂಟು ನನಗೆ ಕೂಟ್ಟುಬಿಡು. ಇಲ್ಲದಿದ್ದರೆ ಸೋರು:” ಎಂದು ಏಸೇನೋರೇ ಹೇಳಿ ಹೆದರಿಸಿದಂತೆ ಆಗುವುದು. ಎಲ್ಲಿ ಕುಳಿತರೂ ಎಲ್ಲಿ ನಿಂತರೂ ಅದೇ ಭಿಕ್ಷು. ತನ್ನ ಅಪರಾಧವನ್ನು ಕುರಿತು ಹೇಳುವುದು. ಪಾಪಿ! ಪಾಪಿ! ಎಂದು ಕಣ್ಣಿಗೆ ಕಣ್ಣಿ ಬಿಡುವುದು.

ಷುಮೇಯು ದೇವಸ್ಥಾನಕ್ಕೆ ಹೋಗಿ ಚೇಟಿ ಕಟ್ಟಿಸಿಕೊಂಡನು. ಗುಣವಾಗಲಿಲ್ಲ. ಒಪ್ಪೊಡಿಸಿದನು, ಪಿತಾಚಿಯು ಕಣ್ಣಿಗೆ ಬೀಳುವುದು ನಿಲ್ಲಲ್ಲಿಲ್ಲ. ಸೂರು ಉನರನ್ನು ಕರೆಸಿ ಸಂತರ್ಫಣೆ ಮಾಡಿಸಿದನು, ಆ ನೋಟ ತಪ್ಪಲಿಲ್ಲ. ಮಾಂತ್ರಕರನ್ನು ಕರೆಸಿ ಪೂಜೆ ಹಾಕಿಸಿಕೊಂಡನು, ಸರಿಹೋಗಲಿಲ್ಲ. ಇದೇನಾದರೂ ವ್ಯಾಧಿಯೋ ಎಂದು ವೈದ್ಯರಿಗೆ ಕೃತೋರಿಸಿದನು. ಅವರು ದೇಹದಲ್ಲಿ ಏನೂ ರೋಗವಿಲ್ಲ ಎಂದರು. ಅವನಿಗೆ ಏನು ಮಾಡಬೇಕೋ ತಿಳಿಯದೆ ಹೋಯಿತು:

ರೋಗವು ಬಲಿಯಿತು. ಷುಮೇಯು ಹಾಸುಗೆ ಹಿಡಿದೂ ಮಳ್ಳಿದನು. ಆಗಾಗ ಜ್ಞಾನವು ತತ್ತ್ವವುದು. “ಹೋ ! ಭಕ್ತಿ ಬಂದ. ಭಕ್ತಿ ಬಂದ. ಸನ್ನಿಸ್ನು ಕೊಂಡುಹಾಕಿ ಬಿಡುತ್ತಾನೆ. ಅಯ್ಯಿಯೋ ! ಸನ್ನಿಸ್ನು ಪ್ರೋತ್ಸಾಹಿಸಿನವರಿಗೆ ಹಿಡಿದುಕೊಡುತ್ತಾನಂತೆ ! ಅಯ್ಯಿಯೋ !” ಎಂದು ಕರಿಷಿಕೊಂಡು ಪಳುವನು. ಯಾರಿಗೂ ಇದೊಂದರೂ ಅರ್ಥವಾಗದು. ಎಲ್ಲರೂ “ಅಯ್ಯೋ ಪಾಪ ! ಯಾವುದೋ ಪಿತಾಚ ಹಿಡಿದಿದೆ. ಇದನ್ನು ಬಿಡಿಸುವವರು ಯಾರೂ ಬರಲಿಲ್ಲವಲ್ಲ !” ಎಂದು ವ್ಯಾಸನಪಟ್ಟಿಕೊಳ್ಳುವರು.

ಆ ಉರಿನ ಮರದಲ್ಲಿದ್ದ ಭಕ್ತಿ ವ್ಯುತ್ಪಿದ್ದ ಬಂದು ತಾನು ಕಲಿತ ಮಂತ್ರ, ಶಂತರ್ಗಣನ್ನೇ ಲಾಲಾ ಮಾಡಿದನು, ಪೂಜೆ ಹಾಕಿದನು, ಯಂತ್ರ ಕಟ್ಟಿದನು, ಏನು ಮಾಡಿದರೂ ಕರಿಷಿಕೊಳ್ಳುವುದು ತಪ್ಪಲಿಲ್ಲ. ದಿನದಿನಕ್ಕೂ ಅವಸ್ಥೆಯು ಕೆಡುತ್ತ ಬಂತು. ಷುಮೇಯು ಬಡುಕುವುದಿಲ್ಲ ಎನ್ನು ವರುಣಿಗೂ ಆಗಿ ಹೋಯಿತು.

ಹೋಗೆ ಎಲ್ಲವೂ ವಿಷಮಿಸಿಕೊಂಡಿರುವಾಗ ಒಬ್ಬ ಭಕ್ತಿ ವ್ಯುತ್ಪಿದ್ದ ಅವರ ಮನೆಗೆ ಬಂದನು. ಅವನು ಅಲ್ಲಿ ಯಾರಿಗೂ ಪರಿಷಿತನಲ್ಲ. ಹೋಸಬಿ. ಅವನು ಬಂದು “ನಾನು ಷುಮೇಯವರನ್ನು ನೋಡಬಹುದೇ ? ಅವರಿಗೆ ಕಾಯಿಲೆಯೆಂದು ಕೇಳಿದೆ. ನನಗೆ ಭೂತವೈದ್ಯ ಬರುತ್ತದೆ. ನಾನು ಗುಣಮಾಡಬಲ್ಲಿ” ಎಂದನು. ಮನೆಯವರಿಗೆ ಯಾರಾದರೂ ಬಂದು ಅಷ್ಟು ಅಂಡಾರೆ ಎನ್ನು

ಸತ್ತು. ಅವನಿಗೆ ಬೇಕಾದಹಾಗೆ ಗೌರವ ತೋರಿಸಿ ಒಳಕ್ಕೆ ಕರೆದುಕೊಂಡು ಹೋಗಿ ಮುಮೆಯ ಮುಂದೆ ನಿಲ್ಲಿಸಿದರು. ಆಗತಾನೆ ಅವನಿಗೆ ಜ್ಞಾನ ಬಂದಿತ್ತು. ಇವನು ಹೋಗಿ ಎದುರಿಗೆ ನಿಲ್ಲುತ್ತಲೂ ಮುಮೆಯು ಇನ್ನೊಂದು ಸಲ ಫಟ್ಟಿಯಾಗಿ ಚೀರಬಿಟ್ಟನು. “ಅವನೇ! ಅವನೇ! ಅಯ್ಯಿಯ್ಯೇ!” ಎಂದು ಹುಚ್ಚಾ ಪಟ್ಟಿ ಕಿರುಜುತ್ತ, ಕೆಳಕ್ಕೆ ಬಿದ್ದು ಹೋದನು. ಆ ಸಂಕಟ, ಆ ಭೇತ್ತಿ, ಸೋಡಿದವರಿಗೇ ಹೆದರಿಕೆಯಾಗುವ ಹಾಗೆ ಇತ್ತು.

ಭಿಕ್ಷುವು “ಇರಲಿ, ಮಂತ್ರವಾದಿಗಳನ್ನು ಕಂಡರೆ ಪಿಶಾಚಗಳು ಹೀಗೆಲ್ಲ ವಾಡುವುದುಂಟು, ಸೇವು ಯೋಚಿಸಬೇಕಿ” ಎಂದು ಮನೆಯವರಿಗೆಲ್ಲ ಸಮಾಧಾನ ಹೇಳಿ ಅವರನ್ನೆಲ್ಲ ಹೊರಕ್ಕೆ ಕಳುಹಿಸಿ ಬಿಟ್ಟನು. ತಾನೊಬ್ಬಿನೇ ಸಿಂಕು ಮುಮೆಯ ಒಳಗೆ ಹೋಗಿ, “ಮುಮೆ! ಮುಮೆ! ನಾನು ನಿಸ್ಸುನ್ನ ಹಿಂಸಿಸುವುದಿಲ್ಲ. ಪ್ರೀತಿಯಿಂದ ಬಂದಿದ್ದೇನೆ. ಸೀನು ವಾಡಿದ ಅಪರಾಧವನ್ನು ಕೈಮಿಸಿದ್ದೇನೆ. ಸೀನು ಮತ್ತೆ ಅದರ ವಿಚಾರ ವಾಗಿ ಯೋಚಿಸಬೇಕು. ನಾನೂ ಮರೆತೆ, ಸೀನೂ ಮರೆತುಬಿಡು” ಎಂದು ಮೆಲ್ಲಿಗೆ, ನಿಧಾನವಾಗಿ, ಒಳ್ಳೆಯ ವಾತನಾಡುತ್ತ ಅವನಿಗೆ ಸಮಾಧಾನ ವಾಡಿದನು.

ಆ ಭಿಕ್ಷುವು, ಉದಾರಹೃದಯವಿಂದ ಹೊರಡುವ ಅಮೃತದಿಂದ ಶುಂಬಿರುವ ವಾತುಗಳನ್ನು ಆಡುತ್ತ, ಹಂಡಿನ ಅಪರಾಧವನ್ನು ಮರೆತ ಮನಸ್ಸಿನಿಂದ ಅವನ ಮೈ ಕೈ ಸವರಿ ಸಮಾಧಾನವಾಡುತ್ತ ಬರಲು, ಮುಮೆಗೆ ಅಮೃತೆತನ ಮೇಲೆ ಸ್ತೋತ್ರಿ ಬಂತು. ಮೃದುವಾಗಿ, ಸಂಭ ಸುವ ಒಳ್ಳೆಯ ವಾತುಗಳಿಂದ ಭಿಕ್ಷುವು “ಮುಮೆ! ಹಿಂದಿಸದನ್ನು ಮರೆತುಬಿಡು. ಆ ದಿನ ಸಮುದ್ರದಲ್ಲಿ ಬಿಡ್ಡಾಗ ನಾನು ಸಾಯಿಲಿಲ್ಲ. ನನಗೆ ಈಜು ಜೆನಾ೦ಗಿ ಬರುತ್ತದೆ. ಅದಂದ ಬದುಕಿಕೊಂಡೆ ಆದರೆ ಗಾಳಿಯ ಹೊಡೆತ ಹೆಚ್ಚಾಗಿದ್ದ ದರಿಂದ ನಾನು ದೋಷಿಯನ್ನು ಹಿಡಿಯಲಾಗಲಿಲ್ಲ. ದೇವರು ಇನ್ನೆಲ್ಲಿಯೇ ಕರೆದುಕೊಂಡು ಹೋದ. ಹತ್ತುಜನ ಕ್ರಿಮಂತರು

ಮನಸ್ಸು ಮಾಡಿದರು. ನನಗೆ ಬೇಕಾದವ್ಯು ಹಣ ಸಿಕ್ಕಿತು. ಒಂದು ಒಳ್ಳೆಯ ವಿಗ್ರಹವನ್ನು ಮಾಡಿಸಿ, ಅದಕ್ಕೆ ತಕ್ಕು ಗುಡಿ ಕಟ್ಟಿಸಿ, ಪ್ರತಿಷ್ಠೆ ಮಾಡಿಸಿದೆ. ನನ್ನ ಆಸೆಯೆಲ್ಲ ವ್ರಾಂತವಾಯಿತು. ನಾನು ಸುಖವಾಗಿದ್ದೇನೇ.” ಎಂದು ಹೇಳಿದನು.

ಮುಮೆಗೆ ಭಕ್ತಿ ವಿನ ಮಾತು, ಉಪಚಾರ, ಎಲ್ಲ ಸೇರಿ ಮನಸ್ಸು ಸಮಾಧಾನವಾಗಿತ್ತು ಒಂತು. ಒಂದಿರುವವನು ತನ್ನಂತಹ ಮನಸ್ಸು, ಪಿಶಾಚವಲ್ಲ, ಎಂದು ಸಂಬಿಕೆಯಾಯಿತು. ಮೇಲ್ಲಿಗೆ ಕಣ್ಣಿಬೆಟ್ಟು ನೋಡಿ ದಂಸು. ಸಂಬಿಕೆಯಾಯಿತು. ಎದ್ದು “ನಾನು ನಿನಗೆ ಬಹಳ ಅಪರಾಧ ಮಾಡಿದೆ. ಮನ್ನಿಸು” ಎಂದು ಕಾಲು ಹಿಡಿದುಕೊಂಡನು.

ಭಕ್ತಿ ವು ನಕ್ಕನು : “ಅಯ್ಯೋ ! ಮನೆಬಂಗಾಲು ಮಡದಿಮಕ್ಕು ಈ ಬೇಡವೆಂದು ಬೆಟ್ಟವನು ಹಿಂದಿನ ಒಂದು ಸಣ್ಣ ಅಪರಾಧವನ್ನೇ ಇಕ್ಕೆ ಮರ್ಯಾದೆ ಇಟ್ಟುಕೊಂಡಿರಲಿ ? ಅದು ಯಾವಾಗಲೋ ಮರೆತೆ, ನಾನು ಯಾತ್ರ ಮಾಡಿಕೊಂಡು ಬರುತ್ತಾ ಮಾರ್ಗವಶಾತ್ ಇಲ್ಲಿಗೆ ಒಂದೆ. ಅಕಸ್ಮಾತ್ ತಾಗ್ಗಿ ನಿನ್ನಸ್ನು ಕಂಡೆ. ಸೀನೇ ಹೌದೋ ಅಲ್ಲವೋ ಎಂದು ಒಂದು ಗಳಿಗೆ ಕಣ್ಣಿಬೆಟ್ಟು ನೋಡಿದೆ. ನಾನಾಗ್ಗೆ ಒಂದು ಮಾತನಾಡಿಸಿದರೆ ಸೀನು ಎಷ್ಟು ನೀಡಂಡುಕೊಳ್ಳುವೆಯೋ ಎಂದು ಹಿಂದಿಗೆದು ಹಾಗೆ ಹೊರಂತುಹೋದೆ. ಕೊನೆಗೆ ನೀನು ಹೀಗೆ ಹಾನುಗೆ ಹಿಡಿದು ಮಲಗಿರುವುದೂ ನೀನು ಹೇಳಾಡಿ ಕೊಳ್ಳುವುದೂ ಕೇಳಿದೆ. ಇದೇ ಕಾರಣಪರಬಹುದು, ನಾನು ಹೋಗ್ಗೆ ಹೇಳಿದರೆ ಗುಣವಾಗಬಹುದು, ಎಂದುಕೊಂಡು ನಾನೇ ಒಂದೆ. ನಿನಗೆ ಗೂಡಿ ವಾಯಿತು. ಇನ್ನು ಏನೂ ಯೋಜನೆಯೆಲ್ಲದೇ ಸುಖವಾಗಿರು. ಇನ್ನು ಪಾಪಕ್ಕೆ, ಪಾಪ ! ದೇವರು ಬಹಳ ಭಾರಿಯ ಶಿಕ್ಷೆಯನ್ನು ಏಧಿಸಿದನು. ಇನ್ನು ಹಿಂದಿನದೆಲ್ಲ ಮರೆತು ಸುಖವಾಗಿರು. ಹೋಗಿಬರಲೇ ? ಎಂದನು.

ಭಕ್ತಿ ವು ಮಾತನಾಡುತ್ತಿರುವಾಗ ಮಮೆಯ ಕಣ್ಣಿನಲ್ಲಿ ಧಾರಾಳ ಘಾಗಿ ನೀರು ಸುರಿಯುತ್ತಿತ್ತು. ಎಲ್ಲವೂ ಮುಗಿದಮೇಲೆ “ಅಯ್ಯೋ !

ನಾನು ಏತ್ತದ್ದೋರಿ. ನನ್ನನ್ನೂ ಕ್ಷಮೆಸಿದೆ. ನನ್ನದೊಂದು ಮಾತು ಕೇಳು. ಸಿನ್ನ ಜಣದಿಂದಲೇ ನಾನು ಒಮ್ಮಕಿಡುದು. ಈ ಪಶ್ಚಾರ್ಥವೆಲ್ಲ ನಿನ್ನ ಇನ್ನೂರು ಬೆಳ್ಳಿಯ ನಾಣ್ಯದಿಂದಲೇ ಆದುದು. ಅದರಿಂದ ಸೀನು ಪಶ್ಚಾರ್ಯ ವಸ್ತೇಲ್ಲ ತೆಗೆದುಕೊಂಡು ನಿನಗೆ ತೇವೀರಿದುದು ಅವು ಕೊಡು. ನಾನು ನಿನ್ನ ಕೆಸರು ಹೇಳಿ ಒಮ್ಮಕಿಡುಹ್ಯತ್ತೀನೆ” ಎಂದನು.

ಭಿಕ್ಷುವು ಒಪ್ಪಿಲ್ಲ. ಇಬ್ಬರಿಗೂ ಬಹಳ ಮಾತುಗಳು ಸಜೆದು ಕೊನಗೆ “ಭಿಕ್ಷುವು ತನ್ನ ಇನ್ನೂರರ ಜೊತೆಗೆ ಇನ್ನೂ ಇನ್ನೂರು ತೆಗೆದು ಕೊಳ್ಳುವೆಡು” ಎಂದಾಯಿತು. ಭಿಕ್ಷುವು ಮನೆಯ ಸಮಾಧಾನಕ್ಕೆಂದು ಅದನ್ನು ತೆಗೆದುಕೊಂಡು ಹೋಗಿ ‘ಮಮೆಯವರ ದಾನ’ ಎಂದು ದೇವಸಾಧನಕ್ಕೆ ಒಷ್ಟಿಸಿದನು.

ಭಿಕ್ಷುವು ಮಮೆಯ ಮನೆಯಲ್ಲಿ ಕೊಂಡ ಕಾಲವಿದ್ದು ಅನಂತರ ತನ್ನ ಪಾಡಿಗೆ ತಾನು ಹೊರಟುಹೋದನು. ಮಮೆಯು ಬಹುಕಾಲ ತನ್ನ ಇಷ್ಟಬಾಂಧವರೂದನೆ ಸುಖವಾಗಿದ್ದನು.

ವಿದುರ ಪಂಡಿತ

ಅಂಗದೇಶದ ಕಾಳಜಂದ ಸಗರದಲ್ಲಿ ನಾಲ್ಕುಬಣ ಬಾರಹ್ಯಣರಿದ್ದರು. ಅವರು ಲೋಕಾಂತರಗಳಿಗೆ ಹೋಗಿ ಒರಬಲ್ಲಂತಹ ಸಮರ್ಥರು. ಒಂದು ದಿನ ಅವರು ತಮ್ಮ ತಮ್ಮ ಪ್ರಭಾವಗಳಿಂದ ಬೇರೆ ಬೇರೆ ಲೋಕಗಳಿಗೆ ಹೋಗಿಬಂದರು. ಅವರು ಹೋಗಿದ್ದ ಲೋಕಗಳಲ್ಲಿದ್ದ ವಿಶೇಷಗಳನ್ನು ಒಬ್ಬರಿಗೊಬ್ಬಿರು ವರ್ಣಿಸುತ್ತಿದ್ದರು. ಅದನ್ನು ಅವರನ್ನು ಸೇವಿಸಿಕೊಂಡಿದ್ದ ವರು ಕೇಳಿದರು. ಇವರಿಗೆ ಆತೆಯಾಗಿ “ಸಾಮಾ! ಇಂತಹ ಲೋಕಗಳಿಗೆ ಹೋಗಿಬರಲು ಏನೇನು ಪುಣ್ಯಮಾಡಬೇಕು?” ಎಂದು ಕೇಳಿದರು. ಅದ

ಕ್ಷಮರು “ಅದಕ್ಕೇನು ಮಹಾ! ಬೇಕೆಂದರೆ ಆಯಾ ಲೋಕಗಳ ಅರಸು ಗಳೇ ಆಗಬಹುದು” ಎಂದು ಅದಕ್ಕೆ ಬೇಕಾದ ಸಾಧನಗಳನ್ನು ಹೇಳಿಕೊಂಡು ಪ್ರಾರ್ಥಿಸಿ ನಾಲ್ಕುರು ಸಾಧನಗಳನ್ನು ಮಾಡಿ ತಮ್ಮ ತಮ್ಮ ಪುಣ್ಯಪ್ರಭಾವದಿಂದ ಆಯಾ ಲೋಕಗಳ ಅಧಿಪತಿಗಳಾಗಿ ಹುಟ್ಟಿದರು. ಒಬ್ಬನು ನಾಗಲೋಕದಲ್ಲಿ ವರುಣನೇಂಬ ಜೆಸರಿನಿಂದ ಅರಸಾದನು. ಇನ್ನೊಂದು ಬ್ಬನು ಶಕ್ರನೇಂಬ ಜೆಸರಿನಿಂದ ಸ್ವರ್ಗಲೋಕದ ಅಧಿಪತಿಯಾದನು. ಮತ್ತೊಂದು ಬ್ಬನು ಸುಪರ್ಣನೇಂದು ಗರುಡಲೋಕದ ಪ್ರಭುವಾದನು. ಮತ್ತೊಂದು ಬ್ಬನು ಧನಂಜಯನೇಂದು ಭೂಲೋಕದ ನಾಥನಾಗಿ ಆಳಿದನು.

ಇಂದ್ರಪ್ರಸ್ಥವೆಂಬ ಕುರುರಾಜಧಾನಿಯಂತು. ಅಲ್ಲಿಯೇ ಧನಂ ಜಮುನು ರಾಜನಾಗಿದ್ದುದು. ಆ ರಾಜನ ಆಸ್ಥಾನದಲ್ಲಿ ಏದುರ ಪಂಡಿತನೇಂಬ ವಿದ್ವಾಂಸನಿದ್ದನು. ಆತನ ಯಶಸ್ಸು ದಿಗಂತಗಳಿಗಲ್ಲ ಹಬ್ಬಿತ್ತು. ಲೋಕ ಲೋಕಗಳಿಂದೆಲ್ಲ ಜನರು ಆತನ ಒಳಗೆ ಒಂದು ಆತನ ಖವದೇಶವನ್ನು ಪಡೆಯುತ್ತಿದ್ದರು. ಧನಂಜಯನೂ ಆತನ ಖವದೇಶದಿಂದ ವೈರಾಗ್ಯ ಸಂಪನ್ಮೂಲಾಗಿ ತನ್ನ ರಾಜಧಾನಿಯ ಬಳಿಯಲ್ಲಿ ಒಂದು ತಪೋವನವನ್ನು ಸಿದ್ಧಿಸಿ ಆಗಾಗ ಅಲ್ಲಿಗೆ ಹೋಗಿ ಇದ್ದು ಬರುತ್ತಿದ್ದನು.

ಇತ್ತು ಇನ್ನು ಮೂರುಲೋಕದ ಅರಸುಗಳಿಗೂ ಅವರ ಪೂರ್ವ ಒನ್ನುದ ಪುಣ್ಯದ ವಾಸನೆಯ ಒಲದಿಂದ ಸನ್ಯಾಸದಲ್ಲಿ ಅಭಿಲಾಷೆ ಹುಟ್ಟಿತು. ಅವರು ರಾಜ್ಯಕೋಶಗಳನ್ನೆಲ್ಲ ಬಿಟ್ಟು ಕೆಲವು ದಿನವಾದರೂ ತಪಸ್ಸು ಮಾಡಿ ಬರೋಣ ಎಂದು ಹೊರಬರು. ತಮ್ಮ ತಮ್ಮ ಲೋಕಗಳಿಗಿಂತ ತಪಸ್ಸಿಗೆ ಭೂಲೋಕವೇ ಪ್ರಶ್ನವೆಂದು ಅವರು ಬಂದರು. ಭೂಲೋಕವನ್ನೆಲ್ಲ ಸುತ್ತಿ ಸೋಡಿ, ಧನಂಜಯನು ನಿವ್ಯಾಸಿರುವ ತಪೋವನವು ಬಹಳ ಅನುಕೂಲವಾಗಿರುವುದೆಂದು ಅಲ್ಲಿಗೇ ಬಂದು ತಪಸ್ಸಿಗೆ ನಿಂತರು.

ಕೆಲವು ಕಾಲದಲ್ಲಿ ಅವರಿಗೂ ಏದುರಪಂಡಿತನ ಕೀರ್ತಿಯು ತಿಳಿಯಿತು. ಅಂತಹವನ ಖವದೇಶವನ್ನು ತಾವು ಕೇಳಬೇಕೆನ್ನು ಸಿ ತಾವೂ

ಅತನ ಬಳಿಗೆ ಹೋದರು. ಅಲ್ಲಿ ಅವರು ತಮ್ಮ ತಮ್ಮ ಪ್ರತಾಪವನ್ನು ಹೇಳಿಕೊಂಡರು. ವರುಣನು “ಅಯ್ಯೋ! ಕೋಪವೆಂಬುದು ಬಲು ತೀವ್ರವಾದುದು. ನಾವು ನಾಗರು. ನಮ್ಮ ಜಾತಿಯವರಿಗಂತೂ ಅತಿ ಕೋಪವು ಸಹಜವಾದುದು, ಹೀಗೆ ಸಹಜವಾದ ಕೋಪವನ್ನೂ ಬಿಟ್ಟು ನಾನು ತಪಸ್ಸಿಗೆ ಬಂದಿರುವೆನು” ಎಂದು ಹೇಳಿದನು.

ವಿಧುರ ಪಂಡಿತನು ಅದನ್ನು ಕೇಳಿ “ಹಾದು, ಕೋಪವೆಂಬುದು ಪರಮ ಶತ್ರುವು. ಲೋಕದ ಅಸಫಗಳಿಗೆಲ್ಲ ಅದೇ ಕಾರಣವು. ಅಂತಹ ಕೋಪವನ್ನು ಸಹಿಸಬಲ್ಲ ಸಾಮಧ್ಯವು ಅತಿಶಯವೇ ಸರಿ. ಈ ಸಹಸ್ರೇಯು ನಿನಗೆ ಶಾಶ್ವತವಾಗಿರಲಿ. ಹಾಗಾಗುವಂತೆ ಜೆನ್ನಾಗಿ ತಪಸ್ಸುಮಾಡು” ಎಂದು ಹೇಳಿದನು. ವರುಣನು ಅತನ ಉಪದೇಶವನ್ನು ಕೇಳಿ ಸಂತೋಷ ಪಡ್ಡ ಆತ್ಮಿಕನಿಗೆ ತಾನು ಧರಿಸಿದ್ದ ಸವರತ್ನ ಖಚಿತವಾದ ಒಂದು ಒಡವೆಯನ್ನು ಕಾಣಿಕೆಯಾಗಿ ಒಪ್ಪಿಸಿದನು.

ಅನಂತರ ಸುಪಣನು ಮಾತನಾಡಿದನು: “ಅಯ್ಯಾ! ಪಂಡಿತ ಶ್ರೀಷ್ಟನೇ! ಈ ನಾಗರಿಗೂ ನಮಗೂ ವೈರವೆಂಬುದು ಸಹಜವಾದುದು. ದೃವಹೇ ನಾಗರನ್ನು ಗರುಡರ ಆಹಾರವೆಂದು ಗೊತ್ತುಮಾಡಿರುವುದು. ಅದರಿಂದ ನಾನು ವರುಣನನ್ನು ಹಿಡಿದು ತಿಂದರೂ ನನಗೆ ಪಾಪವಿಲ್ಲ. ಆದರೂ ನನ್ನ ಕ್ಷಮಾರ್ಥ್ಯನ್ನು ಸಹಿಸಿಕೊಂಡು ಸಹಜವಾದ ವೈರವನ್ನು ಬಿಟ್ಟು ಇವನೇಂಥಿನೇ ತಪಸ್ಸುಮಾಡುತ್ತಿರುವೆನು” ಎಂದನು.

ವಿಧುರ ಪಂಡಿತನು “ಅಯ್ಯಾ! ಸುಪಣರಾಜನೇ! ಪಾರಣಿಗಳಿಗೆ ಕ್ಷಮತ್ತಾಪನೆಗಳೂ ಕಾಮಕ್ಷೇತ್ರಗಳೂ ಪ್ರೀತಿದ್ವೈಪಗಳೂ ಸಹಜವಾದವು. ಹಾಗೆಂದು ಅವುಗಳಿಗೆ ಸೋತು ಅವುಗಳಲ್ಲಿಯೇ ಮುಖುಗುವುದಕ್ಕಿಂತ ಅವುಗಳನ್ನು ಬಿಟ್ಟುರುವುದೇ ಶ್ರೀಯಸ್ಸು. ಅದರಿಂದ ಇದೇ ಮಾರ್ಗದಲ್ಲಿದ್ದು ಕೊಂಡು ಶ್ರೀಯಸ್ಸನ್ನು ಪಡೆ” ಎಂದನು. ಸುಪಣನು ಅದನ್ನು ಕೇಳಿ ಸಂತೋಷಪಡ್ಟು ತನ್ನ ಕತ್ತಿನಲ್ಲಿದ್ದ ಸುಪಣಮಾಲಿಕೆಯನ್ನು ಆ ಪಂಡಿತನಿಗೆ

ಒಮ್ಮೆಗೆ ನಮಸ್ಕಾರಮಾಡಿದನು.

ಶಕ್ರನು “ಅಯ್ಯಾ ! ಪಂಡಿತವರು ನೇ ! ನಾವು ಸ್ವರ್ಗಲೋಕ ವಾಸಿಗಳು. ನಮಗೆ ಭೋಗಗಳೆಲ್ಲವೂ ಸಹಜವಾದವು. ನಾವು ಯಾವಾಗಲೂ ಭೋಗಪಡುವುದೆಕ್ಕೇ ಹುಟ್ಟಿದವರು. ಆದರೂ ಅವೆಲ್ಲವನ್ನೂ ಬಿಟ್ಟು ನಾನು ತಪಸ್ಸನ್ನು ಮಾಡುತ್ತಿರುವೆನು. ಏಮಾನ ಸಂಚಾರ, ಸಂದನ ವನ ವಿಹಾರ, ಅಪ್ಸರೆಯರ ಭೋಗ, ಇವುಗಳನ್ನೆಲ್ಲ ಬಿಟ್ಟಿರುವೆನು” ಎಂದನು.

ವಿದುರ ಪಂಡಿತನು “ಅಯ್ಯಾ ಶಕ್ರಪ್ರಭುವ ! ಜೀವಿಗಳಿಗೆ ಭೋಗವು ಸಹಜವಾದುದು. ಅಂತಹ ಭೋಗವನ್ನು ಬಿಟ್ಟು ತ್ವಾಗದಿಂದ ಸಜೆಯವುದು ಶ್ರೀಯಸ್ಸು, ಅದನ್ನೇ ಹುಡಿದು ಸಾಧಿಸು. ಒಕ್ಕುಯಾದಾಗುವುದು” ಎಂದನು. ಶಕ್ರನು ಅದನ್ನು ಕೇಳಿ ಸಂತೋಷಪಟ್ಟು ಇನ್ನು ಯಾವ ಲೋಕ ದಲ್ಲಿಯಿಂದ ದೂರೆಯದಂತಹ ಅಷ್ಟುವಾದ ಸ್ವರ್ಗಲೋಕದ ವಸತ್ತಿ ಭರಣಗಳನ್ನು ಆತಸಿಗೆ ಒಮ್ಮೆಸಿದನು.

ಅನಂತರ ಭೂಲೋಕದ ಅರಸು ಧನಂಜಯನು ಮುಂದೆ ಬಂದು ನಮಸ್ಕಾರಿಸಿ “ಅಯ್ಯಾ ! ಮೇರುವನ್ನು ಬಳಸಿರುವ ಮಹಿಳಮಂಡಲವೆಲ್ಲವೂ ನನ್ನದು. ಮನೆತುಂಬ ಮಡದಿಮಕ್ಕಳು. ಇಡೆಲ್ಲವೂ ನಶ್ವರವೆಂದು ತಿಳಿದು ವೈರಾಗ್ಯದಿಂದ ಇಲ್ಲಿಗೆ ಬಂದು ತಪಸ್ಸು ಮಾಡುತ್ತಿರುವೆನು” ಎಂದು ಹೇಳಿದನು.

ವಿದುರ ಪಂಡಿತನು “ಹೌದು ! ಅರಸೇ ! ಮನಸ್ವರಿಗೆ ಮನಸ್ಸು ಭೋಗದ ಕಡೆಗೆ ಹರಿಯವಂತೆ, ತ್ವಾಗದ ಕಡೆಗೂ ವೈರಾಗ್ಯದ ಕಡೆಗೂ ಹರಿಯದು. ಹಕ್ಕುದ ಕಡೆಗೆ ಹರಿಯುವ ನೀರನ್ನು ದಿಣ್ಣಿಯಕಡೆಗೆ ತಿದ್ದು ವಂತೆ, ಮನಸ್ಸನ್ನು ಭೋಗದಕಡೆ ತಪ್ಪಿಸಿ ವೈರಾಗ್ಯದಕಡೆ ಹರಿಯಿಸುವುದೇ ಬಂದು ಭಾಗ್ಯ ! ಅದು ನಿನಗೆ ಶಾಶ್ವತವಾಗಿರಲಿ” ಎಂದು ಹರಕೆ ಹಾಕಿದನು.

ಧನಂಜಯನು ಸಂತೋಷಪಟ್ಟು ಬಂದು ಸಾವಿರ ಆಕಣಗಳನ್ನೂ ಬೇಕಾದ ಧನಕನಕಗಳನ್ನೂ ಕೊಟ್ಟನು. ಹೀಗೆ ಅಲ್ಲಿ ಇನ್ನೂ ಕೆಲವುಕಾಲ

ತಪಸ್ಸು ವಾಡಿಕೊಂಡಿದ್ದು ಅನಂತರ ವಿದುರ ಪಂಡಿತನ ಅಪ್ಪಣಿ ಪಡೆದು ತಮ್ಮ ತಮ್ಮ ಲೋಕಗಳಿಗೆ ಹೋದರು.

ವರಣಿನ ಮನಸೆಗೆ ಹೋಗುತ್ತಲೂ ಅವನ ಹೆಂಡತಿ ವಿಮಲಾ ದೇವಿಯು ಗಂಡನ ಕತ್ತಿನಲ್ಲಿದ್ದ ಅಮೃತಭ್ಯಾವಾದ ರತ್ನಾಭರಣವು ಇಲ್ಲದಿರುವುದನ್ನು ಕಂಡು “ ಏನಾಯಿತು ? ” ಎಂದು ಕೇಳಿದಳು. ಆತನು ವಿದುರ ಪಂಡಿತನ ವೃತ್ತಾಂತವನ್ನೆಲ್ಲ ಹೇಳಿ, ತಾನು ಆತನಿಗೆ ಅದನ್ನು ಕಾಣಿಕೆ ಯಾಗಾ ಕೊಟ್ಟಿಸೆಂದು ಹೇಳಿದನು. ತನ್ನ ಗಂಡನು ಒಪ್ಪಿದಂತಹ ಆ ಪದಾರ್ಥಸನಸ್ಸು ತಾನೂ ನೇರಿಡಬೇಕು, ಆತನ ಉಪದೇಶವನ್ನು ತಾನೂ ಕೇಳಬೇಕು, ಎನ್ನಿಸಿತು. ಆತನಿರುವೇಡೆಗೆ ತಾವು ಹೋಗುವುದೇ ? ತಾನಿರು ವೇಡೆಗೆ ಆತನಸ್ಸೇ ಬರಮಾಡಿಕೊಳ್ಳುವುದೇ ? ಎಂದು ಯೋಜಿಸಿದಳು. ಕೊನೆಗೆ ಆತನಸ್ಸೇ ತನ್ನ ಲೋಕಕ್ಕೆ ಉಪಾಯವಾಗಿ ಬರಮಾಡಿಕೊಳ್ಳು ಬೇಕು ಎನ್ನಿಸಿ, ತನಗೆ ಪನೋ ಕಟ್ಟಿ ರೋಗವು ಬಂದಿರುವುದಾಗಿಯೂ ಆ ವಿದುರ ಪಂಡಿತನ ಎದೆಯ ಮಾಂಸವನ್ನು ತಂದುಕೊಟ್ಟಿಲ್ಲದೆ ಅದು ಗುಣವಾಗುವದಿಲ್ಲವಾಗಿಯೂ ಹೇಳಿ ಹಾಸಿಗೆ ಹಿಡಿದು ಮಲಗಿದಳು.

ವರಣಿಗೆ ಒಡು ಕಷ್ಟಕ್ಕೆ ಬಂದಿತು. ಏನುಮಾಡುವುದಕ್ಕಿನ್ನು ತೋರಿದೆ ಬಿಂತಾಗ್ರಸ್ತನಾದನು. ಆತನ ಮಗಳು ಇರಾವತಿಯು ಬಂದು ತಂದೆಯ ಚಂತೆಯನ್ನು ಪಚಾರಿಸಿ ಆ ಚಂತೆಯ ಸ್ವಾರಣಿಗೆ ತಾನೂ ಸಹಾಯಮಾಡುವುದಾಗಿ ಹೇಳಿದಳು. ಆಕೆಯು ತಾಯಿ ತಂದೆಗಳನ್ನು ಒಪ್ಪಿಸಿ ಕಾರ್ಯಸಾಧನೆಗೆ ಹೊರಬೇಕು.

ಆಕೆಯು ಹಿಮಾಲಯದ ಶಿವರಕ್ಕೆ ಬಂದು ಅಶೋಲಂದು ಮಂಜವನ್ನು ಹಾಕಿಸಿದಳು. ತಾನು ಮನೋಹರವಾಗಿ ಸಿಂಗರಿಸಿಕೊಂಡು ಆಲ್ಲಿ ಕುಳಿತು “ ಯಕ್ಷರಕ್ಕು ಸ್ನಾಗಳಲ್ಲಿ ಆಗಲಿ ದೇವಗಂಧರವರಲ್ಲಿ ಆಗಲಿ, ನನ್ನನ್ನ ಮದುವೆಯಾಗಬೇಕೆನ್ನು ವರರು ಬಸ್ತಿ. ನನ್ನ ತಂದೆಯ ದುಃಖವನ್ನು ನಿವಾರಿಸಬಲ್ಲ ಧೀರನನ್ನು ನಾನು ಮದುವೆಯಾಗತಕ್ಕವಳು ” ಎಂದು ತನ್ನ

ದಾಸಿಯ ಕಡೆಯಿಂದ ಕೂಗಿಸಿದಳು.

ಪುಸ್ತಕೋದನೆಂಬ ಯಕ್ಕೆ ನಾಥನು ಅತ್ತಕಡೆ ಹೋಗುತ್ತಿದ್ದವನು ಆ ಹೋವಣವನ್ನು ಕೇಳಿ ಅತ್ತ ಬಂದನು. ಇರಾವತಿಯ ರೂಪಲಾವಣ್ಯಗಳಿಗೆ ಸೋತು, ತಾನು ಅವಳನ್ನು ಆಕೆಯ ನಿಬಂಧನೆಗೊಳಿಸಬೇಕು ಮದ್ವೇಯಾಗಲು ಒಪ್ಪಿಕೊಂಡನು. ಇರಾವತಿಯು ಅವನನ್ನು ತಂದೆಯ ಬಳಿಗೆ ಕರೆದು ಕೊಂಡು ಹೋದಳು. ಅಲ್ಲಿ ವರುಣನು ಎಲ್ಲವನ್ನೂ ವಿಸ್ತಾರವಾಗಿ ಹೇಳಿದನು.

ಪುಸ್ತಕೋದನು ಒಪ್ಪಿದನು. ತನ್ನ ಉರಿಗೆ ಹೋಗಿ ತಮ್ಮರಸನಾದ ಕುಚೀರನ ಅಪ್ಪಣಿಯನ್ನು ಪಡೆದು, ಧನಂಜಯನ ಒಳಗೆ ಒಂದನು. ಧನಂಜಯನಿಗೆ ಪಗಡೆಯಲ್ಲಿ ಬಹಳ ಹುಣ್ಣ. ಯಕ್ಕೆನು ಈ ಗಟ್ಟಿರಿತು ತಾನು ತಂದಿದ್ದ ಉತ್ತಮಾಶ್ವವನ್ನು ತೋರಿಸಿ “ಅರಸೇ! ನಿನ್ನ ರಾಜ್ಯವೇಲ್ಲ ವನ್ನೂ ಕೊಟ್ಟರೂ ಈ ಕುದುರೆಯ ಬೆಲೆಯಾಗುವುದಿಲ್ಲ. ಸ್ವರ್ಗದಲ್ಲಿಯೂ ಇಂತಹ ಕುದುರೆಯಿಲ್ಲ. ಇದನ್ನು ಪಣವಾಗಿ ಒಡ್ಡುವೇನು. ಪಗಡೆ ಆದುವೇಯಾ? ” ಎಂದನು.

ಧನಂಜಯನಿಗೆ ಕುದುರೆಯನ್ನು ಕಂಡು ಆಸಿಯಾಯಿತು. ಆ ಕುದುರೆಯೋ ಗಾಳಿಗಿಂತ ಜುರುಕಾಗಿ, ಮಂಜಿಗಿಂತಲೂ ಏಂಜಿ, ಬಂದೇ ಗಳಿಗಿಯೋಳಗಾಗಿ ತೋರವನ್ನೆಲ್ಲ ಸುತ್ತಿ ಬರಬಲ್ಲಾದು. ಅದನ್ನು ಕಂಡು ಆಸಿಪಟ್ಟು ಅರಸನು ಯಕ್ಕೆ ಸೂಡನೆ ಆದುವುದಕ್ಕೆ ಕುಳಿತನು.

ಎನುಮಾಡಿದರೂ ಧನಂಜಯನು ಗೆಲ್ಲಿವುದಕ್ಕೆ ಆಗಲಿಲ್ಲ. ಧನಂಜಯನು ದಾಳವು ಉರುಳುತ್ತಿದ್ದ ಹಾಗೆಯೇ ಯಾವ ಗರವು ಬೀಳುವುದು ಎಂದು ತಿಳಿಯಬಲ್ಲವನು. ಮಂಜಿನಲ್ಲಿ ಉರುಳುತ್ತಿದ್ದ ದಾಳವನ್ನು ತಡೆದನು. ಆದರೂ ಫಲವಾಗದೆ ಸೋತನು. ಯಕ್ಕೆನು ಕೇಳಿದ ಗರವೆಲ್ಲ ಬೀಳುವುದು. ಧನಂಜಯನಿಗೆ ಒಂದು ಗರವೂ ಬೀಳದು. ಹೀಗಾಗಿ ಧನಂಜಯನು ಸೋತನು.

ಯಕ್ಕೆನು ಧನಂಜಯನನ್ನು ಕುರಿತು “ ಈಗ ನೀನು ಸೋತೆಯಾಗಿ

ನಿನ್ನ ಸರ್ವಸ್ವವೂ ನನ್ನದು. ನೀನು ವಿದುರ ಪಂಡಿತನನ್ನು ನನಗೆ ಕೊಟ್ಟಿರ್ಮಾನಾನು ಈ ಎಲ್ಲವನ್ನೂ ನಿನಗೇ ಕೊಡುವೇನು” ಎಂದನು. ಧನಂಜಯನಿಗೆ ವಿದುರ ಪಂಡಿತನನ್ನು ಕೊಡಲು ಇಷ್ಟವಿಲ್ಲದೆ, “ಆತನು ಸ್ವತಂತ್ರನು, ಆತನ ಮೇರೆ ನನ್ನ ಅಧಿಕಾರವಿಲ್ಲ” ಎಂದನು. ಕೊನೆಗೆ ಇಬ್ಬರೂ ಹೋಗಿ ಆತನನ್ನೇ ಕೇಳಿದರು. ವಿದುರ ಪಂಡಿತನು “ನಾನು ಅರಸನಿಗೆ ಸೇರಿದವನು, ಅವನ ಉಪ್ಪು ತಿಂದು ಬೆಳೆದವನು ನಾನು. ನನ್ನನ್ನು ಅರಸನೇನುಬೇಕಾದರೂ ಮಾಡಬಹುದು” ಎಂದನು.

ಅರಸನು ಅದನ್ನು ಕೇಳಿ ಒಷ್ಣಗೊಳಿಂಬಿದನು. ಆತನನ್ನು ಉಚಿಸಿ ಕೊಳ್ಳಲು ಅರಸನೇನೇನೋ ಪ್ರಯತ್ನ ಮಾಡಿದರೂ ಫಲವಾಗದೆ ಹೋಯಿತು. ಕೊನೆಗೆ ಪಂಡಿತನನ್ನು ಯಕ್ಕುನ ವಶಕ್ಕೆ ಒಮ್ಮೆಸಿದನು. ಪಂಡಿತನು ಮೂರುದಿನದ ವಾಯಿದೆಯನ್ನು ಕೇಳಿಕೊಂಡು ಯಕ್ಕನನ್ನೂ ಮನಸೆಗೆ ಕರೆದುಕೊಂಡು ಹೋದನು. ಮೂರುದಿನವೂ ಮಕ್ಕಳುಮರಿಗೆಲ್ಲ ಧರ್ಮೋಪದೇಶ ಮಾಡಿ ನಾಲ್ಕುನೇಯ ದಿನ ಬೆಳಕು ಹರಿಯುತ್ತಿದ್ದ ಹಾಗೆಯೇ ಯಕ್ಕನೇಡನೆ ಹೋರಬಿಸು.

ಯಕ್ಕನು ವಿದುರ ಪಂಡಿತನನ್ನು ಮೇರುಪರ್ವತದ ಶಿಶಿರಕ್ಕೆ ಕರೆದು ಕೊಂಡು ಹೋಗಿ ಅಲ್ಲಿ ಅವನನ್ನು ಕೊಲ್ಲಲು ಏನೇನೋ ಮಾಡಿದನು. ಸಿದಿಲಾಗಿ ಬಡಿದನು. ಸಿಂಹವಾಗಿ ಕಜ್ಜಿದನು. ಆನೆಯಾಗಿ ತಿವಿದನು. ಹಕ್ಕಿಯಾಗಿ ಬಂದು ಅವನನ್ನು ಎತ್ತಿಕೊಂಡು ಹೋಗಿ ಆಕಾಶದಿಂದ ಎತ್ತಿ ಹಾಕಿದನು. ಏನು ಮಾಡಿದರೂ ವಿದುರ ಪಂಡಿತನು ಸಾಯಲಿಲ್ಲ, ಮರು ಮಾತನಾಡಲಿಲ್ಲ, ಹೆದರಲಿಲ್ಲ. ಕೊನೆಗೆ ಯಕ್ಕನು ಬೇಸತ್ತು ತಾನೇ ಬಂದು ಎದುರಿಗೆ ಸಿಂತು, “ವಿದುರ ಪಂಡಿತಾ! ಏನು ಮಾಡಿದರೆ ನೀನು ಸಾಯಿವೇ?” ಎಂದನು. ಪಂಡಿತನು “ಸಾವು ಹುಟ್ಟಿಗಳು ನಮ್ಮ ಕೈಯಲಿಲ್ಲ. ಆದರೆ ಸಸ್ಯನ್ನು ಸಾಯಿಸುವ ಮೊದಲು ನನ್ನ ಎರಡು ಮಾತು ಕೇಳಿ, ಅನಂತರ ನಿನಗೆ ತೋರಿದಹಾಗಿ ಮಾಡಿಕೊಂಡಿ” ಎಂದನು.

ಯಕ್ಕೆನು ಆಗಲಿ ಎಂದು ಎಂದು ಮಡಿಯುಟ್ಟು ಬಂದು ಕುಳಿತು. ವಿದುರ ಪಂಡಿತನೂ ಉಪದೇಶಕ್ಕೆ ಕುಳಿತು. ಆಕಾಶದಲ್ಲಿ ತರುಗುತ್ತಿದ್ದ ದೇವಾದಿಗಳೆಲ್ಲರೂ ಬಂದು ನೇರಿದರು. ಪಂಡಿತನು “ಆಸರೆಯಾಗಿದ್ದ ಮರ ವನ್ನು ಕಡಿಯಬಾರದು. ಹಾವಿನಂತಹ ಹಣ್ಣಿಗೆ ಆಸೆಬಿದ್ದು ಕೊಲೆ ಮಾಡಬಾರದು. ಭೋಗಕಾವ್ಯಿಗೆ ಎಲ್ಲವನ್ನೂ ಬಲಿಗೊಳಬಾರದು” ಎಂದು ಉಪದೇಶವನ್ನು ಮಾಡಿದನು.

ಆ ಉಪದೇಶವನ್ನು ಕೇಳಿದ ಹಾಗೆಲ್ಲ ಯಕ್ಕಿನಿಗೆ ತಥಮಹಾಯಿತು. “ವಿದುರ ಪಂಡಿತನು ಬುದ್ಧಿವಂತ. ಎಲ್ಲವನ್ನೂ ತನಗೇ ಹೊಂದುತ್ತಿರುವಂತೆ ಹೇಳುತ್ತಿರುವನು. ನಾನು ಹಸ್ತಿನಾವತಿಗೆ ಹೊಗಿದ್ದಾಗ ಅಲ್ಲಿ ನನಗೆ ಯಾರೂ ಇರಲಿಲ್ಲ. ಆದರೂ ಕರೆದು ಮೂರುದಿನ ಮನೆಯಲ್ಲಿ ಇಟ್ಟು ಕೊಂಡಿದ್ದನು. ಆಸರೆ ಕೊಟ್ಟ ಮರವೆನ್ನು ವುದು ತನ್ನ ಸ್ನೇಹ ! ತನ್ನನ್ನು ಕೊಲ್ಲಬಾರದು ಎನ್ನುತ್ತಾನೆ. ಹಾವಿನಂತಹ ಹಣ್ಣಿಗೆ ಆಸೆಬಿದ್ದು ಕೊಲೆಗಡಿಕ ನಾಗಬಾರದು ಎನ್ನುವನು, ನಿಜ. ಇರಾವತಿಯು ನಾಗಸ್ತೀ ! ಅವಳಿ ಗಾಗಿಯೇ ನಾನು ಇವನನ್ನು ವಧಿಸಬೇಕೆಂದಿರುವುದು. ಭೋಗಕಾವ್ಯಿಗೆ ಎಲ್ಲವನ್ನೂ ಬಲಿಗೊಳಬಾರದು ಎನ್ನುವನು. ನಾನು ಈಗ ಮಾಡುತ್ತಿರುವುದು ಇನ್ನೇನು ?” ಎಂದು ಎಲ್ಲವನ್ನೂ ಚಿಂತಿಸಿದನು. ಕೊನೆಗೆ “ಹಣ್ಣಿಗೆ ಹೀಸ್ತರ ತಾನೇಕೆ ಈ ಪಂಡಿತನನ್ನು ಕೊಲ್ಲಬೇಕು? ಬೇಕಾದರೆ ಅವಳೇ ಕೊಂಡು ಆ ಪಾಪವನ್ನು ಕಟ್ಟಿಕೊಳ್ಳಲಿ” ಎನ್ನಿಸಿ ವಿದುರ ಪಂಡಿತನನ್ನು ಕರೆದುಕೊಂಡು ವರುಣಾಲೀಕಕ್ಕೆ ಹೊರಿಸು.

ಅಲ್ಲಿ ವರುಣನು ಪಂಡಿತನಿಗೆ ಬೇಕಾದಹಾಗೆ ಪೂಜೆ ಮಾಡಿದನು. ಆತನು ಬಂದಸೆಂದು ಕೇಳಿ ಏಮಲೆಯು ಎದ್ದು ಓಡೋಡಿ ಬಂದಳು. ಮಗಳನ್ನು ಕರೆದು “ಅದ್ವಷ್ಟ ! ನಿನ್ನ ಗಂಡನು ಅವನನ್ನು ಕೊಲ್ಲಲಿಲ್ಲ, ಆತನ ಉಪದೇಶವನ್ನು ಕೇಳಬೇಕು ಎಂದು ನನಗೆ ಆಸೆಯಾಯಿತು. ಆದರೆ ಆತನಿರುವ ಎಡಿಗೆ ಹೊಂಗಿ ಕೇಳುವುದಕ್ಕೆ ಒತ್ತಾನಿರುವ ಕಡೆಗೇ ಆತನನ್ನು

ಕರೆಸಿಕೊಳ್ಳಬೇಕೆಂದು ಹೀಗೆ ಉಪಾಯ ಮಾಡಿದೆನು” ಎಂದು ಹೇಳಿ, ಪಂಡಿತನನ್ನು ಕರೆದುತ್ತಂದ ಯಕ್ಷ ಸನ್ನ್ಯಾಸಿಕಾರಣಾಗೆ ಗೌರವಿಸಿದಳು.

ವಿದುರ ಪಂಡಿತನನ್ನು ವರುಣನೂ ವರುಣನ ಹೆಂಡತಿಯೂ ಬಂದು ತಿಂಗಳುಕಾಲ ತಮ್ಮ ಅರಮನೆಯಲ್ಲಿ ಇಟ್ಟುಕೊಂಡಿದ್ದರು. ದಿನದಿನವೂ ಅವರಿಭೂತಾಗಿ ಆಳುಗಳಂತೆ ಸೇವೆ ಮಾಡುವರು. ಒಪ್ಪೊತ್ತಿನಲ್ಲಿ ಶಿವ್ಯರಿಗಿಂತ ಹೆಚ್ಚಾಗಿ ಆತನ ಪಾದಮಳಳಿಲ್ಲಿ ಕಂಡು ಆತನ ಉಪದೇಶ ವೆಂಬ ಅಮೃತವನ್ನು ಮನವಾರೆ ಪಾನಮಾಡುವರು. ಆ ಉಪದೇಶವನ್ನು ಕೇಳಲು ನಾಗಲೋಕದವರೆಲ್ಲ ಬರುವರು.

ಕೇಳನೆಗೆ ವಿದುರ ಪಂಡಿತನ ಸಲಹೆಯಂತೆ ಅವರು ಮಗಳ ಮದುವೆಯನ್ನು ವೈಭವದಿಂದ ಮಾಡಿದರು. ಆ ಉತ್ಸವವೆಲ್ಲ ಮುಗಿದಮೇಲೆ ಪಂಡಿತನನ್ನು ಬೇಳ್ಳುಟ್ಟಿರು. ಆತನಿಗೆ ಕಾಣಿಕೆಯೆಂದು ತಮ್ಮ ಷಶ್ಯಯುದ್ಲಿ ಅಧ್ಯವನ್ನು ಒಪ್ಪಿಸಿದರು.

ವಿದುರ ಪಂಡಿತನು ತನ್ನ ಉಪದೇಶದಿಂದ ನಾಗಲೋಕವನ್ನೆಲ್ಲಿ ಉದ್ದರಿಸಿ ಹಿಂತಿರುಗಿದನು. ಯಕ್ಷನು ಆತನನ್ನು ಕರೆದುಕೊಂಡು ಬಂದು ಹಸ್ತಿನಾವತಿಯ ಬಾಗಿಲಲ್ಲಿ ಇಳಿಸಿದನು.

ಪಂಡಿತನು ಹಿಂತಿರುಗಿ ಬಂದ ಸುದ್ದಿ ಬಂದೇ ಬಂದು ಗಳಿಗೆಯೋಳಿಗಾಗಿ ರಾಜಧಾನಿಯಲ್ಲಿ ಎಲ್ಲರಿಗೂ ತಿಳಿಯಿತು. ಆಳಿಸಿದ ಅರಸನವರಿಗೂ ಎಲ್ಲರೂ ಬಂದು ಆತನನ್ನು ಅನಂದವಾಗಿ ಪೂಜೆಸಿ ಉರಿಸೋಳಕ್ಕೆ ಕರೆದು ಕೊಂಡು ಹೋದರು.

ಮೂರು ಪ್ರಶ್ನೆಗಳು

ಅರೀಬಿಯದಲ್ಲಿ ಒಬ್ಬ ದೊರೆಯು ಆಳುತ್ತಿದ್ದನು. ಅವನ ಆಶ್ರಯದಲ್ಲಿ ಅನೇಕಾನೇಕ ವಿದ್ವಾಂಸರು ಸುಖವಾಗಿದ್ದರು.

ಒಂದು ದಿನ ಅವನಿಗೆ ಒಂದು ಯೋಜನೆ ಬಂತು: “ ದೀಪರ ಮುಖ ಯಾವ ಕಡೆಗೆ ಇದೆ? ಅವನು ಏನು ಮಾಡುತ್ತಿದ್ದಾನೆ? ಈ ಒಗತ್ತಿನ ಆಚೆ ಏನಿದೆ? ” ಎನ್ನು ಸಿತು. ಅವನು ಎಷ್ಟು ಯೋಜನೆ ಮಾಡಿದರೂ ಅಥವಾಗ ಲಿಲ್ಲ. ಕೊನೆಗೆ ತನ್ನ ವಿದ್ಯಾಂಸರನ್ನೆಲ್ಲ ಕರೆಸಿ ಈ ಮೂರು ಪ್ರಶ್ನೆಗಳನ್ನು ಕೇಳಿದನು.

ಆ ವಿದ್ಯಾಂಸರಲ್ಲಿ ಯಾರೂ ಅದುವರೆಗೂ ಇಂತಹ ಪ್ರಶ್ನೆಗಳನ್ನು ಕೇಳಿಯೇ ಇರಲಿಲ್ಲ. ಅವರು ಬೇಕಾದಷ್ಟು ಯೋಜಿಸಿದರು. ತಮ್ಮಲ್ಲಿದ್ದ ಶುಸ್ತಿಕಗಳನ್ನೆಲ್ಲ ನೋಗಳಿದರು. ಕಂಡವರನ್ನೆಲ್ಲ ಕೇಳಿದರು. ಏನು ಮಾಡಿದರೂ ಎಷ್ಟು ಹೇಳಿದರೂ ಎಷ್ಟು ಕೇಳಿದರೂ ಅರಸನ ಪ್ರಶ್ನೆಗಳಿಗೆ ಉತ್ತರ ಬರಲಿಲ್ಲ.

ಅರಸನಿಗೆ ಕೊಡಬಂತು: “ಇತರರು ತಿಳಿಯದುದನ್ನೆಲ್ಲ ನೀವುತ್ತಿದರು ಏರಿ ಎಂದು ನಿಮ್ಮಸ್ನಾನಾನು ಇಟ್ಟುಕೊಂಡಿದ್ದುದು. ನೀವು ನನ್ನ ಪ್ರಶ್ನೆಗಳಿಗೆ ಯಾವಾಗ ಉತ್ತರ ಕೊಡಲಿಲ್ಲವೋ ಆಗ ನೀವೂ ಇತರರಂತೆಯೇ ಆದಿರಿ. ನಿಮ್ಮನ್ನೇ ಈ ನಾವು ಇಟ್ಟುಕೊಂಡಿರಬೇಕು? ಇಷ್ಟ ದಿವಸವೂ ನೀವು ಮಾಡಿದ ಮೋಸಕ್ಕೆ ಆಗ ನಿಮಗೆ ಶಿಕ್ಷೆ ಮಾಡಬೇಕು. ಯಾಕೆ ಮಾಡಬಾರದು? ಹೇಳಿ ” ಎಂದು ರೇಗಿ ಕೂಗಾಡಿದನು.

ವಿದ್ಯಾಂಸರು ಯಾರೂ ಏನೂ ಹೇಳಲಿಲ್ಲ; ಕೊನೆಗೆ ಅವರಲ್ಲಿಲ್ಲ ಯೋಗ್ಯನು ತಪಸ್ಯಿಯು ಎಂದೇನ್ನಿಸಿಕೊಂಡಿದ್ದ ವೃದ್ಧನೊಬ್ಬನು ಎದ್ದು “ಮಹಾಸ್ವಾಮಿಯವರು ಇಷ್ಟ ಕೊಡ ಮಾಡಬೇಕಾಗಿಲ್ಲ. ಹಲ್ಲು ಗಬ್ಬಿಯಾಗಿದೆಯಿಂದಮಾತ್ರಕ್ಕೆ ಕಲ್ಲು ಕಡಿಯಲಾದಿತೇ? ಇವು ನಿಮ್ಮ ಬುದ್ಧಿಗೆ ಏಂದಿದ ಪ್ರಶ್ನೆಗಳು. ಇಂತಹ ಪ್ರಶ್ನೆಗಳಿಗೆ ನಾವು ಉತ್ತರ ಕೊಡಲಿಲ್ಲ ಎಂದು ನಿಮ್ಮನ್ನು ಶಿಕ್ಷಿಸುವುದು ನಾಗ್ಯಯವಲ್ಲ. ಇದರಿಂದ ಪ್ರಶ್ನೆ ಹಾಕುವುದರಲ್ಲಿ ನಮಗಿಂತ ನೀವು ಬುದ್ಧಿವರಶರು ಎಂದಾಯಿತೇ ಹೊರತು; ನಾವು ಬುದ್ಧಿವಂತರಲ್ಲ, ವಿದ್ಯಾವರಶರಲ್ಲ; ಎಂದಾಗಲಿಲ್ಲ. ಆಗಲೂ ಮಹಾ

ಪ್ರಭುಗಳು ಮನಸ್ಸು ಮಾಡಿ ಮೂರು ದಿನಗಳ ಅವಧಿಯನ್ನು ಕೊಡೋಣ ವಾಗಲಿ. ನಮ್ಮಲ್ಲಿ ಯಾರಾದರೂ ಒಬ್ಬರು ತಮ್ಮ ಪ್ರಶ್ನೆಗಳಿಗೆ ಸಂಯಾದ ಉತ್ತರವನ್ನು ಹೇಳುವೇವು: ಇಲ್ಲದಿದ್ದರೆ, ಉತ್ತರ ಹೇಳುವವರನ್ನಾದರೂ ಕರೆದು ತರುವೇವು” ಎಂದು ಹೇಳಿ ಸಮಾಧಾನ ಮಾಡಿದನು.

ಮುದುಕನ ಮಾತು ದೊರೆಗೆ ಹಿಡಿಯಿತು. ಹಾಗೇ ಆಗಲಿ ಎಂದು ದೊರೆಯು ಮೂರು ದಿನಗಳ ಅವಧಿಯನ್ನು ಕೊಟ್ಟನು. ಮುದುಕನು “ದೇವರೇ! ಈ ಕೊನೆಗಾಲದಲ್ಲಿ ಇಂತಹ ತೆಂಂದರೆಯನ್ನು ತಂದಿಟ್ಟೀಯಲ್ಲ” ಎಂದು ಚಿಂತಿಸುತ್ತೂ, “ದೊರೆಯ ಕ್ಯಾಯಲ್ಲಿ ಸಾಯುವುದಕ್ಕಿಂತ ನಾನೇ ಪಾರಾಣಬಿಡುವುದು ಒಳ್ಳೆಯದು” ಎಂದು ಬಂದು ಚಾಪೆ ಹಾಸಿ ಕೊಂಡು ಉಪವಾಸ ಮಲಗಿಸಿಟ್ಟನು.

ಆ ಪಂಡಿತನಿಗೆ ಒಬ್ಬ ಮಗ. ಅವನಿಗೆ ಏಕೆಂಟುವರ್ಷ. ಅವನಿಗೆ ತಂದೆಯ ಮೇಲಣಭಿಮಾನ ಬಹಳ ಹೆಚ್ಚು. ಯಾರು ಬಂದು ಕೇಳಿದರೂ ದುರ್ಖಿವೇರೇಕೆ ಎಂದು ಹೇಳಿದ ತಂದೆಯು ಆ ಮಗನು ಬಂದು ಕೇಳುತ್ತಲೂ ಮಗನ ಮೇಲಿನ ಅಭಿಮಾನದಿಂದ ಹೇಳಿದನು.

ಆ ಹುಡುಗನು ಆ ಪ್ರಶ್ನೆಗಳನ್ನು ಹೇಳಿ ನಕ್ಕುಬಿಟ್ಟನು. “ಅವನು, ಇಂತಹ ಹುಡುಗು ಪ್ರಶ್ನೆಗಳನ್ನು ಆ ದೊರೆಯು ನಿಮ್ಮಿಂತಹ ಮಹಾ ವಿದ್ವಾಂಸರನ್ನು ಕೇಳಬಹುದೆ? ಉಗುರು ತೆಗೆಯುವುದಕ್ಕೆ ಕೊಡಲಿಯನ್ನು ತಂದರೆ ಆದೀತೆ? ತಾವು ಹೋಗಿ ಹೇಳಿ, ಮೂರುದಿನದ ಗಡುವೂ ಬೇಡ ಏನೂ ಬೇಡ. ಈಗಲೇ ಬೇಕಾದರೆ ನಾನು ಉತ್ತರಕೊಡುತ್ತೇನೆ” ಎಂದನು.

ವಿದ್ವಾಂಸನಿಗೆ ಆಶ್ಚರ್ಯವಾಯಿತು. ಆದರೂ ಮಗನ ಬುದ್ಧಿ ವಂತಿಕೆಯನ್ನು ಬಲ್ಲವನಾದುದರಿಂದ ಒಪ್ಪಿಕೊಂಡು, ಎದ್ದು ಹೋಗಿ ದೊರೆಯನ್ನು ಕಂಡು “ಮಹಾಸಾಧ್ಯಾ! ತಮ್ಮ ಪ್ರಶ್ನೆಗಳಿಗೆ ಉತ್ತರ ಕೊಡು ವಂತಹ ಬುದ್ಧಿ ವಂತನನ್ನು ಕಂಡುಹಿಡಿದ್ದೇವೆ” ಎಂದನು.

ದೊರೆಗೆ ಆಶ್ಚರ್ಯವಾಗಿ, ಮರುದಿನವೇ ರಾಜಸಭೆಯನ್ನು ಸೇರಿಸಿ

ದನು. ಅರಸನ ಆಳುಗಳು ಆ ಹುಡುಗನನ್ನು ಬೇಕಾದ ಮಂಯಾರದೆಯಿಂದ ಕರೆದುಕೊಂಡು ಬಂದರು.

ಹುಡುಗನು ಆಸಾಫ್ ಸಕ್ಕೆ ಬಂದನು. ಹಿರಿಯರಿಗೆಲ್ಲ ಸಮಸಾರ ಮಾಡಿ, ದೊರೆಯೆದುರಿಗೆ ದಿಟ್ಟ ವಾಗಿ ನಿಂತು, “ಅರಸಾ! ತಮ್ಮ ಪ್ರಶ್ನೆಗ ತೀನು? ” ಎಂದು ಕೇಳಿದನು. ಅರಸು ಪ್ರಶ್ನೆಗಳನ್ನು ಹೇಳಿದನು.

ಹುಡುಗನು ನಕ್ಕು “ಇವೆಯೇ ಆ ಮಹಾ ಪ್ರಶ್ನೆಗಳು! ಅರಸಾ! ಒಂದು ದೊಡ್ಡ ಕೊಂಡನನ್ನು ಮಾಡಿಸಿ” ಎಂದನು. ಅರಸನ ಅಪ್ಪಣಿಯಂತೆ ಆಳುಗಳು ಹತ್ತುಗಾಡಿ ಸೌದೆಯನ್ನು ಒಡ್ಡಿ ದೊಡ್ಡ ಕೊಂಡನನ್ನು ಮಾಡಿದರು. ಉರಿಯು ಥಗಧಗನೆ ಎಲ್ಲಕಡೆಗೂ ಎದ್ದಿತು.

ಹುಡುಗನು ಅರಸನನ್ನು ಕರೆದು, “ಪ್ರಭುವೇ! ಈ ಕೊಂಡವು ಯಾವ ಕಡೆಗೆ ತಿರುಗಿದೆ? ಎಂದು ಕೇಳಿದನು.. ಅರಸನು ಕಕ್ಕುಬಿಕಾರ್ಯಗಿ “ಹಾಗೆಂದರೇನು! ಉರಿಯುತ್ತಿರುವ ಈ ಭಾರಿಯ ಕೊಂಡಕ್ಕೆ ಮುಖ ವೆಶ್ವಿದೆ? ಎದುರಿಗೆ ಯಾರಿದ್ದರೆ ಅವರ ಕಡೆ ಮುಖ!” ಎಂದನು.

ಹುಡುಗನು “ಹಾದು, ಹಾದು, ದೇವರೂ ಇದರಂತೆಯೇ! ಈ ಸಣ್ಣ ಚಿಂಕಿಗೇ ಒಂದು ಮುಖವಿಲ್ಲ: ಎಲ್ಲರ ಕಡೆಗೂ ಇದೆಯೆಂದರೆ, ಇಂತಹ ಚಿಂಕಿಗಳನ್ನೆಲ್ಲ ಉರಿಸುವ ಚಿಂಕಿಯಾದ ಆತನಿಗೆ ಇನ್ನೆಷ್ಟು ಮುಖವಿರ ಬೇಕು! ದೇವರು ಯಾವ ದಿಕ್ಕಿನ ಕಡೆಗೂ ತಿರುಗಿಲ್ಲ; ತನ್ನ ಸ್ನೇಹಿತ ಆರಾಧಿಸುವವರ ಕಡೆಗೆ ತಿರುಗಿದ್ದಾನೆ” ಎಂದನು.

ಹುಡುಗನ ಉತ್ತರವನ್ನು ಎಲ್ಲರೂ ಮೇಚ್ಚಿಕೊಂಡರು. ಅರಸ ಸಂತೋ ಹುಡುಗನನ್ನು ಎತ್ತಿಕೊಂಡು ಮುದಾದಿದನು: “ಮಂಗವೇ! ಎರಡನೆಯ ಪ್ರಶ್ನೆಗೆ ಉತ್ತರವನ್ನು ಹೇಳುವೆಯಾ?” ಎಂದನು. ಹುಡುಗನು “ಆಗಲಿ” ಎಂದನು.

“ದೇವರು ಏನು ಮಾಡುತ್ತಿದ್ದಾನೆ?” ಎಂಬುದು ಎರಡನೆಯ ಪ್ರಶ್ನೆ! ಹುಡುಗನು ಅರಸನನ್ನು ಕರೆದು ಅವನ ಆಳು ಇರುವಕಡೆ ಸಿಲ್ಲಿಸಿ

ದನು. ಆಳನ್ನು ಸಿಂಹಾಸನದ ಬಳಿಗೆ ಕರೆಡುಕೊಂಡು ಹೋಗಿ ನಿಲ್ಲಿಸಿದನು. “ಅರಸಾ! ದೇವರು ಮಾಡುತ್ತಿರುವುದೇ ಇದು. ದೊಡ್ಡದನ್ನು ಚಿಕ್ಕಮು ಮಾಡುತ್ತಿದ್ದಾನೆ. ಚಿಕ್ಕದನ್ನು ದೊಡ್ಡದು ಮಾಡುತ್ತಿದ್ದಾನೆ. ಅರಸನನ್ನು ಆಳುವಾದಿ, ಆಳನ್ನು ಅರಸುಮಾಡುತ್ತಿದ್ದಾನೆ” ಎಂದನು.

ಎರಡನೆಯ ಪ್ರಕ್ರಿಯೂ ಅರಸನ ಮನಸ್ಸಿಗೆ ಹಿಡಿಯಿತು. “ಅಬ್ಬಾ! ಎಂತಹ ಅದ್ದುತ್ತದ ಬುದ್ಧಿಯಿದು!” ಎಂದು ಆಶ್ಚರ್ಯಪಟ್ಟು “ಮಗುವೇ! ಮೂರನೆಯ ಪ್ರಕ್ರಿಯನ್ನೂ ಹೇಳಿ. ನಿನಗೆ ಅರ್ಥರಾಜ್ಞ ಕೊಡುವೇಸಾ” ಎಂದನು.

“ಜಗತ್ತಿನ ಆಚೆ ಏನಿದೆ?” ಎಂಬುದು ಮೂರನೆಯ ಪ್ರಕ್ರಿ. ಹುಡುಗನು ಅರಸನನ್ನು ಒಂದು ಗೋಡೆಯ ಮುಂದೆ ನಿಲ್ಲಿಸಿ, ‘ಈ ಗೋಡೆಯಾಚೆ ಏನಿದೆ ಹೇಳಿ?’ ಎಂದನು. ಅರಸನಿಗೆ ಏನೂ ತೋರಲಿಲ್ಲ. ‘ಏನಿದೆಯೋ ಗೊತ್ತಿಲ್ಲ!’ ಎಂದನು. “ಹೋಗಲಿ. ಒಂದರ ಹಿಂದೆ ಏನಿದೆ?” ಎಂದು ಕೇಳಿದನು.

ದೇರಿಗೆ ಅದೂ ತಿಳಿಯಲಿಲ್ಲ. “ನಾವು ಭೀಕ್ಕವನ್ನು ಆರಂಭಿಸುವುದೇ ಒಂದರಿಂದ! ಒಂದಾದಮೇಲೆ ಎರಡು ಎನ್ನ ಬಹುದು. ಒಂದರ ಹಿಂದೆ ಏನಿದೆ?” ಎಂದು ಎಷ್ಟೋ ಯೋಚಿಸಿ, “ತಿಳಿಯಲ್ಲಿಪ್ಪು!” ಎಂದನು.

“ಅರಸಾ! ಸಮ್ಮ ಕಣ್ಣ ಗೋಡೆಯಿಂದಾಚಿಗೆ ಹಾಯಿದು. ಅದರಂತೆಯೇ ಸಮ್ಮ ಬುದ್ಧಿಯೂ ಒಂದರಿಂದ ಹಿಂದಕ್ಕೆ ಹೋಗಲಾರದು. ಒಂದು ಎಂಬುದೇ ದೇವರು. ಅದೇ ಒಗ್ಗು. ಅಲ್ಲಿಂದಾಚಿಗೆ ಏನಿದೆಯೋ ಯಾರು ಬಲ್ಲರು? ಯಾರೂ ಕಾಣರು” ಎಂದನು.

ಹುಡುಗನ ಉತ್ತರಗಳನ್ನು ಕೇಳಿ ಅರಸನಿಗೆ ಬಹಳ ಸಂಕೋಷ ವಾಯಿತು. ತಾನು ವೆಳದಲು ಹೇಳಿದ್ದಂತೆಯೇ ಅವನಿಗೆ ಅರ್ಥ ರಾಜ್ಯ ವನ್ನು ಕೊಟ್ಟನು.

ದೇವುಡು ಬರೆದ ಇತರ ಪ್ರಸ್ತುಕಗಳು

ಕಥಿಗಳು—

ಕಳ್ಳರ ಕಹಟಿ	...	०	೭	०
ದೇವುಡು ಕಥಿಗಳು	...	०	೮	०
ಸೇಂಟೀನೆಲ್ ಗೆಲುವ್ವೋ	...	०	೧೨	०
ಅಂಶರಂಗ	०	೧೨	०
ಮಯುರ	೧	೦	೦

ಇತರ ಗ್ರಂಥಗಳು—

ರಾಮಾಯಣದ				
ಮಹಾಶುರಾಷರು	೧			
ಕುಮಾರ ಸಾಹಿತ್ಯ				
ಕಾಳಿದಾಸ				
ವಿಲ್ಪಣೆ				

ಸಾಹಿತ್ಯಗಳು—

ವಿಚಿತ್ರಕ್ಷಿಕ್ಷೆ	०	೫	०
ಯೀಸು	०	೭	०
ಸಾವಿತ್ರಿ	०	೮	०
ವಿಚಾರಕೆ	೧	೦	೦

ನೇಕ್ಕೆ ಪಿಯರ್

ಮಹಾಭಾಷಾ ಕಥಿಗಳು—

ಬುದ್ಧಿಯ ಕಥಿಗಳು				
I	०	೭	०
II	०	೯	०

ಶಾಸ್ತ್ರ ಗ್ರಂಥಗಳು—

ಕಣಾರಟಿಕ				
ಸಂಸ್ಕೃತ	೧	೮	೦
ವಿಜಾಯಂಸಾದರ್ಭ	೧	೮	೦	
ದಿವ್ಯವಾಣಿ	೧	೮	೦

ಗಣೇಶನ ಕಥೆ	०	೧೨	೦
ಅಪಾಯ-ಉಪಾಯ	೧	೧	೦	
ಮಂಗಭಾಷಾ ಪುರಾಣ	೦	೧	೦	

ಇತಾದಿ, ಇತಾದಿ.

